


ಶ್ರೀ ಶಾಹಿತ್ಯ ಮತ್ತು ಜಾನಪದ ಸಂವೇದನೆ ಮಾಲಿಕ

# ರತ್ನಾಕರವಣ್ಣ ಮತ್ತು ಜಾನಪದ

ಡಾ. ನಂ. ತಪಸ್ಸಿಕುಮಾರ್



ಕರ್ನಾಟಕ ಜಾನಪದ ಮತ್ತು ಯಥ್ರಗಳ  
ಕರ್ತಾರ್ಥಿಗಳ ಪರಿಗಳಿಗೆ ಜೀರ್ಣೀ



ಶಿವ್ಯ ಸಾಹಿತ್ಯ ಮತ್ತು ಜಾನಪದ ಸಂವೇದನೆ-೨

# ರತ್ನಾಕರವರ್ಣೀ ಮತ್ತು ಜಾನಪದ

ಡಾ. ನಂ. ತಪಸ್ಸೀಕುಮಾರ್



ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು - ೫೬೦ ೦೦೭

**RATNAKARAVARNI MATTU JANAPADA** (Classic Literature & Folklore Series-7) : Written By. Dr. Nam. Tapasvikumar  
Pub. M.S. Siddegowda Registrar, Janapada and Yakshagana Academy, Nrupatunga Road, Bangalore - 560 002.

Pages XIII + 106

Price : Rs. 35/-

© Publisher

ಪ್ರಥಾನ ಸಂಪಾದಕರು :

ಪ್ರೊ. ಎಚ್. ಜೆ. ಲಕ್ಷ್ಮಪ್ಪಗೌಡ

ಸಂಪಾದಕರು :

ಪ್ರೊ. ಹಂಪ. ನಾಗರಾಜಯ್ಯ

ಮೊದಲ ಮುದ್ರಣ : ೧೯೯೨

ಚೆಲೆ : ರೂ. ೨೫/-

ಭಾಯಾಕ್ಷರ ಜೋಡಣೆ:

ವರ್ಷಿಕಣ ಗ್ರಾಹಿಕ್ಕು, ಬೆಂಗಳೂರು - ೪೦      ① : 3402575

ಮುದ್ರಕರು :

ಸ್ವೇಹಾ ಪ್ರಿಯಪ್ಪಸ್

೨೨, ಅನೇ ಮೈಸೂರು, ಅತ್ಯಿಗುಬೈ

ಮಿಜಯನಗರ ಅನೇ ಹಂತ

ಬೆಂಗಳೂರು - ೪೦      ① : 3302417

## ಪ್ರಧಾನ ಸಂಪಾದಕರ ಮಾತ್ರ

೮

ಲೋಕದ ಜ್ಞಾನ - ವಿಜ್ಞಾನಗಳ ತಾಯಿಬೇರು ಜ್ಞಾನಪದ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ಎಲ್ಲಾ ಸಾಹಿತ್ಯ, ಕಲೆ, ಸಮಾಜ ವಿಜ್ಞಾನಗಳು ಹಾಗೂ ಕೆಲಮಟ್ಟಿಗೆ ಎಲ್ಲಾ ಜೀವ ವಿಜ್ಞಾನಗಳು ಜ್ಞಾನಪದದ ಪ್ರೇರಕೆಯಿಂದ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ, ಮುಖ್ಯ ಉದ್ದೇಶವನ್ನು ವಶ್ತುರಿಸಿಕೊಂಡಿವೆ, ಸತ್ಯವನ್ನು ಸಮೃದ್ಧಿಸಿಕೊಂಡಿವೆ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಇದು ನಮ್ಮ ಸಾಹಿತ್ಯದ ಎಲ್ಲಾ ಸ್ತರಗಳಲ್ಲಿಯೂ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಉಸಿರನ್ನು ಬೆರೆಸಿದೆ ಎಂಬುದು ಆಳವಾದ ಸಂಶೋಧನೆಯ ಮೂಲಕ ವಿದಿತವಾಗಿದೆ.

೯

ಶಿಷ್ಯ ಸಾಹಿತ್ಯ ಅಕ್ಷರಸ್ಥರ ಸೃಷ್ಟಿಯಾದರೆ ಜನಪದ ಸಾಹಿತ್ಯ ಅನಕ್ಷರಸ್ಥರ ಸೈಜನಶೀಲ ಪ್ರತಿಭೆಯ ಅತಿ ಸಹಜವಾದ ಶಕ್ತ ಅಭಿವೃದ್ಧಿ. ಆದ್ದರಿಂದ ಶಿಷ್ಯ ಸಾಹಿತ್ಯ ಮಟ್ಟವ ಮೊದಲೇ ಆದಿ ಮಾನವರು ತಮ್ಮ ದ್ವೇಸಂದಿನ ನೋವು - ನಲಿವುಗಳನ್ನು, ಅನಿಸಿಕೆ-ಅನುಭವಗಳನ್ನು, ಕನಸು- ಕಲ್ಪನೆಗಳನ್ನು, ಕ್ರಿಯೆ-ಪ್ರತಿಕ್ರಿಯೆಗಳನ್ನು ಮೌಲಿಕವಾಗಿ ಹಾಡಿನ ಮೂಲಕ, ಕಥೆಯ ಮೂಲಕ, ಗಾದೆ ಒಗಟು ಒಡಪುಗಳ ಮೂಲಕ ತೋಡಿಕೊಂಡರು. ಇದು ಆದು ಮಾತಿಗಿಂತ ವಿಶೇಷವಾದ ಧ್ವನಿಯನ್ನು, ಬಸಿಯನ್ನು, ಶಕ್ತಿಯನ್ನು, ಪರಿಣಾಮವನ್ನು, ಹೊಸ ಹೊಳೆಮುಗಳನ್ನು ಒಳಗೊಂಡ ಕಾರಣದಿಂದ ಅವುಗಳನ್ನು ಮರೆಯುವುದು

ಸುಲಭವಾಗಲಿಲ್ಲ. ಹೀಗಾಗಿ ಅವುಗಳನ್ನು ಮೊದಲು ಕೇಳಿದ ಜನ ಮತ್ತೊಬ್ಬಿರಿಗೆ, ಮಗದೊಬ್ಬಿರಿಗೆ, ಇಡೀ ಸಮುದಾಯಕ್ಕೆ ತಮ್ಮ ಕಂಠ ಮತ್ತು ನಾಲಿಗೆಗಳ ಮೂಲಕ ದಾಟಿಸುತ್ತಾ ಬಂದರು. ಹೀಗಾಗಿ ಅದು ಅಂಬುತೀರ್ಥದಲ್ಲಿ ಮಟ್ಟವ ಶರಾವತಿಯಂತೆ ಚೆಕ್ಕಿದಾಗಿ, ಅಪ್ರಸಿದ್ಧವಾಗಿ ಹುಟ್ಟಿ, ಬರುಬರುತ್ತಾ ತೋರೆಯಾಗಿ ನೇರೆಯಾಗಿ ಮಹಾಪ್ರವಾಹವಾಗಿ ಹರಿಯಿತು. ಈ ಪ್ರವಾಹದಲ್ಲಿ ಜನತೆಯ ಜೀವನದ ಎಲ್ಲಾ ಮಗ್ಗುಲುಗಳು ಒಮ್ಮೆಟ್ಟಿಗೆ ಮೈ ತೆರೆದುಕೊಂಡವು. ಲಿಪಿಯ ಉಗಮದೊಡನೆ, ಅಕ್ಷರ ಕಲಿಕೆಯೊಡನೆ, ಶಿಕ್ಷಣ ಸಿಕ್ಕಿದಂತೆಲ್ಲಾ ಈ ಮೌಖಿಕ ಪರಂಪರೆಯ ಅನುಭವಗಳು ಪ್ರತಿಭಾವಂತ ಕವಿಗಳ ಮನಸ್ಸಿನ ಭೂಮಿಯಲ್ಲಿ ನೆಟ್ಟು ಅವರ ಕೃತಿಗಳಿಗೆ ಜೀವಧಾತುವನ್ನು ಒದಗಿಸಿದವು. ಈ ಸಂಗತಿ ಜಗತ್ತಿನ ಎಲ್ಲಾ ಸಾಹಿತ್ಯಕ್ಕೂ ಅನ್ವಯಿಸುತ್ತದೆ. ಏಕೆಂದರೆ ಸಾಹಿತ್ಯ ಎನ್ನವುದು ಜನರೇವನದಿಂದ ಹೊರತಾದುದಲ್ಲ. ಜನರಿಂದಲೇ ಹುಟ್ಟಿ, ಜನರಿಗಾಗಿ ಹುಟ್ಟಿ, ಜನರಿಗೆ ಪ್ರೇರಣೆಯನ್ನು ಕೊಡುವುದು ಈ ಸಾಹಿತ್ಯ. ಆದ್ದರಿಂದ ಒಂದು ಸಾಹಿತ್ಯ ಶಕ್ತಿವೂ ಉಪಯುಕ್ತವೂ ಪರಿಣಾಮಕಾರಿಯೂ ಪ್ರಾಮಾಣೀಕರೂ ಜೀವನಬದ್ಧವೂ ಮತ್ತು ಚಿರಂತನವೂ ಆಗಬೇಕಾದರೆ ಅದರಲ್ಲಿ ಜಾನಪದ ಜೀವನದ ಮುಖ್ಯಾಂಶಗಳು ಕಣ್ಣಡೆಯಬೇಕು. ಈ ದೃಷ್ಟಿಯಿಂದ ನೋಡಿದಾಗ ಜಾನಪದವನ್ನು ಹೊರತುಪಡಿಸಿದ ಯಾವ ಮಹಾಕೃತಿಯೂ ಸಾಹಿತ್ಯ ಲೋಕದಲ್ಲಿ ಅವಿಭರಿಸಿಲ್ಲ ಎಂಬ ಸತ್ಯ ಮನದಟ್ಟಗುತ್ತದೆ.

ಭಾರತದ ರಾಮಾಯಣ, ಮಹಾಭಾರತಗಳನ್ನೇ ಉದಾಹರಣೆಗೆ ತೆಗೆದುಕೊಂಡರೆ ಈ ಸಂಗತಿ ಸ್ವಷ್ಟವಾಗುತ್ತದೆ. ರಾಮಾಯಣದ ವಸ್ತು ಮತ್ತು ಅದರ ಪಾತ್ರಗಳು ಇಂದಿಗೂ ಭಾರತೀಯರಿಗೆ ಆದರ್ಶದ ಸೀಲಿಗಳಾಗಿವೆ. ಈ ರಾಮಾಯಣದ ಕತೆ ಕೂಡ ಮೂಲತಃ ಜನಪದ ಗಾಯಕರಿಂದಲೇ ಸೃಷ್ಟಿಗೊಂಡಿದ್ದ ಮತ್ತು ಪ್ರಸಾರಗೊಂಡಿದ್ದು. ರಾಮಾಯಣದ ಬಾಲಕಾಂಡದಲ್ಲಿ ಕ್ರೂಂಚವಧೇಯ ಕಾರಣದಿಂದ ವ್ಯಾಘಸಿಗೆ ಶಾಪಕೊಟ್ಟ ವಾಲ್ಯುಕಿ ತನ್ನ ಎಲೆಮನೆಗೆ ಹೋದಮೇಲೆ ತಾನು ಕೊಟ್ಟ ಶಾಪ ಹೇಗೆ ತಂತ್ರೀಲಯ ಸಮನ್ವಯವಾಗಿ, ಶೈಲ್ಕವಾಗಿ ಪರಿಣಾಮಿಸಿದೆ ಎಂಬುದನ್ನು ಕಂಡುಕೊಳ್ಳುತ್ತಾನೆ. ಅದೇ ವೇಳೆಗೆ ನಾರದ ಮಹಷ್ಯ ಬಂದು ಶ್ರೀರಾಮನ ಕತೆಯನ್ನು ಹೇಳಿ ರಾಮಾಯಣ ಕೃತಿಯನ್ನು ರಚಿಸುವಂತೆ ಆಶೀರ್ವದಿಸುತ್ತಾನೆ. ಅಂದರೆ ಈಗಾಗಲೇ ರಾಮನೆಂಬ ಆದರ್ಶ ನಾಯಕನ,

ಸೀತೆ ಎಂಬ ಆದರ್ಶ ಸತಿಯ, ಲಕ್ಷ್ಮಾ-ಭರತರೆಂಬ ಆದರ್ಶ ಸಹೋದರರ, ಹನುಮಂತನೆಂಬ ಆದರ್ಶ ಸೇವಕನ ಕತೆ ತಲೆಮಾರಿನಿಂದ ತಲೆಮಾರಿಗೆ ಹಬ್ಬಿ ಜನಮನದಲ್ಲಿ ಹರಡಿ ಅತ್ಯಂತ ಪರಿಪಕ್ಕೆ ಸ್ಥಿತಿಗೆ ಚೆಳೆದು ಬಂದಿತ್ತು ಎಂಬುದು ಸ್ವಷ್ಟವಾಗುತ್ತದೆ. ಆದರೆ ವಾಸ್ತವವಾಗಿ ವಾಲ್ಯೈಕಿ ನಾರದ ಹೇಳಿದಂಥ ಕತೆಯಿಂದ ಪ್ರಭಾವಿತಗೊಂಡು ನಾಡಿನ ಉದ್ದೇಶಕ್ಕೂ ಕಾಡು, ಹ್ಯಾ, ನಗರಗಳೆನ್ನದೆ ಸಂಚರಿಸಿ ಜನಮನದಲ್ಲಿ ಸಾಧಿಯಾಗಿದ್ದ ರಾಮ ಕತೆಯ ವಿವಿಧ ರೂಪಗಳನ್ನು ಸಂಗ್ರಹಿಸಿರಬೇಕು. ಹೀಗೆ ತಾನು ಸಂಗ್ರಹಿಸಿದ ರಾಮ ಕತೆಗೆ ಸಂಬಂಧಪಟ್ಟ ವೈವಿಧ್ಯಮಯ ಫಟನೆಗಳಿಗೆ ಒಂದು ಸುಸಾಂಗತ್ಯವನ್ನು ಕಲ್ಪಿಸಿ ಮಹಾಕಾವ್ಯವಾಗಿ ಹೆಣೆದಿರಬೇಕು. ರಾಮಾಯಣದಲ್ಲಿ ಬರುವ ಅಯೋಧ್ಯೆಯ, ಕಿಷ್ಯಂಧೆಯ ಮತ್ತು ಲಂಕೆಯ ಜನರ್ಚೀವನದ ಚಿತ್ರಗಳು ಆ ಕಾಲದ ಜನರ ಚಿತ್ರಗಳೇ ಆಗಿವೆ. ತಮ್ಮ ವಿವೇಚನೆಗೆ ಮೀರಿದ ಸಂಗತಿಗಳಿಗೆ, ತಮ್ಮ ಅಳತೆಗೆ ದಕ್ಷಲಾರದ ಘೃತ್ಯಾಗಳ ಜೀವನಕ್ಕೆ ಅರ್ಥಮಾನುಷ್ಟೆಯನ್ನು ಆರೋಪಿಸುವುದು ಜನಪದರ ವಿಶಿಷ್ಟ ಗುಣ. ಆದರಂತೆ ಮಾನವನಾಗಿದ್ದ ರಾಮನನ್ನು ದೇವ ಸಮಾನನನ್ನಾಗಿ, ಅನಂತರ ದೇವತಾ ಅವತಾರವನ್ನಾಗಿ ನಮ್ಮ ಜನ ಕಲ್ಪಿಸಿದರು. ಹಾಗೆಯೇ ಸ್ವಭಾವದಲ್ಲಿ ಪಕ್ಷವಾಗಿಲ್ಲದ ಮತ್ತು ಆಚರಣೆಯಲ್ಲಿ ಸ್ವಲ್ಪ ಅನಾಗರಿಕತೆಯನ್ನು ಮೈಗೂಡಿಸಿಕೊಂಡಿದ್ದ ಜನರನ್ನು ವಾನರರೆಂದೂ; ದೈಹಿಕ ಶಕ್ತಿಯಲ್ಲಿ, ಭಾವೋನಾಡದಲ್ಲಿ ಮತ್ತು ರೂಕ್ಷತನದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದ ಜನರನ್ನು ರಾಕ್ಷಸರೆಂದೂ ಮತ್ತು ಇತರರೆಲ್ಲರಿಗಿಂತ ಮೇಲಿಟ್ಟಿದ ಹಾಗೂ ನಿಗ್ರಹಾನುಗ್ರಹ ಸಮರ್ಪಣಾಗಿದ್ದ ಜನಾಂಗವನ್ನು ದೇವರೆಂದೂ ನಮ್ಮವರು ಪರಿಭಾವಿಸಿರಬೇಕು. ಈ ಕಲ್ಪನೆಗಳೇ ಮುಂದೆ ವಾಲ್ಯೈಕಿ ರಾಮಾಯಣದಲ್ಲಿ ಪ್ರತಿಭಾಪೂರ್ವವಾಗಿ ಬೆಳೆದಿರುವುದನ್ನು ಕಾಣಬಹುದು. ಇದಲ್ಲದೆ ಉತ್ತರಕಾಂಡದಲ್ಲಿ ವಾಲ್ಯೈಕಿ ಲವಕುಶರಿಗೆ ರಾಮಾಯಣವನ್ನು ಬಾಯಿಪಾಠ ಮಾಡಿಸಿದನೆಂದೂ, ಅವರಿಭ್ವರೂ ಮಧುರ ಕಂಠದಿಂದ ಆ ಕಾವ್ಯವನ್ನು ಹಾಡಿದರೆಂದೂ ಉಲ್ಲೇಖಿಸಿದೆ. ವಾಸ್ತವವಾಗಿ ಈ ಉಲ್ಲೇಖಿ ಭಾರತದ ಮೊತ್ತಮೊದಲ ಜನಪದ ಗಾಯಕರನ್ನು ಕುರಿತದ್ದು ಎಂದು ಉಂಟಿಸಬಹುದು. ಅಕ್ಷರ ನಾಗರಿಕತೆ ಇಲ್ಲದಿದ್ದ ಅಥವಾ ಕಡಿಮೆ ಇದ್ದ ಕಾಲದಲ್ಲಿ ತನ್ನ ರಾಮಾಯಣವನ್ನು ಜನಪ್ರಿಯಗೊಳಿಸಲು ಈ ಕುಶಲವರೆಂಬ ಗಾಯಕದ್ದಯರನ್ನು ಮಾಡ್ಯಾಮವನ್ನಾಗಿ ಉಪಯೋಗಿಸಿಕೊಂಡಿರಬಹುದು. ಇವರೇ ಮುಂದೆ ರಾಮನ

ಮತ್ತು ಒಂಬ ಕಲ್ಪನೆಯ ಪರಿವೇಷದಲ್ಲಿ ಸಿಕ್ಕಿಹಾಕಿಕೊಂಡರು. ಇಷ್ಟೇ ಅಲ್ಲ, ವಾಲ್ಯೂಕಿ ರಾಮಾಯಣದಲ್ಲಿ ಬರುವ ವಿವಿಧ ಜನರ ಸ್ವಭಾವಗಳು, ನಡವಳಿಕೆಗಳು, ಅಚರಣೆಗಳು ಆ ಕಾಲದ ಜನರ್ಜೀವನವನ್ನು ಸಾಕಷ್ಟು ಶಕ್ತಿಯುತವಾಗಿ ಪ್ರತಿಬಿಂಬಿಸಿದೆ. ನೇಗಿಲ ತೆರೆಯಲ್ಲಿ ಸೀತೆ ಹುಟ್ಟಿದಳು ಎಂಬ ಕಲ್ಪನೆ, ಅವಳು ಜನಕನಿಗೆ ಯಜ್ಞಭೂಮಿಯಲ್ಲಿ ದೊರೆತಳೆಂಬ ಕಲ್ಪನೆ ಕೂಡ ಯಾವುದೋ ಕಾರಣಕ್ಕಾಗಿ ಭೂಮಿಗೆ ಬಿಸಾಡಲ್ಪಟ್ಟ ಅನಾಥ ಹೆಣ್ಣುಂದರ ಕರೆಯ ಅತಿಮಾನುಷ ಸ್ವರೂಪ ಮಾತ್ರ ಎಂದು ಉಂಟಿಸಲಿಕ್ಕೆ ಆಸ್ವದವಿದೆ. ಬೇಡನಾಗಿ, ದಲಿತನಾಗಿ ಹುಟ್ಟಿ ವಾಲ್ಯೂಕಿಯಾದ ಕವಿ ಈ ಮೂಲಕ ಪರಿತ್ಯಜಿತ ಹೆಣ್ಣು ಮಗುವೋಂದನ್ನು ನಾಯಕಿಯನ್ನಾಗಿ ಮಾಡಿ ಆಕೆ ಸಕಲ ಸ್ತೋಯರ ಆದಶರ್ಮ ಮಾತೆಯಾಗಿ ಹೇಗೆ ಬೆಳೆದಳು ಎಂಬ ರೋಚಕ ಚಿತ್ರವನ್ನು ನೀಡಿ ಮತ್ತೊಂದು ರೀತಿಯಲ್ಲಿ ದಲಿತ ಯಶೋಗಾಢೆಯನ್ನು ಹಾಡಿದ್ದಾನೆಂದು ಉಂಟಿಸಲು ಅವಕಾಶವಿದೆ. ಈ ಕೃತಿಯಲ್ಲಿರುವ ಅತಿಮಾನುಷ ಮುಖಿಯಾದವನ್ನು ಸರಿಸಿ ಯಾವುದೇ ಸಂಪ್ರದಾಯಶೀಲ ಕನ್ನಡಕವನ್ನು ಹಾಕದೆ ಪರಿಶೀಲಿಸಿದಾಗ ಇಂತಹ ಜಾನಪದೀಯ ತಫ್ಯಾಗಳು ಹೊಮ್ಮೆತ್ತವೆ. ಹಾಗೆಯೇ ಆಣ್ಣನ ಹೆಂಡತಿಯನ್ನು ತಮ್ಮನೂ, ತಮ್ಮನ ಹೆಂಡತಿಯನ್ನು ಆಣ್ಣನೂ ಇಟ್ಟುಕೊಳ್ಳುವ ಅಥವಾ ಮದುವೆ ಮಾಡಿಕೊಳ್ಳುವ ಗುಡ್ಗಾಡು ಜನರ ಸಂಪ್ರದಾಯವನ್ನು ಯಾವುದೇ ಅಶೀಲತೆಯ ಅಥವಾ ಜಿಗುಷ್ಟೆಯ ಸೋಂಕಿಲ್ಲದೆ ಅತ್ಯಂತ ಸಹಜವಾಗಿ ವರ್ಣಿಸಿದ್ದಾನೆ. ತಮ್ಮ ರಾಕ್ಷಸ ಬಲದಿಂದ ಮನ ಬಂದವರನ್ನು ಅಪಹರಿಸುವ ಮತ್ತು ಭೋಗಿಸುವ ರಾಕ್ಷಸ ಸಂಸ್ಕೃತಿ ಕೂಡ ಆದಿಮಾನವ ಜನಾಗಂದೇ ಆಗಿದೆ. ಮಹಾಭಾರತದ ಕರೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ, ಸ್ವಲ್ಪಮಟ್ಟಿಗೆ ಪ್ರಸಿದ್ಧವಾಗಿದ್ದ ಒಂದು ಗುಂಪಿನಲ್ಲಿ ನಡೆದ ದಾಯಾದಿಗಳ ಕಲಹದ ದುರಂತ ಕರೆ ಕಣಾಕರ್ಣಯಾಗಿ ತಲೆಮಾರಿನಿಂದ ತಲೆಮಾರಿಗೆ ಹಾದು ಬಂದು ವ್ಯಾಸ ಎನ್ನುವ ಪ್ರತಿಭಾಶೀಲ ಸಂಯೋಜಕ ಕವಿಯ ಕ್ಷೇಗೆ ಸಿಕ್ಕಿ ಈಗಿನ ರೂಪವನ್ನು ತಳೆದಿದೆ. ವ್ಯಾಸ ಎಂಬ ಹೆಸರು ಕೂಡ ಜಿಜ್ಞಾಸೆಗೆ ಅರ್ಹವಾಗಿದೆ. ವ್ಯಾಸ ಎಂದರೆ ಸುದೀರ್ಘವಾದುದು ಎಂದು ಅರ್ಥ. ಆದ್ದರಿಂದ ಜನಪದ ಕವಿಗಳ ಒಂದು ಸುದೀರ್ಘ ಸರಣೆಯೇ ಇಷ್ಟು ಬೃಹತ್ ಕರೆಯ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಉಂಟಿಸುವುದು ತಪ್ಪಲ್ಲ. ಮಹಾಭಾರತ ಕಾಲದ ವಿವಿಧ ಜನಗಳ ಸಂಪ್ರದಾಯಗಳು ಇಲ್ಲಿ ವೈಭವೀಕೃತವಾಗಿದ್ದರೂ ಅವುಗಳ

ಮೂಲ ಏನು ಎಂಬುದನ್ನು ಅರಿಯುವುದು ಕಷ್ಟವಲ್ಲ. ಬೇಸ್ತರ ಹೆಣ್ಣಿಗೆ ಖುಡಿ  
 ಮರುಳಾಗುವುದು, ಆ ಕಾಲದಲ್ಲಿ ಮೇಲ್ಮೈಗಳನ್ನು ದೊರೆತ ಹೆಣ್ಣುಗಳನ್ನು  
 ತಮ್ಮ ಉಪಭೋಗಿಗಳಿಂದ ವಸ್ತುಗಳೆಂದು ಭಾವಿಸಿದ್ದರ ಸಂಕೀರ್ತ. ಪರಾಶರ ಅವಳನ್ನು  
 ಯೋಜನಗಂಧಿಯನ್ನಾಗಿ ಮಾಡಿದ ಎಂಬುದು ಕೇವಲ ಕಲ್ಪನೆ ಅಥವಾ ಅವಳು  
 ಬೇಸ್ತ ಜೀವನವನ್ನು ತೋರೆದು ಸ್ವಲ್ಪ ಮಟ್ಟಿಗೆ ನಾಗರಿಕ ಜೀವನಕ್ಕೆ ಕಾಲಿಟ್ಟಿಕ್ಕು  
 ಎಂಬುದರ ಸಂಕೀರ್ತ. ಹಾಗೆಯೇ ಗಂಡಂದಿರಲ್ಲಿ ಮಕ್ಕಳಾಗದಿದ್ದಾಗ ಹಿರಿಯರ  
 ಅನುಮತಿ ಪಡೆದು ಬೇರೊಬ್ಬ ಗಂಡಸಿನಲ್ಲಿ ಮಕ್ಕಳನ್ನು ಪಡೆಯುವ ನಿಯೋಗ  
 ಪದ್ಧತಿ ಆಗಿನ ಕಾಲದ ಜನರೆವನದಲ್ಲಿದ್ದ ಚಾನಪದ ಪದ್ಧತಿಯೇ ಆಗಿದೆ. ಸುಂತಿಗೆ  
 ದೂರಾಂಶರು ಕೊಟ್ಟಿ ವರಗಳ ಪ್ರಸಂಗವನ್ನು ಹೀಗೆಯೇ ಅಫ್ರೈಸಬೇಕಾಗುತ್ತದೆ.  
 ಪಾಂಡುರಾಜ ಶಾಪಗ್ರಸ್ತನಾದ ಮೇಲೆ ಯಮಧರ್ಮ, ಇಂದ್ರ, ವಾಯು, ಅಶ್ವನಿ  
 ದೇವತೆಗಳಿಂದ ಪಾಂಡವರು ಹುಟ್ಟಿವ ಕ್ರಿಯೆ ಕೂಡ ಗಂಡನ ಅನುಮತಿಯನ್ನು  
 ಪಡೆದು ಪರಪ್ಯರುಷರಲ್ಲಿ ಮಕ್ಕಳನ್ನು ಪಡೆಯುವ ಸಂಪ್ರದಾಯದ ವ್ಯಭವೀಕರಣ.  
 ಹಾಗೆಯೇ ಅಲ್ಲಿ ಬರುವ ಹಿಡಿಂಬೆ, ಘಟೋದ್ದಜ ಮುಂತಾದ ರಾಕ್ಷಸರು ಎನ್ನಲಾದ  
 ಜನಾಂಗ ಕೂಡ ಕಾಡಿನ ನಾಡಿನ ಅನಾಗರಿಕ ಜನಾಂಗದ ಕಾಲ್ಪನಿಕ ರೂಪ.  
 ಮಹಾಭಾರತದಲ್ಲಿ ಮೊದಲಿನಿಂದ ಕೊನೆಯವರೆಗೂ ಬೇರೆ ಬೇರೆ ಜನಾಂಗಗಳು,  
 ಭಿನ್ನ ಭಿನ್ನವಾದ ಸಂಸ್ಕೃತಿಯ ವಿಧಾನಗಳ ಚಿತ್ರ ಸಾಮಾಜಿಕ ಮಾನವಶಾಸ್ತ್ರದ  
 ದೃಷ್ಟಿಯಿಂದ ಪರಿಶೀಲನಾರ್ಹವಾಗಿದೆ. ಅಲ್ಲಿ ಬರುವ ಬೇಡ ಏಕಲವ್ಯ  
 ಸಮಸ್ಪ್ರಕರೆಂಬ ರಾಕ್ಷಸರು, ಅರಸು ಮನೆತನದ ಕಟ್ಟು ಕಟ್ಟಿಗೆಗಳು ಮುಂತಾದುವೆಲ್ಲಾ  
 ಜಾನಪದೀಯವೇ. ಸಮಾಜದ ಶೈಳಿಯಲ್ಲಿ ಅತ್ಯಂತ ಮೇಲ್ಮೈಯಲ್ಲಿದ್ದ ಜನರನ್ನು  
 ದೇವತೆಗಳಿಂದ ಕಲ್ಪಿಸಿ, ಸಾಮಾನ್ಯ ಮಾನವರ ಜೀವನದಲ್ಲಿ ಅವರು ನಿರ್ಣಾಯಕ  
 ಪಾತ್ರವನ್ನು ವಹಿಸಿದಂಥ ಚಿತ್ರಣ ಕೂಡ ಜಾನಪದೀಯ ಕಲ್ಪನೆಯೇ. ದ್ರೈಪದಿ  
 ಪಂಚ ಪಾಂಡವರ ಪತ್ನಿಯಾದರೂ ಅವಳಿಗೆ ಪತಿವ್ರತೆ ಎಂಬ ಪಟ್ಟವನ್ನು ಕಟ್ಟಿದ  
 ಬಗೆ ಆ ಕಾಲದಲ್ಲಿದ್ದ ವಿವಾಹ ಪದ್ಧತಿಯನ್ನು ಸಂಕೀರ್ತಿಸುತ್ತದೆ. ಕೆಲವು ಗುಡ್ಡಗಾಡು  
 ಜನಾಂಗಗಳಲ್ಲಿ ಅಣ್ಣತಮ್ಮಂದಿರೆಲ್ಲರೂ ಒಬ್ಬಳೇ ಹೆಣ್ಣಿನ್ನು ಮದುವೆಯಾಗುವ  
 ಸಂಪ್ರದಾಯವಿದೆ. ಅದೇ ಸಂಪ್ರದಾಯದಂತೆ ಪಾಂಡವರು ಬಹುಶಃ  
 ದುಯೋಧನನನ್ನು ಗೆಲ್ಲಲು ಅವರಿಗೆ ಅನಿವಾರ್ಯವಾಗಿದ್ದ ಬಕ್ಕಮತ್ತೆ ದೃಷ್ಟಿಯಿಂದ  
 ಕೂಡ ದ್ರೈಪದಿಯನ್ನು ಎಲ್ಲರೂ ಮದುವೆಯಾದರು. ಮಹಾಭಾರತದಲ್ಲಿ ಬರುವ

ಇಂತಹ ಹಲವಾರು ಪ್ರಸಂಗಗಳು ಸಾಹಿತ್ಯದ ಮೂಲವಾಹಿನಿಯಾಗಿ ಜಾನಪದ ಹೇಗೆ ಹರಿದಿದೆ-ಸಾಹಿತ್ಯ ರೂಪದಲ್ಲಿ ಮಾತ್ರವಲ್ಲ ಜೀವನ ರೂಪದಲ್ಲಿ ಎಂಬಿದನ್ನು ತೋರ್ಚಿಸುತ್ತದೆ.

ಗ್ರೀಸಿನ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ ಕಾವ್ಯಗಳು ಸಹ ಮೂಲತಃ ಜನಪದ ಕಾವ್ಯಗಳೊಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವುಗಳ ಕರ್ತೃ ಹೋಮರನೆಂದು ಹೇಳಲಾಗಿದ್ದರೂ ಹೋಮರ್ ಎಂಬ ಪದ ಹೋಮರಾಯ್ ಪದದಿಂದ ನಿಷ್ಪತ್ತಿಯಾಗಿದೆಯೇಂದೂ, ಹೋಮರಾಯ್ ಎಂದರೆ ಅಂಥ ಗಾಯಕರ ಗುಂಪು ಎಂದೂ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಗ್ರೀಸ್‌ನಲ್ಲಿ ಪ್ರಚಲಿತವಾಗಿದ್ದ ವೀರರ ಕರ್ತೆಗಳನ್ನು ಹಾಡುಗಳನ್ನಾಗಿ ಕಟ್ಟಿ ಅಲ್ಲಿನ ಜನಪದ ಗಾಯಕರು ಹಾಡಿ ರಾಷ್ಟ್ರದ ತುಂಬಾ ಪ್ರಚಾರ ಮಾಡಿದರು. ಆ ಸತ್ಯ ಕರ್ತೆಗಳಿಗೆ ಶುದ್ಧ ಜನಪದ ಕಲ್ಪನೆಗಳು ಹೆಣೆದುಕೊಂಡು ಅವರಿಗೆಲ್ಲಾ ಅತಿಮಾನುಷ ಪರಿವೇಷ ಸೃಷ್ಟಿಯಾಯಿತು. ಇವೆರಡೂ ಕಾವ್ಯಗಳನ್ನು ಈಗಲೂ ಒದಿದಾಗ ಇಲ್ಲಿನ ಮಾನವರು, ದೇವತೆಗಳೆಲ್ಲರೂ ಮೂಲತಃ ಜಾನಪದೀಯವಾಗಿ ದೃಷ್ಟಿಕ ಶಕ್ತಿ ಮತ್ತು ಭಾವ ತೀವ್ರತೆಗಳನ್ನು ಒಳಗೊಂಡಿದ್ದರು ಎಂಬುದು ಸ್ವಷ್ಟವಾಗುತ್ತದೆ. ಅಲ್ಲಿ ಬರುವ ಎಷ್ಟೋ ಪ್ರಸಂಗಗಳು ಜನಪದ ಕರ್ಫೆಗಳು ನೇರವಾಗಿ ಸಾಹಿತ್ಯ ಗಭರವನ್ನು ಪ್ರವೇಶ ಮಾಡಿದುದರ ಕುರುಹಾಗಿದೆ. ವಚನಲನ ‘ಕುನಿಯಡ್’ ಕೂಡ ಇಂತಹ ಜನಪದ ಕರೆಯ ಮರು ಸೃಷ್ಟಿಯಾಗಿದೆ. ಮಿಲ್ಲನ್‌ನ ‘ಪ್ಯಾರಡ್ಯಸ್ ಲಾಸ್ಟ್’ ಬ್ಯೆಬಲಿನ ಕರ್ತೆಗೆ ಕ್ರಿಸ್ತನ ಸುತ್ತ ಹೆಣೆದ ಜನಪದ ಕಲ್ಪನೆಯ ಸೃಷ್ಟಿಯಾಗಿದೆ. ಇಂತಹ ಖೂದಾಹರಣೆಗಳನ್ನು ನೂರಾರು ಸಂಖ್ಯೆಯಲ್ಲಿ ಕೊಡುತ್ತಾ ಹೋಗಬಹುದು. ಹೀಗೆ ಜಾನಪದ ನಮ್ಮ ಪ್ರಾಚೀನ ಸಾಹಿತ್ಯದ ಒಂದು ಅವಿಭಾಜ್ಯಪೂ ಅನನ್ಯಪೂ ಮತ್ತು ಅರ್ಥಪೂರ್ಣಪೂ ಆದ ಅಂಗವಾಗಿದೆ.

ಸಾವಿರಾರು ವರ್ಷಗಳ ಕನ್ನಡ ಸಾಹಿತ್ಯವನ್ನು ಅಭ್ಯಸಿಸಿದಾಗ ಕೂಡ ನಮ್ಮ ಜಾನಪದದ ವಿವಿಧ ಮುಖಿಗಳು ಇದರಲ್ಲಿ ಅಂತರ್ಗತವಾಗಿರುವುದನ್ನು ಮತ್ತು ಅದಕ್ಕೆ ಒಂದು ಜೀವಶಕ್ತಿಯನ್ನು ಒದಗಿಸಿರುವುದನ್ನು ಗುರುತಿಸಬಹುದಾಗಿದೆ. ಪಂಪ, ರನ್ನ, ನಾಗವರ್ಮ, ನಯಸೇನ, ಬಂಧುವರ್ಮ, ಶಿವಕೋಟ್ಯಾಚಾರ್ಯ, ಬ್ರಹ್ಮಾವಿಷಯ, ಮುಂತಾದ ಎಲ್ಲಾ ಪ್ರಾಚೀನ ಕವಿಗಳಲ್ಲಿ, ವಚನ ಕೀರ್ತನೆ ರಗಳಿಗಳಲ್ಲಿ;

ಸುಮಾರವ್ಯಾಸ, ಲಕ್ಷ್ಮಿತ, ಸರ್ವಜ್ಞ; ಆಧುನಿಕ ಕತೆ, ಶಾದಂಬರಿ, ನಾಟಕ, ಕವಿತೆಗಳಲ್ಲಿ ಒಂದಲ್ಲಿ ಒಂದು ಪ್ರಮಾಣದಲ್ಲಿ ಈ ಜಾನಪದ ಅಂಶಗಳು ಜೀವಸತ್ತಗಳಾಗಿರುವುದನ್ನು ಸೂಕ್ತ ಪರಿಶೀಲನೆಯಿಂದ ಗುರುತಿಸಬಹುದಾಗಿದೆ.

## ೯

ಪ್ರಾಚೀನ ಕನ್ನಡ ಸಾಹಿತ್ಯವಲ್ಲಿ ಬಹುಮಟ್ಟಿಗೆ ಪಂಡಿತ ಸಮುದ್ರಿವಾಗಿದ್ದ ಕಾರಣ ಮತ್ತು ಆದರ ವಸ್ತುವಿನಾಂಸ, ಪಾತ್ರ ಚಿತ್ರಣ, ನಿರೂಪಣಾ ವಿಧಾನ, ಭಾಷಾ ಪ್ರಯೋಗ ಮುಂತಾದವುಗಳೆಲ್ಲಾ ಸಂಸ್ಕೃತದ ಹೆಚ್ಚೆಯ ಮೇಲೆ ಹೆಚ್ಚೆ ಇಟ್ಟು ನಡೆದ ಕಾರಣ ಅನಕ್ಕರಸ್ತ ಗ್ರಾಮೀಣರ ದೈನಂದಿನ ಜೀವನವನ್ನು ಅವರನ್ನಾಳುವ ನಂಬಿಕೆಗಳನ್ನು, ಅವರು ಅನುಸರಿಸುವ ಸಂಪ್ರದಾಯಗಳನ್ನು, ಅವರ ಮನೋಲಹರಿಗಳನ್ನು ಆವೃಗಳ ಮೂಲ ಸ್ತುರೂಪದಲ್ಲಿ ಹಿಡಿದಿದುವ ಆಸಲು ಕಸುಬನ್ನು ಈ ಕವಿಗಳು ಮಾಡಲಿಲ್ಲ. ಈ ಕವಿಗಳ ಒಂದು ಕಣ್ಣ ತಮ್ಮ ಆಶ್ರಯದಾತನಾದ ರಾಜನ ಮೇಲೆ, ಮತ್ತೊಂದು ಕಣ್ಣ ಅವರನ್ನು ಹಾಡಿ ಹೋಗಳಿ ಅಟ್ಟಕ್ಕೇರಿಸುವ ಕವಿ - ವಿದ್ವಾಂಸರ ಮೇಲೆ ಇದ್ದ ಕಾರಣ ಅವರು ಜನರಿಗಾಗಿ ಜನರದ್ದೇ ಆದ ಜೀವನ ರೇಖೆಗಳನ್ನು ಹೆಚ್ಚಾಗಿ ಕಾಷ್ಟ ಗಭರಿಸಲ್ಲಿ ಅಳವಡಿಸಿಕೊಳ್ಳಲಿಲ್ಲ. ಆದರೆ ಸಾಹಿತ್ಯ ಹಿಡಿ ಮಂದಿಗಲ್ಲ, ಬಹುಮಂದಿಗೆ ಮತ್ತು ಬಹುಮಂದಿಯ ಜೀವನ ಸಾಹೃತ್ಯಾರಕ್ತಿ ಎಂಬ ಪ್ರಥಾನ ಕಾಳಜಿಯನ್ನು ವಚನಕಾರರು ಅನನ್ಯವಾಗಿ ತಮ್ಮ ವಚನಗಳಲ್ಲಿ ಪ್ರಾಣರವತಾರ ಮಾಡಿಸಿದ ಕಾರಣದಿಂದಾಗಿ ಸಹಜವಾಗಿ ವಚನ ಸಾಹಿತ್ಯ ಮತ್ತು ಆದರ ಜಾಡನ್ನೇ ಹಿಡಿದ ರಗಳೆ, ತ್ರಿಪದಿ ಸಾಹಿತ್ಯಗಳು ತಮ್ಮ ಸಾಹಿತ್ಯದ ಕೇಂದ್ರ ನೆಲೆಗಳನ್ನಾಗಿ ಜನರ ಭಾಷೆ, ಅನುಭವ ಮತ್ತು ಆಶಯಗಳನ್ನು ಆಶ್ರಯಿಸಿದವು..ಹಾಗೆಯೇ ರಾಜರನ್ನು ರಾಜಾಸ್ಥಾನವನ್ನು ಧಿಕ್ಷರಿಸಿ ಉದ್ದೇಶಪೂರ್ವಕವಾಗಿ ಜನರೆಡೆ ಕಣ್ಣ ತೆರೆದ ಕವಿಗಳು ಪ್ರರಾಣ ಲೋಕಕ್ಕಿಂತ ವಿಶಿಷ್ಟವಾದ ಭಿನ್ನವಾದ ಮತ್ತು ಜೀವಂತವಾದ ಹೊಸ ಅನುಭವ ಲೋಕವನ್ನು ತಮ್ಮದನ್ನಾಗಿ ಮಾಡಿಕೊಂಡರು. ಹೀಗಾಗಿ ಸಾಹಿತ್ಯದ ವಸ್ತುವಿನಲ್ಲಿ, ಭಾಷೆಯಲ್ಲಿ, ಭಂದಸ್ಸಿನಲ್ಲಿ, ಪಾತ್ರ ಸೃಷ್ಟಿಯಲ್ಲಿ, ಆವರಣ ನಿರ್ಮಾಣದಲ್ಲಿ ಹಾಗೂ ನಿರೂಪಣೆಯಲ್ಲಿ ಜಾನಪದ ಆಶಯಗಳನ್ನು ಸಹಜವಾಗಿ ತುಂಬಿಕೊಂಡು ಈ ಸಾಹಿತ್ಯವನ್ನು ಜಡ್ಜು ಕಟ್ಟಿದ ರಾಜಾಸ್ಥಾನ ಸಾಹಿತ್ಯದ ಸಂಕೋಳಿಂದ ಮೊರಗೆಳಿದು ಜನರ ನಡುವೆ ತಂದವು.

ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯ ಮಾತ್ರವಲ್ಲದೆ ಆಧುನಿಕ ಸಾಹಿತ್ಯವಾ ಸಹ ಜಾನಪದದ ಪ್ರೇರಣೆಯಿಂದ ದೂರವಾಗಿಲ್ಲ. ಅಷ್ಟೇ ಅಲ್ಲ, ಹಿಂದಿನ ಸಾಹಿತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಾನಪದ ಸಂವೇದನೆಯನ್ನು ಇದು ಗಭೀರವಿರಿಸಿಕೊಂಡಿದೆ. ಆಧುನಿಕ ಯಂತೆ ಎಲ್ಲ ವರ್ಗದ ಮತ್ತು ಸ್ತರದ ಜನರಿಗೆ ವಿದ್ಯಾಭ್ಯಾಸದ ಬೆಳಕು ಮುಕ್ತವಾಗಿ ದೊರೆಯಲು ಅನುಪ ಮಾಡಿಕೊಟ್ಟಿ ಕಾರಣ ಮೇಲ್ಗಳಾದ ಜನ ಮಾತ್ರವಲ್ಲದೆ ಅಕ್ಷರ ವಂಚಿತರಾಗಿದ್ದ ಈ ವರ್ಗದ ಜನ ಸಹ ಸುಪ್ತವಾಗಿದ್ದ ತಮ್ಮ ಜೀವನದ ಅನುಭವಗಳನ್ನು ಮುಕ್ತವಾಗಿ ತೋಡಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಮೀಣ ಅನುಭವಗಳಿಂದ ಪುಷ್ಟರಾಗಿರುವ ಲೇಖಿಕರು ಹೊರಹೊಮ್ಮಿ ಜಾನಪದ ಜೀವನವನ್ನೇ ಬೃಹತ್ ಪ್ರಮಾಣದಲ್ಲಿ ಅಳವಡಿಸಿಕೊಂಡಿರುವ ಸಾಹಿತ್ಯವನ್ನು ರಚಿಸಲು ತೋಡಿದರು. ನವೋದಯ, ಪ್ರಗತಿಶಿಲ್ಲ, ದಲಿತ ಮತ್ತು ಬಂಡಾಯ ಸಾಹಿತ್ಯ ಪಂಥಗಳು ಮುಖ್ಯವಾಗಿ ಈ ನೆಲೆಯಿಂದಲೇ ಅವಿಭಾವಿಸಿವೆ. ತುಂಬಾ ವ್ಯಾಪಕವಾಗಿ ಬೆಳೆದಿರುವ ಆಧುನಿಕ ಸಾಹಿತ್ಯ ಈ ಕಾರಣದಿಂದಲೇ ಜಾನಪದದ ಸಂವೇದನೆಯನ್ನು ಅತ್ಯಂತ ದಟ್ಟವಾಗಿ ಅಭಿವೃತ್ತಿಸುವ ಮೂಲಕ ಪ್ರಾಚೀನ ಸಾಹಿತ್ಯಕ್ಕಿಂತ ವಿಭಿನ್ನವಾದ ವಿಶಿಷ್ಟ ಅನುಭವಗಳನ್ನು ನಮ್ಮ ಮುಂದೆ ತೆರೆದಟ್ಟು, ಸತ್ಯಶಾಲಿಯಾಗಿ ಕಂಗೊಳಿಸುತ್ತಿದೆ.

ಈಗಾಗಿ ನಮ್ಮ ಸಾಮಿರ ವರ್ಷಕ್ಕೂ ಹೆಚ್ಚಿಂತಾಲ ಬೆಳೆದು ಬಂದಿರುವ ಕನ್ನಡದ ಶಿಷ್ಯ ಸಾಹಿತ್ಯ ಎಷ್ಟು ಮತ್ತು ಹೇಗೆ ಜಾನಪದ ಸಂವೇದನೆಯನ್ನು ಕಲಾಪೂರ್ವಾಣವಾಗಿ ಪ್ರತಿಷ್ಠಿಸಿದೆ ಎಂಬುದನ್ನು ತೋಲನಿಕವಾಗಿ ಅಧ್ಯಯನ ಮಾಡುವುದು ಅತ್ಯಂತ ಫಲಪ್ರದವೆಂದು ಭಾವಿಸಲಾಗಿದೆ. ಆದ್ದರಿಂದ ಆಕಾದೆಮಿ ‘ಶಿಷ್ಯ ಸಾಹಿತ್ಯ ಮತ್ತು ಜಾನಪದ ಸಂವೇದನೆ’ ಎಂಬ ವಿಶಿಷ್ಟ ಮಾಲಿಕೆಯನ್ನು ಆರಂಭಿಸಿ ಪ್ರಾಚೀನ ಸಾಹಿತ್ಯದಿಂದ ಹಿಡಿದು ಇತ್ತೀಚಿನ ಸಾಹಿತ್ಯವನ್ನು ಜಾನಪದೀಯ ದೃಷ್ಟಿಯಿಂದ ತೋಲನಿಕವಾಗಿ ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನವೊಂದನ್ನು ಮಾಡುತ್ತಿದೆ. ಅದರ ಫಲವೇ ಈಗ ಬೆಳಕು ಕಾಣುತ್ತಿರುವ ಹನ್ನೆರಡು ಪುಸ್ತಕಗಳು. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಹಿರಿ ಕಿರಿಯ ಲೇಖಿಕರು ಈ ಮಾಲಿಕೆಯ ಗ್ರಂಥಗಳನ್ನು ತುಂಬಾ ಪರಿಶ್ರಮದಿಂದ ರಚಿಸಿಕೊಟ್ಟಿದ್ದಾರೆ. ಇವುಗಳಲ್ಲಿ

ಅವರ ಆಳವಾದ ಅಧ್ಯಯನ, ಸೂಕ್ತವಾದ ವಿಶ್ಲೇಷಣೆ ಶಕ್ತಿ, ಜಾನಪದದ ಬಗೆಗಿನ ದಟ್ಟವಾದ ಪ್ರಜ್ಞಾಹಾಗೂ ನಿರೂಪಣೆಯ ಸೋಗಸುಗಳು ಮೇಳಗೊಂಡಿವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇವು ತೋರುಗಂಬಗಳಾಗುತ್ತವೆ ಎಂದು ನಾನು ಭಾವಿಸಿದ್ದೇನೆ. ಅಕಾಡೆಮಿಯ ಕೋರಿಕೆ ಮೇರೆಗೆ ಈ ಕೃತಿಗಳನ್ನು ರಚಿಸಿಕೊಟ್ಟ ಲೇಖಿಕ ಮಿತ್ರರಿಗೆ ನಾನು ಆಭಾರಿಯಾಗಿದ್ದೇನೆ. ಕನ್ನಡದ ಪ್ರಸಿದ್ಧ ಪ್ರಾಧ್ಯಾಪಕರೂ ವಿದ್ವಾಂಸರೂ ಆದ ಮಾನ್ಯ ಮಿತ್ರರಾದ ಘೋ. ಹಂಪ. ನಾಗರಾಜಯ್ಯನವರು ಈ ಮಾಲೆಯ ಸಂಪಾದಕರಾಗಿ ತಮ್ಮ ಬಿಡುವಿರದ ಕಾರ್ಯಕ್ರಮಗಳ ನಡುವೆಯೂ ಲೇಖಿಕರೊಡನೆ ಪತ್ರ ವ್ಯವಹಾರ ಮಾಡಿ ಲೇಖಿನಗಳನ್ನು ತರಿಸಿಕೊಂಡು ಅವುಗಳನ್ನು ಆಮೂಲಾಗ್ರಾಹಿ ಪರಿಶೀಲಿಸಿ ಸಂಪಾದಿಸಿಕೊಟ್ಟಿದ್ದಾರೆ. ಅವರು ಆಕಾಡೆಮಿಯ ಮೇಲೆ ಹೊರಿಸಿರುವ ಮೂಳಭಾರ ಕೃತಜ್ಞತೆಗೆ ಮೀರಿದ್ದು. ಅವರನ್ನು ನಾನು ಹೃತ್ಯಾವರ್ವಕವಾಗಿ ಇಲ್ಲಿ ನೆನೆಯುತ್ತೇನೆ. ಹಾಗೆಯೇ ಈ ಕೃತಿಗಳನ್ನು ಸುಂದರವಾಗಿ ಅಚ್ಚಿಸಿಕೊಟ್ಟ ಸ್ವೇಹ ಮುದ್ರಣಾಲಯದ ಮಾಲೀಕರು ಮತ್ತು ಸಿಬ್ಬಂದಿ ವರ್ಗಕ್ಕೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಇ-೧೨-೬೨

ಡಾ. ಎಚ್. ಜೆ. ಲಕ್ಷ್ಮಣಗೌಡ

## ಸಂಪಾದಕರ ಮಾತ್ರ

ಕನ್ನಡ ಸಾಹಿತ್ಯ ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದದ್ದು, ಪ್ರೈಥಮಾದದ್ದು. ಒಂದೂವರೆ ಸಾಮಿರ ವರ್ಣಗಳ ಅವಿಂಡತೆ ಹಾಗೂ ಸಾತತ್ಯ ಇರುವ ಈ ಶಿಷ್ಟಪದ ಕನ್ನಡ ಸಾಹಿತ್ಯದಲ್ಲಿ ಸೇರಿಕೊಂಡಿರುವ ಜಾನಪದ ಅಂಶಗಳು ಗಮನಾರ್ಹ ಪ್ರಮಾಣದಲ್ಲಿವೆ. ಶಿಷ್ಟಪದ ಸಾಹಿತ್ಯಾಂತರಗತವಾಗಿರುವ ಜಾನಪದೀಯ ಸತ್ಯ-ಸ್ವರೂಪವನ್ನು ವ್ಯಾಘಕ್ಯರಿಸಿ ತೋರಿಸುವ ದಿಕ್ಕಿನ ಕೆಲಸ, ಅಲ್ಲಿಂದು ಇಲ್ಲಿಂದು ಪ್ರಾಸಂಗಿಕ ಬಿಡಿ ಬರೆಹದ ಹೊರತು, ವ್ಯವಸ್ಥಿತವಾಗಿಯೂ ವ್ಯಾಪಕವಾಗಿಯೂ ನಡೆದಿರಲಿಲ್ಲ. ಅಂಥ ಅಧ್ಯಯನದ ಅಗತ್ಯವಿತ್ತು. ಬಹುಕಾಲದ ಈ ಹೊರತೆಯನ್ನು ಮನಗಂಡು ಕಾಯೋಣೆನ್ನುವಿರಾದ ಆದ್ಯ ಪ್ರಾರೂಪದ ಕನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಈಗಿನ ಹಾಲಿ ಅಧ್ಯಕ್ಷರಾದ ಡಾ.ಎಚ್.ಜೆ. ಲಕ್ಷ್ಮಪ್ಪಗೌಡರು. ಅವರಿಗೆ ಏಕಾಲದಲ್ಲಿ ಅತ್ಯ ಜಾನಪದ ಪರಂಪರೆಯ ಹಾಗೂ ಇತ್ತು ಕನ್ನಡ ಸಾಹಿತ್ಯ ಪರಂಪರೆಯ ತಲಸ್ವರ್ರೀ ಪಾಂಡಿತ್ಯ ಭಾಗ್ಯವಿದ್ದುದರಿಂದ ಈ ಹೊಸ ಯೋಜನೆಯ ಅಗತ್ಯ ಮತ್ತು ಮಹತ್ವವನ್ನು ಅನಾಯಾಸವಾಗಿ ಅವಲೀಲೆಯಿಂದ ಗ್ರಹಿಸಿದರು. ಶಿಷ್ಟ ಸಾಹಿತ್ಯ ಪ್ರಕಾರದ ತವನಿಧಿಯೋಳಿಗೆ ಕುಳಿತ ಜಾನಪದ ನಿಧಿಯನ್ನು ತನಿಯಾಗಿ ತೆಗೆದು ತೋರಿಸುವ ಕೆಲವು ಪುಸ್ತಕಗಳನ್ನು ಪ್ರಕಟಿಸಲು ಒಂದು ಪ್ರತ್ಯೇಕ ಮಾಲೆಯನ್ನು ಹಮೆಕೊಂಡು ವಿಳಂಬಿಲ್ಲದೆ ಕಾರ್ಯತತ್ವರಾದರು. ‘ಶಿಷ್ಟ ಸಾಹಿತ್ಯ ಮತ್ತು ಜಾನಪದ ಸಂವೇದನೆ’ ಎಂಬ ಈ ಪುಸ್ತಕ ಮಾಲೆ ಅವರ ಕನಸು.

ಈ ಯೋಜನೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸುವ ಹೊಸ್ತೆಗಾರಿಕೆಯನ್ನು ಡಾ.ಎಚ್.ಜೆ. ಲಕ್ಷ್ಮಪ್ಪಗೌಡರು ನನಗೆ ವಹಿಸಿದಾಗ ನಾನು

ಒಪ್ಪಿಕೊಳ್ಳಲು ಎರಡು ಪ್ರಯಿಲ ಕಾರಣಗಳಿದ್ದವು: ೧. ಈ ಕೆಲಸದ ಅಗತ್ಯ ಎಷ್ಟು ಜರೂರಿನದೆಂಬ ಆರಿವು ನನಗೂ ಇದ್ದದು. ೨. ಡಾ.ಎಚ್.ಜೀ. ಲಕ್ಷ್ಮ್ಯಪ್ಪಗೌಡರು ಹಮಿಕ್ಕೊಂಡಿರುವ ಈ ಸಂಕಾಲಿಕವಾದ, ಯೋಗ್ಯವಾದ ಯೋಜನೆಯ ಯಶಸ್ವಿಗೆ ಸಹಕರಿಸುವುದು ನನ್ನ ಕರ್ತವ್ಯವೆಂಬ ಭಾವನೆ. ಈ ಅವಕಾಶಕ್ಕಾಗಿ ಅಕಾಡೆಮಿಯ ಅಧ್ಯಕ್ಷರಿಗೂ ಇತರ ಕಾರ್ಯ ಸಮಿತಿ ಸದಸ್ಯರಿಗೂ ನಾನು ಕೃತಜ್ಞನಾಗಿದ್ದೇನೆ.

‘ಶಿಷ್ಯಸಾಹಿತ್ಯ ಮತ್ತು ಜಾನಪದ ಸಂವೇದನೆ’ ಮಾಲೆಯಲ್ಲಿ ಪ್ರಕಟಿಸಲು ನಮ್ಮ ಕೋರಿಕೆಯ ಮೇರೆಗೆ ಡಾ. ನಂ. ತಪಸ್ಸೀಚುಮಾರ್ ಅವರು ‘ರತ್ನಾಕರವರ್ಣ ಮತ್ತು ಜಾನಪದ’ ಎಂಬ ಗ್ರಂಥವನ್ನು ಬರೆದುಕೊಟ್ಟಿರುತ್ತಾರೆ. ಅವರಿಗೆ ಅಕಾಡೆಮಿ ಹಾಗೂ ನನ್ನ ವರ್ತತಿಯಿಂದ ಕೃತಜ್ಞತೆಗಳು. ಈ ಮಾಲೆಯ ಪುಸ್ತಕಗಳನ್ನು ಮುದ್ರಿಸಿದ ಸ್ವೀಹಾ ಶ್ರೀಂಟಿಸ್ರೋ ಅವರ ಸಹಾಯವನ್ನು ಸ್ವೀಕರಿಸುತ್ತೇನೆ.

ಈ ಮಾಲೆಯಲ್ಲಿ ಸುಮಾರು ನೂರು ಪುಸ್ತಕಗಳನ್ನು ಹೊರತರುವದು ಮೊದಲ ಯೋಜನೆಯಾಗಿತ್ತು. ಈಗ ಅದರ ಪೂರಂಭದ ಹಂತವೆಂದು ಪ್ರಾತಿನಿಧಿಕವಾದ ಕನ್ನಡ ಕವಿ-ಕಾವ್ಯಗಳನ್ನು ಆರಿಸಿಕೊಂಡು ಹನ್ನೆರಡು ಪುಸ್ತಕಗಳ ಒಂದು ಕಂತು ಬಿಡುಗಡೆ ಆಗುತ್ತಿದೆ. ಹಣದ ಅನುಕೂಲ ಮತ್ತು ಲೇಖಕರ ಸಂಕಾಲಿಕ ಬೆಳುಲದಿಂದ ಯಥಾವಕಾಶ ಉಳಿದ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶವಿದೆ.

ಜಂಪ. ನಾಗರಾಜಯ್

## ರತ್ನಾಕರವರ್ಣೇ ಮತ್ತು ಜಾನಪದ

ಮೃತ್ಯುವನೆ

ಕುಮಾರವ್ಯಾಸ, ಲಕ್ಷ್ಮೀಶ, ಸರ್ವಜ್ಞರಂತೆ ರತ್ನಾಕರವರ್ಣೇ ಕೂಡ ಜನತಾಕವಿ. ಅತನ ಬಹು ಮಹತ್ವಾರಂಕ್ಯಾಯ ಭರತೀಶ ವೈಭವ ಒಂದು ನಿಟ್ಟಿನಿಂದ ಶಿಷ್ಟಕಾವ್ಯ, ಮತ್ತೊಂದು ದೃಷ್ಟಿಯಿಂದ ಒಹುಜನಪ್ರಯವಾಗಿರುವ ಜನತಾಕಾವ್ಯ, ಜನಪದಕಾವ್ಯ. ಲೋಕಚೀವನದಲ್ಲಿ ಮಾನವಸಹಜ ಭೋಗ ಮತ್ತು ಪಾರಲೋಕಿಕ ಯೋಗಕ್ರಿಯೆಗಳನ್ನು ಸಮುಚ್ಚಿತವಾಗಿ ಸಮ್ಮೇಳನಗೊಳಿಸಿ ಜನ ಬಾಧರೆ ಇಹಪರ ಸೌಖ್ಯ ಸಾಧ್ಯವಾಗುತ್ತದೆ, ಎಂಬುದು ಕವಿ ದಾರ್ಶನಿಕ ರತ್ನಾಕರನ ಬಲವಾದ ನಂಬಿಕೆ. ಭೋಗ-ಯೋಗ ಸಮನ್ವಿತ ಬದುಕೇ ಸಾರ್ಥಕ; ಮಿಕ್ಕದ್ದು ನಿರಭರ, ಎಂಬ ತತ್ವವನ್ನು ಕವಿ ಅತ್ಯಂತ ಸರಳ ಮಾತುಗಳಲ್ಲಿ ಸಮಸ್ತರೂ ತಿಳಿಯುವಂತೆ ಎದೆತುಂಬಿ ಹಾಡಿದ್ದಾನೆ. ಈ ಜೀವನ ಸಂಜೀವನಿ ಗೀತಕಾವ್ಯ ಸಮಸ್ತರಿಗೂ ಮೆಚ್ಚಾಗಬಲ್ಲದು ಎಂಬ ವಿಶ್ವಾಸ ಆತನಿಗಿದೆ:

“ಅಯ್ಯಾಯ್ಯಾ! ಚೆನ್ನಾದುದು! ಎನೆ ಕನ್ನಡಿಗರು,  
ರಯ್ಯಾ! ಮಂಚಿದಿ! ಎನೆ ತೆಲುಗ(ರು),  
ಅಯ್ಯಾಯ್ಯಾ! ಎಂಚ ವ್ಯಾಲಾಂಡ್! ಎಂದು ತುಳುವರು”

ಮೈ ಉಬ್ಬಿ ತನ್ನ ಸಾಂಗತ್ಯ ಹಾವ್ಯವನ್ನು ಕೇಳಿ ಓದಿ ಆನಂದಿಸುತ್ತಾರೆ ಎಂದು ಕವಿ ಹಾರ್ಷಿಸಿದ್ದಾನೆ, ಅದು ಸತ್ಯವಾಗಿದೆ. ಭರತೀಶ ವೈಭವದ ಓಲೆಯ ಹಾಗೂ ಕಾಗದದ ಪ್ರತಿಗಳು ನೂರಾರು ಸಾವಿರಾರು ಸಂಖ್ಯೆಯಲ್ಲಿ ನಾಡಿನಾಡ್ಯಂತ ದೊರಕಿವೆ. ಆ ಕಾವ್ಯ ಭಾಗಗಳನ್ನು ನಿತ್ಯ ಹಾಡುವ, ಆರಾಧಿಸುವ ಪರಂಪರೆ ಮುಂದುವರಿದಿದೆ.

ಭರತೇಶ ವೈಭವದಲ್ಲಿ ರತ್ನಕರ ಮತ್ತೊಂದು ಸಮಸ್ಯೆಯವನ್ನು ಸಾಧಿಸಿದ್ದಾನೆ. ಅದು ಶಿಷ್ಟ ಮತ್ತು ಜನಪದ ಕಾವ್ಯ ಮಾರ್ಗಗಳನ್ನು - ಮಾರ್ಗೀಯ ಮತ್ತು ದೇಶೀಯ ಅಂತ ಸಮಸ್ಯೆತ ಕಾವ್ಯಧರ್ಮವನ್ನು ಒಗ್ಗಾಡಿಸಿ, ಹೊಸ ಮಾದರಿಯಲ್ಲಿ ಕಾವ್ಯ ಹಾಡುವ ಶೈಲಿ. ಅದು ರತ್ನಕರನಿಗೆ ಸಾಂಗತ್ಯವಾಗಿ ಸಿದ್ಧಿಸಿದೆ. ಭರತೇಶ ವೈಭವದ ಆದ್ಯಂತವೂ ಕನ್ನಡ ಜನತೆಯ ನಿತ್ಯಸತ್ಯ ಜನಚೀವನ ಅತ್ಯಂತ ವಣಿಮಯವಾಗಿ ಚಿತ್ರಣಗೊಂಡಿದೆ. ಅಲ್ಲಿ ಕನ್ನಡಿಗರ ಸಂಸ್ಕೃತಿ ಕೆನೆಗಟ್ಟಿ ನಿಂತಿದೆ. ಸರಿಸುಮಾರು ೧೦ ಸಾವಿರ ಪದ್ಯಗಳುಳ್ಳ ಆ ಬೃಹತ್ತಾವೃಷ್ಟಿ ಮುಕ್ಕಾಲು ಮೂರು ಏಷ ಪಾಲಿನ ಪಾಠಗಳು, ಘಟನೆಗಳು, ಭರತೇಶನ ಪರಿವಾರದವರ ಮಾತು ಕತೆ, ನಿತ್ಯ ವಿನೋದಾವಳಿ, ನೀತಿ ನಿಯತ್ತು, ವರ್ತನೆ ವ್ಯವಹಾರಗಳೆಲ್ಲವೂ ಸಾಮಾನ್ಯ ಜನತೆಯವೇ ಆಗಿವೆ. ರಿಟ, ಅಲ್ಲಿ ಮಂತ್ರಿ ಮಾನ್ಯರು, ಕವಿ, ಗಾಯಕರು, ಮುಂತಾದವರ ಶಿಷ್ಟ ಮಂಡಳಿ ಇದೆ; ಅವರ ವ್ಯಾವಹಾರಿಕ ಪ್ರಪಂಚವೂ ಇದೆ.

ಅದರೆ ಅದೆಲ್ಲ ಗೌಣ. ಏಕೆಂದರೆ ಕಾವ್ಯದಲ್ಲಿ ಕಣ್ಣಾಡಿಸಿದಲ್ಲಿಲ್ಲ ಸಮಗೆ ಎದ್ದು ತೋರುವಂಥವು ದ್ವೇಷಂದಿನ ವ್ಯವಹಾರದ ಆದುನುಡಿಗಳು, ಗಾದೆ-ಒಗಟುಗಳು, ಹಾಸ್ಯ ವಿಡಂಬನೆಗಳು, ಜನ ನಂಬಿಕೆಯ ಶಾಸ್ತ್ರ ಶಕ್ತಿಗಳು, ಆನೆ ಪ್ರಮಾಣಗಳು, ವಿಧಿ ನಿಷೇಧಗಳು, ಸೂತರೆ ಪಾತಕ, ಪಾರಣೆ ಪೌರೋಹಿತ್ಯಕ ಕಟ್ಟುಪಾಡುಗಳು- ಇವೇ. ಈ ದೃಷ್ಟಿಯಿಂದ ನೋಡುವಾಗ ಭರತೇಶ ವೈಭವದ ತುಂಬ ಕನ್ನಡ ಜಾನಪದ ಪ್ರಪಂಚವೇ ಉದ್ದೇವಿಸಿರುವ ಸಂಗತಿ ಅನುಭವಕ್ಕೆ ಬರುತ್ತದೆ.

ಇದಕ್ಕೆ ಮೂಲ ಕಾರಣ ಕವಿಯ ದೃಷ್ಟಿ ಧೋರಣೆಯಲ್ಲಿಯೇ ಇದೆ. ಮೂಲಭೂತವಾಗಿ ರತ್ನಕರ ಪಂಡಿತ, ಶಿಷ್ಟ, ಮಡಿವಂತ ಕವಿಯಾಗಿ ಇರಬಯಸಿದಂತೆ ತೋರುವುದಿಲ್ಲ. ಬದಲಾಗಿ ವಿಶಾಲ ಮನೋಭಾವದ, ಸರ್ವಜನೋದಾರಕ ಪ್ರವೃತ್ತಿಯ, ಸರಸ. ಜನತಾಕವಿಯಾಗಿದ್ದಂತೆ ಅನುಭವವಾಗುತ್ತದೆ. ಶಿಷ್ಟ ಮೂಲೀಯ ಅಲ್ಲ ಸಾಂಶ್ಯಿಕ ಜನಮನ್ವಣಿಗಿಂತ, ದೇಶೀಯ ಸೂಗಡನ್ನುಳ್ಳ ಬಹುಸಾಂಶ್ಯಿಕ ಜನತೆಯ ಮುಖಿವಾಣಿಯಾಗಿ, ಅವರ ಆಶೋತ್ತರಗಳನ್ನು ಕನ್ನಡಿಸತಕ್ಕ ಜನಸ್ತಿಯ ಕಾವ್ಯ ರಚಿಸಿ, ಜೈಸಂಧರ್ಮದೊಂದಿಗೆ ಮಾನವ್ಯಧರ್ಮದ ಜೀನ್ನತ್ವವನ್ನು ಸಾರಬೇಕು, ಎಂಬ ಹಿರಿಯಾಸೆ ಕವಿಗಿಡ್ದಿರಬೇಕು.

ಎಂತಲೇ ಆತ ಮೂಲಕಿರ್ಭೇಯಲ್ಲಿ ತನಗೆ ಬೇಕಾದಂತೆ ಪರಿವರ್ತನೆಗಳನ್ನು ಮಾಡಿಕೊಂಡಿದ್ದಾನೆ. ಹಿಂದೆಂದೂ ಕಂಡರಿಯದಿದ್ದಂತಹ ಭರತೀಶನ ಭೋಗಯೋಗ ಸಮನ್ವಿತ ಹೊಚ್ಚ ಹೋಸ ಕಫೇಯನ್ನು ರೂಪಿಸಿ, ಹೋಸದಾಗಿಯೇ ಕನ್ನಡ ಮಹಾಕಾವ್ಯ ರಚಿಸಿದ್ದಾನೆ. ಎಂತಲೇ ಭರತೀಶ ವೈಭವ ಶಿಷ್ಟಮೂಲೀಯ ಕಥಾನಾಯಕನನ್ನಿಳ್ಳ ಆದರೂ ಅಚ್ಚ ದೇಶೀಯ ಜನಪ್ರಿಯ ಕಾವ್ಯವಾಗಿದೆ; ಜನಪದ ಮಹಾಕಾವ್ಯವೂ ಆಗಿದೆ. ಈ ದೃಷ್ಟಿಯಿಂದ ರತ್ನಾಕರವರ್ಣೀ ಕನ್ನಡದ ಪ್ರಥಮ ಜನಪದ ಮಹಾಕವಿಯೂ ಆಗಬಲ್ಲವನು.

ಭರತೀಶ ವೈಭವದ ಗ್ರಂಥ ಸಂಪಾದಕರು ಆಡಿರುವ ಈ ಕೆಲವು ನುಡಿಗಳು ಉದ್ದರಣಾರ್ಥವಾಗಿವೆ: “ಜನಪದ ಧಾಟಿಯಲ್ಲಿ ದಿನಚಳಿಕೆಯ ಮಾತುಗಳಿಂದ ದಿನಚರಿಯ ಬದುಕನ್ನು ರತ್ನಾಕರ ಬಣ್ಣಸ್ತಿ ಮಹಾಕಾವ್ಯವನ್ನು ರಚಿಸಿದುದಕ್ಕಿಂತ ಕನ್ನಡ ನುಡಿಯ ಬೆಳವಣಿಗೆ ಬೇರೆ ಉಪಕಾರ ಬೇಕೆ?” (ಪುಟ ೨೪, ಕವಿಕಾವ್ಯ ವಿಮರ್ಶೆ)

ಆಡುನುಡಿಗೆ ಆತಿ ಸಮೀಪವಾಗಿರುವಂತಹ ಕನ್ನಡ ಭಾಷೆಯನ್ನು ರತ್ನಾಕರ ಕಾವ್ಯದಲ್ಲಿ ಬಳಸಿರುವುದರ ಜೊತೆಗೆ ಸರಳ ಸಂಗೀತಬುದ್ಧಿಸಾಂಗತ್ಯ ಭಂದಸ್ಸಿನಲ್ಲಿ ಹಾಡಿರುವುದರಿಂದ ಭರತೀಶವೈಭವ ಗೇಯಕ್ಕೆತ್ತಿಯಾಗಿದೆ. ಹೀಗೆ, ಪಂಡಿತ ಮಂಡಲಿಯನ್ನೇ ರಾಜಕೃಪಾಶ್ರಯವನ್ನೇ ಉದ್ದೇಶಿಸಿ ತನ್ನ ಕಾವ್ಯ ರಚಿಸದೆ, ಜನತೆಯ ಆನಂದಕಾಗಿ, ಆವರ ಪುರೋಭಿವೃದ್ಧಿಗಾಗಿ ಮೋಕ್ಷಗಾಮಿಯಾದ ಭರತೀಶನ ಆದರ್ಶವಾಯ ಜೀವನ ಚರಿತ್ಯೆಯನ್ನು ಸರಳ ಸುಂದರವಾಗಿ ಹಾಡುವುದರ ಮುಖಾಂತರ ರತ್ನಾಕರವರ್ಣೀ ಕನ್ನಡಕ್ಕೆ ಆಪ್ತಾರ್ಥ ಕಾಣಕೆ ನೀಡಿದ್ದಾನೆ. ಪಂಡಿತರೂ ವಿವಿಧ ಕಲಾಮಂಡಿತರೂ ಮಡಿವಂತರೂ ಆದ ಟೀಕಾಚಾರ್ಯರಿಗೆ ಭರತೀಶ ವೈಭವದಲ್ಲಿ ಮಂದು ಕೊರತೆಗಳು ಕಾಣಬರುತ್ತವೆ. ಆ ಬಗೆಗೆ ಕವಿಗೂ ಅರಿವಿದೆ. “ಸಕಲ ಲಕ್ಷ್ಮಣಾಖ್ಯಾಗಿ ಬಿರುಸು ಮಾಡಿದರೆ ಪ್ರಸ್ತುಕದ ಬದನೆಕಾಯಹುದು” ಎಂದು ಹೇಳಿಯೂ ಇದ್ದಾನೆ.

ಮೇಲಾಗಿ, ರತ್ನಾಕರನಿಗೆ ಕಾವ್ಯ ಪ್ರಯೋಜನಗಳಲ್ಲಿ ಮುಖ್ಯವಾದ ಕೇತೀರ್, ಹಣ, ಆಂತಸ್ತು, ಸನಾಸ್ತ, ಮೋದಲಾದವಗಳ ಬಗೆಗೆ ಕಾಳಜಿ ಇದ್ದಿರಲ್ಲಿ. “ಬೇಕಾದರಾಲಿಸುವುದು, ಬೇಡವಾಗೆ ಪರಾಕು ಮಾಡುವುದು; ಎನಗಲ್ಲಿ

ವ್ಯಾಪುಲವಿಲ್ಲ, ಸಂತಸವಿಲ್ಲ, ನಾನು ನಿರಾಕಾಂಕ್ಷಿ..... ಅಧ್ಯಾತ್ಮವೇ ನಿಚತ ಪ್ರಯೋಜನವೇನಗೆ” ಎಂಬ ನಿಲುವು.

ಈ ಪ್ರಾಸ್ತಾವಿಕ ವಿವೇಚನೆಯ ಕೊನೆಯಲ್ಲಿ ಗ್ರಂಥ ಸಂಪಾದಕರ ಇನ್ನು ಕೆಲವು ವಾಕ್ಯಗಳನ್ನು ಎತ್ತಿ ಬರೆಯುವುದು ಸೂಕ್ತವೇನಿಸುತ್ತದೆ: “..... ಕನ್ನಡಿಗರು ರತ್ನಾಕರ ಕವಿಯನ್ನು ಎಪ್ಪು ಒಂದಬಹುದಾಗಿತ್ತೋ ಅಪ್ಪು ಒದಿಲ್ಲವೆಂದು ಸಂಕಷಟಿಂದ ಹೇಳಬೇಕಾಗಿದೆ..... ಭೇದವಿಚಾಳಿಸಿ ಹಾಗೂ ಹಂಸಕಲೆ ಈತನ ಅಪ್ರಾವೃದಶ್ರೀನಾವಾದ ಯೋಗ ಭೋಗ ಸಮನ್ವಯಕ್ಕೆ ಸಿದ್ಧರೂಸದ ಸ್ವಶ್ರೀನಾವನಿತ್ವದರಿಂದ ಈತನ ಘನ ತತ್ತ್ವಗಳಿಲ್ಲ ಏಕ್ತು ತತ್ತ್ವಗಳಾಗಿ ವಿರಾಜಿಸಿವ..... ರತ್ನಾಕರ ವಿಶ್ವಕವಿಯಾಗಿರುವನು”! (ಅದೇ, ಪ್ರಚಿನ ಶಾಸ-ಶಾಸ).

ಹೀಗೆ ತೇರೆದ ಮನಸ್ಸಿನ ವರಕವಿಯಾದ ರತ್ನಾಕರವರ್ಣಯ ಕೃತಿಗಳಲ್ಲಿ ಪ್ರಧಾನವಾಗಿ ಕಾಣಬಂತಹ ಜಾನಪದೀಯ ಅಂಶಗಳನ್ನು ಗುರುತಿಸಿ, ಸಮಾರು ೨೦-೪೦ ಪ್ರಉದ್ಯ ಒಂದು ಪುಸ್ತಿಕೆಯನ್ನು ರಚಿಸಬೇಕಾಗಿದೆ. ಭರತೇಶ ವೈಭವದಲ್ಲಿಯಾದರೋ ಜಾನಪದೀಯತಯೇ ರಾರಾಜಿಸಿದಂತೆ, ಬೆರಳಿಟ್ಟ ಎಡೆಯಲ್ಲಿಲ್ಲ ಜನವಾಣ ಮೊಳಗುತ್ತದೆ. ಅದನ್ನೆಲ್ಲ ಗುರುತಿಸುತ್ತ ಹೋಗಿ, ವಿವರಗಳನ್ನು ನೀಡಿರೆ ಬೇರೊಂದು ಜನಪದ ಭರತೇಶ ವೈಭವವನ್ನು ಬರೆದಂತೆಯೇ ಆಗುತ್ತದೆ! ಅದಕ್ಕೆ ಅವಕಾಶವಿಲ್ಲವಾಗಿ, ಅಲ್ಲಲ್ಲಿಯ ಮುಖ್ಯ ಜನಪದ ಪರಿಸರದ ಮಹತ್ವವನ್ನು ಎತ್ತಿ ತೋರಿ ತೈತ್ತಿಪದಬೇಕಾಗಿದೆ. ಅನಂತರ ಆತನ ಶತಕಗಳಲ್ಲಿ ಕಾಣಬಂತಹ ಜಾನಪದೀಯ ಅಂಶಗಳನ್ನು ಸ್ಫೂರ್ತಿಗೆ ಗಮನಿಸಬಹುದು.

### ಭರತೇಶನ ವಿನಚರಿಯಲ್ಲಿ ಜಾನಪದೀಯತೆ

ಕಥಾನಾರ್ಯಕ ಭರತೇಶನ ಲೌಕಿಕ ಮತ್ತು ಅಲೌಕಿಕ ಸಂಪತ್ತು ಸೌಭಾಗ್ಯಗಳನ್ನು ಎಪ್ಪು ಬಗೆಯಾಗಿ ಬಣ್ಣಿಸಿದರೂ ರತ್ನಾಕರವರ್ಣಗೇ ತೈತ್ತಿಯಿಲ್ಲ. ಇದಕ್ಕಾಗಿ ಕವಿ ಅನಾಮತ್ವಾಗಿ, ಕಾವ್ಯದ ಆದಿಯಲ್ಲಿ ಭರತೇಶ ಪ್ರಭುವಿನ ಒಡೋಲಗ ಪ್ರಸಂಗವನ್ನು ತಡ್ಡತ್ವಾಗಿ ತಂದು ತೋರುವ ತಂತ್ರ ಮಾಡಿದ್ದಾನೆ. ಇದು ಕರಾವಳಿ ಪ್ರಾಂತದ ಯಕ್ಕಿಗಾನ, ಬಯಲಾಟಿ ಪದ್ಧತಿಗೆ ತಕ್ಕುದಾಗಿರುವ ತಂತ್ರ. ಅದು ತಂಬ

ವಿಜ್ಞಂಭಣೆಯಂದ ಕೂಡಿದ್ದು, ರಾಜ ವೈಭವವನ್ನು ಸೊಗಸಾಗಿ ಅನಾವರಣಗೊಳಿಸುತ್ತದೆ. ಅದನ್ನು ಅನಂತರ ಗಮನಿಸೋಣ.

ಮೇಲಾದ ಮತ್ತೊಂದು ಮುಖ್ಯಾಂಶವಿದೆ: ರತ್ನಾಕರನ ಭರತೇಶ ಹೇಸರಿಗಷ್ಟೇ ಪುರಾಣಪುರುಷ, ಆದಿದೇವನ ಜ್ಯೇಷ್ಠ ಪುತ್ರ, ರಾಜಕುಮಾರ, ಚಕ್ರವರ್ತಿ. ಆದರೆ ವಾಸ್ತವದಲ್ಲಿ ಆತನನ್ನು ಕವಿ ತಾನು ತುಳುನಾಡಿನಲ್ಲಿ ಕಂಡು ಒಡನಾಡಿದ್ದ ಒಬ್ಬ ರಾಜಕುಮಾರ ಹೌದೇನೋ ಎಂಬವ್ಯಾರ ಮಟ್ಟಿಗೆ ಸರಳವಾಗಿ, ಆಪ್ತವಾಗಿ ಚಿತ್ರಿಸಿದ್ದಾನೆ. ಮೂಲ ಪೂರ್ವಪುರಾಣ ಮತ್ತು ಹಂಪನ ಆದಿಪುರಾಣಗಳಲ್ಲಿ ಬರುವ ಭರತನಿಗೂ ಈತನಿಗೂ ಸಂಬಂಧವೇ ಇಲ್ಲವೇನೋ ಎಂಬ ಹಾಗೆ, ಈ ಭರತೇಶ ಆತ್ಮಪೂರ್ವವಾಗಿ, ವಿನೂತನವಾಗಿ, ಪ್ರನಜ್ಞನ್ಯ ಪಡೆದವನಂತೆ ರೂಪಿತನಾಗಿದ್ದಾನೆ. ಆತನ ಮಾತು ಕತೆ ವರ್ತನೆ ವ್ಯವಹಾರಗಳೆಲ್ಲ ರಾಜಗಾಂಭೀರ್ಯದ ಮುಸುಕನ್ನು ತೆಗೆದುಹಾಕಿದ ಸಹಜ ಮಾನವ ಜೀವಿಯ ದೈನಂದಿನ ಬಾಳ್ಳಿಯವೇ ಆಗಿ ನಿರೂಪಗೊಂಡಿದೆ. ಇದರಿಂದಾಗಿ ಭರತೇಶ ಪ್ರಭು ಇಲ್ಲಿ ನಮ್ಮ ಬಂಧುವಾಗಿದ್ದಾನೆ, ಬಳಗವಾಗಿದ್ದಾನೆ. ನಮ್ಮ ಬದುಕಿಗೆ ಶಾರುಗೋಲಾಗಿ, ಮಾರ್ಗದರ್ಶಿಯಾಗಿ, ಮಾದರಿಯೇ ಆಗಿದ್ದಾನೆ. ಸಕಲ ಮಾನವೀಯ ಮೌಲ್ಯಗಳ ಸಾಕಾರಮೂರ್ತಿಯಾಗಿ, ಜೀವಂತವಾಗಿ ಆತ ನಮ್ಮ ನಡುವೆ ನಡೆದಾಡುತ್ತಾನೆ; ಮಾತು ಕತೆಗಳನ್ನು ನಮ್ಮ ನಿಮ್ಮಂತೆಯೇ ಆಡುತ್ತಾನೆ.

ಹೀಗೆ ಓದುಗ ಕೇಳುಗ ಸಮಸ್ತರ ಅತ್ಯಾಪ್ತ ಬಂಧು ಮೀತ್ರ ಗುರುವಾಗಿ ಬದುಕಿ, ಮೋಕ್ಷದತ್ತ ತಾನೂ ನಡೆದು, ಶ್ರಾವಕರಾದ ಇತರರನ್ನೂ ಕರೆದೊಯ್ಯುವ ಈ ಕನ್ನಡ ಭರತೇಶ ಬುದ್ಧಾಂತ, ಆದಿದೇವನಂತ, ಶ್ರಿಸ್ತಾಂತ, ಮಹಾತ್ಮ ಗಾಂಧಿಯಂತ ಭಾಸವಾದರೆ ಆಶ್ಚರ್ಯ ಪಡಬೇಕಾಗಿಲ್ಲ, ಏಕೆಂದರೆ ಕಾವ್ಯದಲ್ಲಿ ರತ್ನಾಕರವರ್ಣಿಯ ಪರಮಾಂಕೀಯಾದರೂ ವಿಶ್ವಕಲಾಳಾವೇ. ಆತ ಜೈಸ್ವ ಹೌದು, ಆದರೆ ಅದನ್ನೂ ಮೀರಿದ ವಿಶ್ವಮಾನವತಾವಾದಿ. ಈ ದೃಷ್ಟಿಯಂದ ಕಂಡು, ರತ್ನಾಕರನ ಕೊಡುಗೆಯನ್ನು ಕೊಂಡಾಡುವ ಅಗತ್ಯ ಇನ್ನೂ ಇದೆ.

ಆಗ ಭರತೇಶ ವೈಭವದ ಆದಿಯ ಆಧಾನಸಂಧಿಯತ್ತ ಹೊರಳಿ ಅಲ್ಲಿಯ ಜಾನಪದೀಯಾಂಶಗಳನ್ನು ಗಮನಿಸೋಣ. ಕವಿ ಆದಿ ಜನ ವ್ಯಷಭ ತೀರ್ಥಂಕರನನ್ನು ಸೃಷಿ, ಅಂಥ ಮಹಾಮಹಿಮನ ಹಿರಿಯ ಮಗ ಭರತೇಶನ ಯೋಗ-ಭೋಗದ ಕಥೆಯನ್ನು ಕನ್ನಡದಲ್ಲಿ ಸರ್ವಜನ ಹಿತಾರ್ಥವಾಗಿ ಹೇಳುವುದಾಗಿ ಪ್ರಸ್ತಾಪಿಸಿದ್ದಾನೆ.

ಗಣನೆಯಿಲ್ಲದ ರಾಜ್ಯಸುವಿದೋಳೋಲಾಡಿ ಥಾ-  
ರುನ್ನ ಮೆಚ್ಚೆ ಜಿನಯೋಗಿಯಾಗಿ  
ಕ್ಷಣಕೆ ಕರ್ಮವ ಸುಟ್ಟಿ ಜಿನನಾದ ಭೂಭುಕೊ  
ಗ್ರಹಣ ವೈಭವವ ಲಾಲಿಸಿರೋ.

ಆಗಮ- ಅಧ್ಯಾತ್ಮ ಅಳವಟ್ಟು, ಶೃಂಗಾರ,  
ತ್ಯಾಗಭೋಗದ ಮೋಡಿ ಮರಯೆ,  
ಭೋಗಿಯೋಗಿಗಳಿದೆ ಜುಮ್ಮು ಜುಮ್ಮೆನೆ ನೇಮೆ  
ವಾಗಿ ಸೋಲ್ಲಿಸುವೆ ಆಲಿಸಿರೋ.

ಎಂದು ಮುಂತಾಗಿ ಕವಿ ಸಹ್ಯದಯರನ್ನು ಸ್ವಾಗತಿಸಿದ್ದಾನೆ. ಕಾವ್ಯದೇವಿ ಶಾರದೆಯನ್ನು  
ಸೃರಿಸಲೂ ಮರೆತಿಲ್ಲ. ಆದರೆ ಕನ್ನಡ ಪ್ರಾವಾಕವಿಗಳನ್ನು ಹೆಸರಿಸಿಲ್ಲ.

ಹೀಗೆ ಪ್ರಸ್ತಾಪಿಸಿರುವ ಕವಿ, ಭರತೀಶನ ಜನ್ಮಸಂದರ್ಭ, ಬಾಲಲೀಲಿಗಳು,  
ಯೋವನದ ಆವೇಶವೇ ಆದಿಯಾದ ಇತರ ಮುಖ್ಯ ಸಂಗತಿಗಳನ್ನು ವರ್ಣಿಸುವ  
ಗೋಚಿಗೆ ಹೋಗಿಲ್ಲ. ಒಂದು ಸಂಧಿಯಲ್ಲಿ ಸಂಗ್ರಹವಾಗಿ ಆ ಘಟನೆಗಳನ್ನೂ  
ತಂದಿದ್ದರೆ ಭರತೀಶನ ಪಾತ್ರಕ್ಕೆ ಪರಿಪೂರ್ಣತೆ ಪ್ರಾಪ್ತವಾಗುತ್ತಿತ್ತು.

ಕವಿಗೆ ಅದು ಮುಖ್ಯವಾಗಿ ತೋರದೆ, ಭರತೀಶನ ರಾಜ ಕೌಟಿಂಬಿಕ  
ಜೀವನ ದೃಢ್ಯದೊಂದಿಗೆ ಬರುವ ಒಡ್ಡೋಲಗದ ವರ್ಣನೆ ತಂದಿದ್ದಾನೆ. ಇದರ  
ತಾತ್ತ್ವರ್ಥ, ಭರತೀಶ ಆಗಲೇ ಪಟ್ಟಾಭಿಷಿಕ್ತನೂ ಗೃಹಶ್ಫುನೂ ಆಗಿದ್ದು, ಸಂಸಾರದ  
ವ್ಯವಹಾರಗಳಲ್ಲಿ ಪಳಗಿದ್ದ ವ್ಯಕ್ತಿಯಾಗಿದ್ದು. ಅಲ್ಲಿಂದ ಮುಂದಿನ ಕಥೆಯನ್ನು ಹೀಗೆ  
ನಿರೂಪಿಸಿದ್ದಾನೆ:

ಭರತವಿಂಡದ ಸುಪ್ರಸಿದ್ಧ ಅಯೋಧ್ಯಾನಗರದಲ್ಲಿ ಭರತೀಶ ಅತ್ಯಂತ  
ವೈಭವದ ರಾಜ್ಯಭಾರ ಮಾಡುತ್ತಿದ್ದನು. ಆತನ ಮಹಿಮೆಯನ್ನು ವರ್ಣಿಸಲಸದಳ.  
ಆತನಿಗೆ ಆಹಾರವುಂಟು, ಆದರೆ ಮಲಮೂತ್ರವಿಲ್ಲ! ಅವನು ಸಮಸ್ತಿಗೂ  
ಪ್ರಿಯವಾಗುವಂತಹ ಗುಣ, ರೂಪ, ಯೋವನಗಳಿಂದ ಶೋಭಿಗೊಂಡಿದ್ದನು.

ಅಂಥ ಭರತೀಶ ಒಂದು ದಿನ ಪ್ರಾತಃಕಾಲ ನಿದ್ದೆಯಿಂದೆದ್ದು, ನಿತ್ಯಕರ್ಮ  
ಮುಗಿಸಿ, ಜಿನ ದೇವತಾಚರ್ಚನೆಗೈದು ಒಡ್ಡೋಲಗಗೊಟ್ಟಿನು. ಆತನಿಗೆ ಒಷ್ಟುವಂತಹ  
ರತ್ನ ಸಿಂಹಾಸನದಲ್ಲಿ ಇತರ ಸಭಾಸದರೊಂದಿಗೆ ಮಂಡಿಸಿದ್ದನು. ಆಗ ಭರತೀಶ

ಸೂರ್ಯನಂತೆ, ಚಂದ್ರನಂತೆ ಪ್ರಭಾವೂಳಿ ಶೋಭೆಯಿಂದ ರಾರಾಜಿಸುತ್ತಿದ್ದನು  
ಎಂದು ಹೇಳಿ, ಅವನ ಉಡುಗೆ ತೊಡುಗೆ, ರಾಜತೇಜಾದಿ ಅಂಶಗಳನ್ನೆಲ್ಲ ಕವಿ  
ಸಾಂಪ್ರದಾಯಿಕವಾಗಿ ಆಡಿಯಿಂದ ಮುದಿಯವರೆಗೆ ವರ್ಣಿಸಿದ್ದಾನೆ.

ಅದರ ಕೆಲವು ವರ್ಣನೆಗಳನ್ನು ಗಮನಿಸಬಹುದು:

ಉದಯಗಿರಿಯ ಮೇಲೆ ಮರೆವ ಭಾನುವಿಗೆ ಮತ್ತು  
ಇದಿರಾದ ಪ್ರತಿಸೂರ್ಯನಂತೆ  
ಪದುಳದ-ಉತ್ಸುಂಗ ಸಿಂಹಾಸನವೇರಿ ದೇಹವ  
ಕಾಂತಿ ಮರೆಯೆ ಪ್ರಜ್ಞಲಿಸಿ.

ಆವ ಬಿಂಕಪೂ, ಎಡಗಾಲ ಗದ್ದೀಯ ಮೇಲೆ  
ಓವಿ ಮಡಿದು, ಮತ್ತೆ ಕೆಳಗೆ  
ಹಾವುಗೆಯೋಳು ಪೆಂಡೆಯದ ಬಲಗಾಲೂರಿ  
ರೇವಿಯೋಳಿಸೆದನಾ ರಾಯ.

ಬಲಗ್ಯೇಯೋಳಾಂತ ಹೊನೆಷ್ವರೆಯ ಕಥಾರಿಯ  
ನೆಲಕೂರಿ, ಮತ್ತೆ ಎಡಗ್ಯೇಯ  
ಮಲಗಿನ ಮೇಲೂರಿ, ಏರ ಸಿರಿಯನಾಳ್ಜೆ  
ಕಲಿಗಳ ದೇವನೊಷ್ಟಿದನು.

ನರುಸುಯ್ಯಾಳಿಗೆ ತೇಲ್ಪು ದುಕೂಲವ  
ಸೇರಗು ಸೇರಿಸುತ ಕಳಿ ಹೊದೆದು,  
ತೆರಪಿಸೆದೆಯ ಹೊನ್ನ ಜನ್ಮಿವಾರದ ರೇಖೆ  
ಮರೆಯೆ, ರಾಜೇಂದ್ರ ಮರೆದನು!

ಮಿರುಪ ಕಿರೀಟವುಂಟು, -ಅದನಂದು ಧರಿಸಿತ್ತಲ್ಲ,  
ಉರೆ ಮನದೊಂದು ಲೀಲೆಯೋಳು,  
ತುರುಬು ಚುಂಗು-ಎಸೆಯೆ ಚಿಮ್ಮುರಿಸುತ್ತಿ ಸೊಬಗನೆ  
ಕರೆವುತ್ತಿದ್ದನು ನೋಡುವರಿಗೆ!

ಹೊಂಬಳ್ಳಿ(ದ) ಮೈಗೆ ಮೋಹಿಸುವ ಕಾಗಿನ ಧಟ್ಟಿ,  
ತುಂಬಿದ ಕಸ್ತೂರಿ ತಿಲಕ,  
ಮುಂಬಾಯ ಕಷ್ಠಾರ ಏಳೆಯದಿಂದ ಕಣ್ಣಿ  
ಇಂಬಾದನಾ ಗಾಡಿಕಾರ!

ಸುಮನ ಸುಗಂಥ ಕದಂಬದ ಕಂಪನು  
ತಿಮಿರಿ ತೆಗೆಯಲಾಗಿ, ಸಭೇಗೆ  
ಫೌಮಫೌಮಿಸುವ ದೇಹ ಪರಿಮಳದಿಂದ ಒಂದು  
ಗಮಕದೊಳಿಸೆದನಾ ರಾಯ.

ನೋಡುವ ತೀವಿ, ಹತ್ತೆಂಟಕೆ- ಒಮ್ಮೊಮ್ಮೆ ಮಾ-  
ತಾಡುವ ನುಡಿಯ ವಿಡಾಯ,.....  
ಪಕೆ ನುಡಿಯನೋ ಇನ್ನೊಮ್ಮೆ? ಎಂಬಂತೆ ಒಂದು  
ತೂಕದೊಳಿಸೆದನಾ ರಾಯ!

ಗಂಭೀರವೆಂಬುದು ಸರ್ವಗುಣಗಳೆಂಬ  
ಅಂಚೋಧಿಯಾದಿಯಾಗಿ- ಇಮುದು,  
ಗಂಭೀರ ಬೇಕು ರಾಜಗು, ಯೋಗಿರಾಜಗು,  
ಗಂಭೀರ ಕೆಟ್ಟರೇನುಂಟು?

ಉಬ್ಬಿ ಬೆಳೆದು ಬಾಗಿತಲ್ಲ ರೇಖೆಗೆ ಒಂದು  
ಹುಟ್ಟಿನಂತೆ- ಎಸೆವ ಎಳೆಮೀಸೆ!  
ಹುಟ್ಟು ಮೀಸೆಯ ನೋಡಿ ನಲಿವ ಬವರಿಕಣ್ಣ-  
ಹಬ್ಬವ ಮಾಳ್ಳಿಪೆಲ್ಲರಿಗೆ!

ಆರು ಬಣ್ಣಪರು-ಆವನ ಅಂಗದ ನಿಮ್ಮಲಾ-  
ಶಾರವ? ಕೊರಲೊಳಿಕ್ಕಿದಾರ-  
ತೋರ ಮುತ್ತುಗಳಲ್ಲ ತಿಳಗೊಳಿದೊಳು ತೋರೆ  
ತಾರಗೆಯಂತೆ ತೋರಿದವು!

ಪದಕ ಕಡಗ ಕಂರಮಾಲೆಯ ನವರತ್ನದ  
ಉದಿತಾಂಶು ದೇಹಕುಂತಿಯೊಳು  
ಪುದಿದು ಪೋಲೆಯ, ಕನ್ನ ತೋರಿದನು-ಇಂದ್ರ ಚಾ-  
ಪದೊಳು ಮೂಡಿದ ಸ್ವಾಷಣಂತೆ!

ಮಿಗೆ ತೋರಮುತ್ತಿನ ತೂಡಿಗೆಯೊಡನೆ ಧಗ  
ಧಿಸುವ ಲಾವಣ್ಯದಿಂದ  
ಧಿಸುವ ಲಾವಣ್ಯದಿಂದ  
ಹಗಲು ನಕ್ಕತ್ತವರಸಿ ಪೂಣಿಚಂದ್ರಮ  
ಸೋಗಸಿದಂತೆ-ಎಸೆದನಾ ಚಕ್ರ!

ಹೀಗೆ ರತ್ನಾಕರ ಭರತೇಶನ ಆತ್ಮಪೂರ್ವತೆರನಾದ ರೂಪ ಲಾವಣ್ಯ, ವೇಷ  
ಭೂಷಣಗಳನ್ನೇಲ್ಲ ಮನದಣಿಯೇ ವರ್ಣಿಸಿದ್ದಾನೆ. ಈ ನುಡಿಚಿತ್ತದ ಆಧಾರದಿಂದ  
ಚಿತ್ತಕಲಾವಿದನೊಬ್ಬ ಆತ್ಮಂತ ಸಹಜವಾದ ಭರತೇಶನ ವರ್ಣಿರಂಜಿತ ಭಾವ  
ಚಿತ್ತವನ್ನು ಸುಲಭವಾಗಿ ರೂಪಿಸಬಲ್ಲವ್ಯ ವಿವರವಾಗಿ ಇಲ್ಲಿನ ವರ್ಣನೆ ಇದೆ.

ಇಂತಹ ಚೆಲುವ ಚೆನ್ನಿಗ ಯಾರನ್ನು ಆಕರ್ಷಿಸಲಾರ?

ಹೆಂಗಳ ರೂಪು ಗಂಡರಿಗೆ, ಗಂಡರ ರೂಪು  
ಹೆಂಗಳ ಸೋಲಿಪ್ಪುದು, -ಎಂಬ  
ಪಾಂಗಲ್ಲವು -ಅವನ ಚೆಲ್ಲಿಕೆ; ಗಂಡು, ಬೇಳಳಿ  
ಕಂಗಳ ಸೆರೆವಿಡಿದಿಹುದು!

ನಿಟ್ಟಿದರೆ ಮುತ್ತು ಮುದುಕಿಗಾದರು ಜುಮ್ಮು-  
ದಟ್ಟಸುತ್ತಿಹುದು ರೂಪು -ಅವನ!  
ಬಟ್ಟಿ ಜವ್ವನೆಯರು- ಅಂತಿಂಥಾದರೇನು ಬಾಯ್  
ಬಟ್ಟಿನ್ನು ನುಡಿಯಲದೇಕ?

ಅಂಗವು, -ಅಂಗಕೆ ತಕ್ಕ ಲಾವಣ್ಯ, ಲಾವಣ್ಯದ-  
ಇಂಗಿತ ಪ್ರಾಯ, ಪ್ರಾಯದೊಳು  
ಸಂಗಡಿಸಿದ ಸಿರಿ, ಗಂಭೀರ ವಿಕ್ರಮ  
ಶೃಂಗಾರ ಶೋಭೆಯೋಳಿಸೆದ!

ನೋಡುವವರಿಗೆ ಕಣ್ಣ-ಅಲಸಿಕೆ ಇಲ್ಲ, ಕೊಂ-  
ಡಾಡುವವರಿಗೆ -ಅಸರ ಇಲ್ಲ;  
ನೋಡಿದನಿತಕೆ, ಕೊಂಡಾಡಿದನಿತಕೆ-ಇಚ್ಛೆ  
ಮಾಡುವ ಸೂಬಿಗನೊಳು ಎಸೆದ!

ಈ ರೂಪು ರೇಖ, ಮತ್ತೆ -ಈ ಗಾಡಿ ಮೋಡಿ ಇಂತು  
ಈ ರಾಯಗಲ್ಲದೆ -ಅನ್ನರಿಗೆ  
ಬಾರದು; ಬಂದರು- ಒಬ್ಬರಿಗೆ ಮರೆಯದು, -ಎಂದು  
ತೋರುತ್ತಿಹದು ತಮತಮಗೆ!

ಹೀಗೆ ಆತ್ಮಂತ ಶೋಭೆಯಿಂದ ಅತ್ಯಾಕರ್ಷಕ ಚಂದ್ರಮನಂತೆ, ಪ್ರಜ್ಞಲಿಸುವ  
ಸೂರ್ಯದೇವನಂತೆ ಭರತೇಶ ಬೆಳಗುತ್ತಿದ್ದನೆಂದು ಕಬಿ ಪರಿಪರಿಯಾಗಿ

ವಣ್ಣಸಿರುವುದು ಕಂಡು ಬರುತ್ತದೆ. ಈ ವಣ್ಣನೇಯಲ್ಲಿ ದೇಹಿ ಹಾಗೂ ಮಾರ್ಗಾಯ ಶೈಲಿಗಳು ಹರಿಗೊಂಡಿದ್ದು, ಆಕರ್ಷಕವಾಗಿದೆ.

ಮುಂದೆ ರತ್ನಾಕರನು ಭರತೀಶನ ರಾಜಸಭಾವಣನೇಗೆ ತೋಡಗಿದ್ದಾನೆ. ಈ ಎಲ್ಲ ವಣ್ಣನೇಗಳ ಆಧಾರದಿಂದ ನಾವು ಸುಲಭವಾಗಿ ಹಿಂದಿನ ರಾಜ ವೈಭವದ ಚಿತ್ರವನ್ನು ಕಲ್ಪಿಸಿಕೊಳ್ಳಲು ಸಾಧ್ಯ. ರಾಜಾಸ್ಥಾನದಲ್ಲಿ ಯಾರೇಲ್ಲ ಇದ್ದರು, ಎಂಬುದನ್ನು ಕವಿ ಹೀಗೆ ಹೇಳಿದ್ದಾನೆ:

ಬಲದೊಳು ಭೂಭೂಜರು, -ಎಡದಲ್ಲಿ ಗಳಿಕೆಯರು,  
ಒಲುಮೊಯ ಕವಿಗಳು ಮುಂದೆ  
ನಿಲೆ, ಹಿಂದೆ ಹಿತವರು ಒಳ್ಳಿಸಿದ -ಎಕ್ಕಿಗರ  
ಒಲು ಬಜಾವನೇಯೊಳು- ಒಟ್ಟಿದನು.

ಕಳೆಯರು, ಸಚಿವರು, ಸಾರಲಿ -ಇದ್ದರು, ದೃಷ್ಟಿ  
ಸಲುವಷ್ಟರೊಳು ಮಂದಿ ಇಮುದು;  
ಗಿಳಿ, ಅರಸಂಚೆ ತಂಬೆಲರಿಂದ ಬಳಿ ಕಂ-  
ಗೊಳಿಸುವ ಮದನನಂತೆ -ಇದೇ!

(ಈ ಪದ್ಯಗಳಲ್ಲಿ ಬಂದಿರುವ ಪದಗಳಿಂದ ಎಕ್ಕಿಗರು ಎಂದರೇ-ಹಾಸ್ಯಗಾರರು, ಬಜಾವಣೆ =ಸಮೂಹ, ಸಾರಲೆ=ಹತ್ತಿರದಲ್ಲಿ, ಅರಸಂಚೆ=ರಾಜಹಂಸ, ಮದನ=ಮನಥ, ಎಂದು ಅಥವ). ಈ ಎಲ್ಲ ಬಗೆಯ ಸಭಾಸದರಿಂದ ಸಂಪನ್ಮಾನಿಸ್ತ ಭರತೀಶನ ಒಡೆತ್ತೋಲಗ ಮನಥನ ಸಭಾಸ್ಥಾನದಂತೆ ಶೋಭಾಯಮಾನವಾಗಿತ್ತು, ಎಂಬುದು ತಾತ್ಪರ್ಯ.

ಅಂತಹ ರಾಜಸಭೆಯ ಮರ್ಮಾದೆಯನ್ನು ಕಾಪಾಡಲು, ಶಿಸ್ತನ್ನು ಜಾರಿಗೊಳಿಸಲು ತಕ್ಕ ರಾಜ ಸೇವಕ ಸಿಬ್ಬಂದಿ ಸಿದ್ಧರಾಗಿದ್ದರು.

ಅವರು ಜನರನ್ನು ಬಗೆಬಗೆಯಾಗಿ ನಿದೇರೆತ್ತಿ ನಿಯಂತ್ರಿಸುತ್ತೇ, ತಮ್ಮ ಅಧಿಕಾರ ಚಲಾಯಿಸುತ್ತಿದ್ದ ದೃಶ್ಯದ ಹಿನ್ನೆಲೆಯನ್ನು ಉಡ ರತ್ನಾಕರವಣ್ಣ ಮರೆಯದೆ ನಿರೂಪಿಸಿದ್ದಾನೆ:

ಗಲಭೆ(ಸದ್ಯ)! ಹೋ ನಿಲ್ಲು, ಸಮುದ್ರವಾಗು, ಚಿತ್ರಸು,  
ತೊಲಗು, ಲಾಲಿಸು, ಪುಳ್ಳಿರು, -ಎಂದು

-ಕಾರುಬಾರು ನಡೆಸುತ್ತೇ ಇದ್ದುದು ಒಂದು ಕಡೆಯಾದರೆ,

ಕಿಮ್ಮೆನ್ನಬಾರದು, ನಗಬಾರದು, ಅತ್ತಿತ್ತ,

ಕೆಮ್ಮಬಾರದು ಸಫೇಯೋಳಗೆ!

-ಎಂದೆಲ್ಲ ಹೇಳಿ ನಿಯಂತ್ರಿಸುತ್ತಿದ್ದ ರಾಜಭಟರನ್ನು ಕಂಡು ಜನ ಸದ್ವಿಲ್ಲದೆ ಗಂಭೀರವಾಗಿದ್ದ ನೋಟವನ್ನು ಕವಿ ತೋರಿಸಿದ್ದಾನೆ.

ಹಾಗಿದ್ದರೆ ಸೃಶಾನಮೌನ ಕವಿದು, ರಾಜಸಭೆ ಕಳೆಗುಂದಿದ್ದಿತೆ? ಎಂದರೆ, ಇಲ್ಲ; ಡೆಚಿತ್ತವರಿತು ನುಡಿವ ನಡೆವ ಜನರೂ ಅಲ್ಲಿದ್ದರು, ಎಂಬುದನ್ನು ಕವಿ ಸೂಚಿಸಿರುವುದನ್ನು ಗಮನಿಸಬೇಕು:

ಕಲೆಯನರಿದು, ಕಾಲವ ಅರಿತು, ರಾಯನ ಮನದ

ಒಲವನು ಅರಿತು, ಮತ್ತೆ ಪರರ

ಒಳಗು ಹೊರಗನರಿದು, ಒಯ್ಯನೇ ಕೆಲಬರು

ಸಲುಗೆಯುಳ್ಳವರು ನುಡಿವರು!

ಇದು ರಾಜಸಭಾಮರ್ಮಾದೆಯ ಚಿತ್ರ. ಮುಂದೆ ಕವಿ, ರಾಜಸಭೆಯಲ್ಲಿ ಮಂಡಿಸಿದ್ದ ವಿವಿಧ ಅಂತಸ್ತು ಸಾಫನಮಾನಗಳನ್ನು ಪಡೆದಿದ್ದ ಗಣಮಾನಕರನ್ನು ಪರಿಚಯಿಸಿರುವ ಬಗೆ ಕೂಡ ಸೊಗಸಾಗಿದೆ:

ಮಂಡಲಿಕರ ಹೊತ್ತು, ರಾಜಕುಮಾರರ

ತಂಡ, ಮಂತ್ರಿಗಳ ಕದಂಬ (ಸಮೂಹ),

ಪಂಡಿತರ-ಒಡ್ಡು (ಗುಂಪು), ಗಾಯಕರ ಸಂತತಿ, ಎಡ-

ಗೊಂಡಿದುರ್ದು ಒಲಗದೊಳಗೆ!

ನಟ್ಟಿವರು, ಅಕ್ಷರಿಗರು, ಉಭಯಕಾರರು,

ಭಟ್ಟರು, ವೈದ್ಯ, ಜೋಯಿಸರು,

ಜಟಿಗಳು, ಅಂಕದಾಳುಗಳು, ಇದ್ದರು ಅಲ್ಲಲ್ಲಿ

ಮಿಟ್ಟನೇ ಮಿದುಕದೆ ನಿಂದು!

ಮಾವತಿಗರು, ಸಾಣಿಗರು, ಹೇರಿಗರು, ಸೇನ-

ಚೋವರು, ಮಂತ್ರಜೀವಿಗರು,

ರಾವುತರು, ಎಕ್ಕಿಗರು, ಸಾಯಕರು, ಬಹು  
ಸೇವಕರು-ಇದ್ದರಲ್ಲಲ್ಲಿ!

ಈ ಎಲ್ಲ ಸಭಾಸದರ ಜೋತೆಗೆ ವಾರನಾರಿಯರೆನ್ನಿಸಿದ್ದ ವೇಶ್ಯೆಯರು ಕೂಡ  
ತಮಗೆ ತಕ್ಕ ಸ್ಥಾನಮಾನಗಳನ್ನು ಪಡೆದು ಅಲ್ಲಿ ಸೇರಿದ್ದರು, ಎಂಬುದನ್ನು ರತ್ನಾಕರ  
ಹೇಳಲು ಮರೆತಿಲ್ಲ. ಏಕೆಂದರೆ, ಹಿಂದೆಲ್ಲ ಅರಮನೆ, ದೇವಾಲಯ ಮತ್ತು  
ಗುರುಮನೆ ಮರಗಳಲ್ಲಿ ಕಲಾನಿಪುಣೆಯರಾಗಿರುತ್ತಿದ್ದ ವೇಶ್ಯೆಯರಿಗೆ ಕೂಡ ಮೇಲಾದ  
ಮರಾಡೆ, ಸನಾಗನಗಳು ದೊರೆಯುತ್ತಿದ್ದವು.

ಹಾಗೆ ತುಂಬಿದ್ದ ರಾಜ ಸಭೆಯನ್ನು ರಂಜಿಸಲು ಶಿದ್ಧರಾಗಿದ್ದ ಗಾಯಕ-  
ಗಾಯಕಿಯರು, ನರ್ತಕಿಯರೇ ಆದಿಯಾದ ಶ್ರೇಷ್ಠ ಕಲಾವಿದರು ರಾಜನ  
ಸೂಚನೆಗಾಗಿ ಕಾತರದಿಂದ ಕಾದಿದ್ದರು. ಆ ಸಂದರ್ಭದಲ್ಲಿ ಮಹಾರಾಜ ಭರತೇಶ  
ಒಲವಿನಿಂದ ಗಾಯಕರತ್ತ ಪ್ರೀತಿಯಿಂದ ನೋಡಿ, ಹಾಡುವಂತೆ ಸೂಚಿಸಿದೇ  
ತದ, ಇಂಗಿತವರಿತ ಅವರು ಸೂಗಸಾಗಿ ಹಾಡತೊಡಗಿದರು.

ಆ ರಾಜ ಗಾಯಕರು ಕೆಲವರ ಹೆಸರುಗಳು ಹೀಗಿದ್ದವೆಂದು ಕವಿ ಹೇಳಿದ್ದನೇ.  
ರೋಮಾಂಚನ ಸಿದ್ಧ, ಜುಂಜುಂ ಆಖಾಪಗಾನಾಮೋದ, ಚುಂಚುಮಾಲಾದ್ಯ,  
ಶ್ರೀಮಂತ್ರ, ಗಾಂಧಾರರಾಗ ನರ್ತಕ! -ಇತ್ಯಾದಿಗಳು.

ಅವರು ಜೀಚಿತ್ಯವರಿತು ಹಾಡಿದ ರೀತಿಯಲ್ಲಿಯೂ ಅವರು ಅನುಸರಿಸಿದ  
ರಾಜನೀತಿಯಲ್ಲಿಯೂ ಮಹತ್ವವಿತ್ತೆಂಬುದನ್ನು ಕವಿ ಹೇಳಿರುವ ಪರಿ ಅತ್ಯಂತ  
ಸಾಫ್ತಕವಾಗಿದೆ:

ಬಳ್ಳಿ ಬಾಯ್ತೆಯದೆ, ಭೂಂತುಗೊಂಡಂತೆ ಮೈ  
ಎಲ್ಲ ತೂಗಾಡದೆ, ಒಂದಿನಿಸು  
ಅಲ್ಲಾಟಪುಂಟು, ಓಟೆವಿಡಿದು ಬಾಯ್ತೆಯುಂಟು,  
ಸಲ್ಲಲಿತದೊಳು ಹಾಡಿದರು!

ತಪ್ಪಿಪ್ಪಿ ಆಗದೆ, ತಳ್ಳಂಕೊಳ್ಳಿದೆ,  
ಚೊಬ್ಬೆ ಇಕ್ಕದೆ, ಜೋಕೆ ಅರಿದು  
ಒಬ್ಬರು -ಇಬ್ಬರು-ಮೂವರು ಒಂದೊಂದು ಕಲೆಯ ಮೈ  
ಉಬ್ಬುಕ್ಕೊಲು ಕೇಳಿಸಿದರು!

ಬಳ್ಳದಂತೆ ಬಾಯಿಯನ್ನು ಹಿಗ್ಗಲಿಸಿ ಕಿರಿಚದೆ, ಹುಟ್ಟು ಹಾಡಿದವರಂತೆ ಮೈ ಕ್ರೇಗಳನ್ನೆಲ್ಲ ಒದರುತ್ತ, ಹಾವಭಾವಗಳಿಂದ ಕುಲುಕೆಸುತ್ತ ಹಾಡದೆ, ಲಕ್ಷ್ಮಣವಾಗಿ ಶಾಸ್ತ್ರ ಬಧವಾಗಿ ಲಯಬಧವಾಗಿ ತುಸುವೇ ಒಲೆಯುತ್ತ ಹಾಡಿದರಂತೆ! ಅವರು ತಮ್ಮಗಾಯನ ಸಾಮಧ್ಯಕ್ಕೆ ತಾವೇ ಮರುಳಾದವರಂತೆ ಬೀಗದೆ, ಆತಂಕಪಡದೆ, ಚೊಬ್ಬೆ ಹಾಕದೆ, ಒಬ್ಬೊಬ್ಬರೇ, ಇಬ್ಬರೊಂದಾಗಿ, ಕೆಲವು ಬಾರಿ ಮೂವರು ಕೂಡಿ ಹಾಡಿ, ಸಭಾರಂಜನೆ ಮಾಡಿದರಂತೆ! ಅದರ ಬಗೆ ಹೀಗೆ:

ಜೋಡು ಚೋಡಾಗಿ ತಾವರೆ ಇದಿರೋಳು ಸ್ವರ  
ಮಾಡುವ ತುಂಬಿಗಳಿಂತೆ,  
ನೋಡುತ ಭರತರಾಜನ ಮುಖಿ ಪದವ  
ಮಾಡಿದರು ಆಲಾಪಗಳನು.

ಪ್ರಾತಃಕಾಲದ ರಾಗದೊಳೊಡಗೂಡಿ  
ವೀಶರಾಗನ ಸೃಷ್ಟಿಗಳ  
ರೀತಿಯಿರಿತು ಹಾಡಿದರು, ಕೇಳ್ಳರೆಲ್ಲರ  
ಪಾತಕ ಪರಿದೋಡುವಂತೆ!

ಅವರು ಯಾವೆಲ್ಲ ಬಗೆಯ ರಾಗಗಳಿಂದ ಮನತುಂಬಿ ಹಾಡಿ ರಂಜಿಸಿದರು, ಎಂಬುದನ್ನು ಕವಿ ವಿವಿಧ ರಾಗಗಳನ್ನು ಹೇಸರಿಸಿ ವಿವರಿಸಿರುವುದು ರತ್ನಾಕರನ ಸಂಗೀತತಜ್ಞತೆಗೆ ಸಾಕ್ಷಿಯಾಗಬಲ್ಲಂತಿದೆ.

ಭೂಷಾಳಿಯಿಂದ, ಧನಾಸ್ಯಿಯಿಂದ, ಆ ಸರ್ವ  
ಭೂಷಾಳಿಗೆ (ರಾಜರಿಗೆ) ಒಡೆಯನ ಮುಂದೆ  
ಶ್ರೀ ಪುರುಣಾಥನ ಪಾಡಿದರೆಲ್ಲರು  
ಪಾಪಲೋಪನಸ್ಯೇದುವಂತೆ.

ಹಾಗೆಯೇ ಆ ದಿವ್ಯ ಗಾಯಕರು ಮಲಹರಿ ರಾಗದಿಂದ, ಮಂಗಳಕಾಶಿಕೆ ರಾಗದಿಂದ, ಭೃತ್ಯರಿರಾಗದಿಂದೆಲ್ಲ ಆದಿ ಜಿನಮಹಿಮೆಯನ್ನು ಭರತೀಶನ ಮಹೋನ್ನತಿಕೆಯನ್ನೂ ಬಗೆಬಗೆಯಾಗಿ ವಣ್ಣಸಿ ಹಾಡಿ ಆನಂದಗೋಳಿಸಿದರು, ಎಂದು ಕವಿ ಹೇಳಿದ್ದಾನೆ.

ವಿಶೇಷವಾಗಿ ಆತ್ಮತ್ವಮ ಗಾಯನದ ಜೊತೆ ಜೊತೆಗೇ ವಿಜ್ಞಾವಾದನವನ್ನು  
ಸಮ್ಮೇಳಿಸಿನಗೊಳಿಸಿ ಅವರು ಹಾಡಿದ ಬಗೆ ಅಪೂರ್ವ ಬಗೆಯದಾಗಿತ್ತು, ಎಂದು  
ಕವಿ ಸೂಚಿಸಿರುವುದು ಗಮನಾರ್ಹ.

ವಿಶೇಷ ದಸಿಯಾವುದು? ಅದರೊಳು ಪಾಡುವ  
ಗಾನದ ಘ್ರನಿಯಾವುದು? ಎಂದು  
ಕಾಣಿಸಿಕೊಳ್ಳಬೇಕೆ, ಜಿನಸಿದ್ಧಮಹಿಮೆಯ  
ಕಾಣಿಸಿ ಪಾಡಿದರು-ಒಲಿದು!

ಚೀರದೆ, ಬತ್ತದೆ, ಜಾತಿಯ ಕಟ್ಟಳೆ  
ಜಾರದೆ, ಒಡಲ ದಂಡಿಸದೆ,  
ವಿರಲು ಇಳಿಯಲು ಅಹುದು, ಎನೆ, ಲೇಸನೆ ಸವಿ  
ತೋರಿ ಹಾಡಿದರು ಗಾಯಕರು!

ಕನ್ನರಿವಿಡಿದು -ಅದಿದೇವನ ಮಹಿಮೆಯ  
ಬಿನ್ನಾಳಿವರಿದು ಪಾಡಿದರು,  
ಕಿನ್ನರರೇಕೆ? ಕಿಂಬುರುಷರೇಕೆ? ಇವರೇ ಸಾಕು;  
ಇನ್ನೇಕೆ ಹಲವರು? ಎಂದೆನಲು,

ರನ್ನಮೂರರ-ರತ್ನತ್ಯಯದ-ಗುಣವನು ಮುಖಿವಿಶೇಷ  
ಸನ್ನಾಹದಿಂದ ಪಾಡಿದರು!  
ಚಿನ್ನಾಯ್ಯು! ಸೊಬಗಾಯ್ಯು ಸೊಗಾಯ್ಯು ಲೇಸು, ಲೇಸು!  
ಇನ್ನೊಮ್ಮೆ”, ಎಂದು ಕೇಳುಂತೆ,

ಆ ಗಾಯಕರು ಹಷ್ಟೋಣೀಲ್ಲಾಸ್ಗಳಿಂದ ಎದೆ ತುಂಬಿ ಹಾಡಿದರಂತೆ! ಅದನ್ನು  
ಕೇಳಿ ಮುದಗೊಂಡ ರಸಿಕರು ಹೀಗೆ ಪ್ರತಿಕ್ರಿಯಿಸಿದರು:

ದನಿ ಲೇಸು, ಮೇಳಿದ ಜೋಕೆ ಲೇಸು, ಆಲಾಪ  
ಅನುಭವ ಲೇಸು, ಮತ್ತಲ್ಲಿ  
ಜನನಾಮ ಕೂಡಿತು, ಲೇಸು ಲೇಸು! ಎಂದು ರಾ-  
ಯನ ಮುಂದೆ ನುಡಿದರು ಇಚ್ಛಗರು!  
ತುಂಬಿಯ ಗಾನವಂತಿರಲಿ, ಕೋಕಿಲನಾದವು!-  
ಎಂಬರ ಮಾತದು -ಅಂತಿರಲಿ,

ತುಂಬರಸಾರದರಿನ್ನೇಕೆ? ಭಾಷ್ಯಕೆ!

ಎಂಬಂತೆ ಸೋಗಣಿ ಹಾಡಿದರು!

ಆ ಬಗ್ಗೆ ಕವಿ ಕೂಡ ಪ್ರತಿಕ್ರಿಯೆ ಪ್ರಕಟಿಸುತ್ತ, ಸೋಗಣಾದ ಸಂಗೀತವು  
ಪಶುಪತ್ಸ್ವಿಯಾದಿಯಾಗಿ ಮರ, ಮಕ್ಕಳನ್ನು ಕೂಡ ಸಮೌಕ್ಷಿಕಿಸುವ ಅಪೂರ್ವ ಶಕ್ತಿ,  
ಸಾಧನವಾಗಿದೆ, ಎಂದು ಸಾರಿದ್ದಾನೆ:

ಹಸುಳಿ, ಕಲ್ಲು, ಮರ, ಪಾವು, ಪಶು ಮೃಗಗಳು ಗಾನ  
ರಸಕೆ ಸೋಲುವುವು, -ಎಂದರೆ, ಇನ್ನು  
ರಸಿಕರು ಸೋಲರೆ? ಸಭೀಯೆಲ್ಲ ಕೇಳ್ಣ ಮೈ  
ಮಸಕದೆ ಇದುದು ಬೆರಗಾಗಿ!

ಕೊಳಳಲಿಗೆ ಪಶು, ಏಗ-ಜಂಕ-ಫಾಂಟೆಗೆ, ಹಸುಳಿ ಜೋ-  
ಗುಳಿಗೆ, ಸರ್ವ ಸುನಾಗ ಸ್ವರಕೆ,  
ಎಳವಣ್ಣ ದನಿಗೆ ಒಂದು ವ್ಯಕ್ತ ಗುಂಡಾಕ್ಕಿಗೆ  
ಶಿಲೆ ಒಸರುವುದು; ಇದು ಘಾನವೆ?

ಗಾನವು -ಎಲ್ಲಕ್ಕೆ ಹಿತವಹುದು, -ಅದು ಘರ್ಮ ಕ-  
ಫಾನುಚರಿತವಾಗೆ? ಬ್ರಾಂ!  
ಎಂದು ಸಾರಿಯವ ರತ್ನಾಕರವರಣೆ ಮುಂದಿನ ಪದ್ಯಗಳಲ್ಲಿ ಭರತೇಶನ  
ಅಸ್ಥಾನದ ದಿವ್ಯಗಾಯಿಕರು ಇದಿ ಜಿನಮಹಿಮೆಯನ್ನೂ ಭರತೇಶ್ವರನ ವೈಭವವನ್ನೂ  
ಮನದಣಿಯೆ ಹಾಡಿ ಆನಂದಗೊಳಿಸಿದರು, ಎಂದು ವಿವರಿಸಿದ್ದಾನೆ.

ದಿಂದಿಮಿ ದಂದಣ ತೊಡಿಗಿಂದಿಮಿಕು, ದಿಂ,

ಎಂದು, ನಾನಾ ವಿಧದಲ್ಲಿ

ವ್ಯಂದಾರಕ ವ್ಯಂದ ಬಾಜಿಸುತ್ತಿಹ ಸುರ  
ದುಂದುಭಿ ರವವ ಹಾಡಿದರು!

ಮಂಜು ಸುತ್ತಲು ಸುಳಿದಾಡುವದೆಯೊಲು ಅಪ-  
ರಂಜಯ ಗಿರಿ ಮರೆವಂತೆ,

ರಂಜಿಸುವ ಅರವತ್ತುನಾಲ್ಕು ಚಾಮರದ ಪ-  
ರಂಚೋಡಿಯ ಇರವ ಹಾಡಿದರು!

ಜನನ ಪ್ರೋಗಳಿ, ಕೂಡೆ ಸಿದ್ಧರ ಕೀರ್ತಿಸಿ,  
ಮುನಿಗಳ ವಂದಿಸಿ, ಮತ್ತೆ

ತನುವಿನೋಳಿದ್ದಾತ್ಮ ತತ್ತ್ವ ವಿಚಾರವ  
ಜನಪತಿ ಮಹೇಶ್ವರಿ ಹಾಡಿದರು! ಇತ್ಯಾದಿ.

ಮುಂದಿನ ಪದ್ಯಗಳಲ್ಲಿ ಕವಿ ಅತ್ಯಂತ ಗಹನವಾದ ಆಧ್ಯಾತ್ಮ ತತ್ತ್ವಗಳನ್ನು  
ಜನಸಾಮಾನ್ಯರಿಗೂ ಅರಿವಾಗುವಂತೆ ಸರಳವಾಗಿ ಹೇಳಿ, ಸೂಕ್ತವ್ಯಾಖ್ಯಾನವನ್ನು  
ಒದಗಿಸಿದ್ದಾನೆ.

ಹೊಳೆವ ಕನ್ನಡಿ ಕೃಂಬೋಳಿದೂ ನೋಡದೆ, ನೀರ  
ನೆಳಲಲ್ಲಿ ಮಾಗವ ನೋಳ್ಳಂತೆ,  
ಒಳಗಿದ್ದ ಚಿದ್ಮಾಪ ನೋಡದೆ, ಜಗವೆಲ್ಲ  
ಬಳಲುತ್ತಿಹುದು ಹೂರಗೆ ಆದಿ!

ಮನಯಲ್ಲಿ ಹೂಳಿದ್ದ ನಿಧಿಯ ಕಾಣದೆ, ಹೋಗಿ  
ಧನಿಕರ ಯಾಟಿಸುವಂತೆ,  
ತನುವಿನೋಳಿದ್ದಾತ್ಮರೂಪ ನಿಟ್ಟಿಸದೆ ಮೇ-  
ದಿನಿಯ ತೋಳಲಿ ನೋಡುತ್ತಿಹರು!

ಪಸುರೆಲೆಗಳ ಬಿಟ್ಟು, ತನಿ ಕಟ್ಟಿನೋಳಗಣ  
ರಸವ ಕೊಂಬ ಆಸೆಗಳಂತೆ,  
ಹಸಗಿಟ್ಟು ತನುಸುಖಿಷ್ಯ- ಒಲಿಯದೆ, ಕೆಲರು ಭೇ-  
ದಿಸಿ ನಿಜಸುಖಿವ ಭೋಗಿಪರು!

ತಿಳವ ಶರೀರ, ತಿಳವ ರೂಪ, ಬೆಳಗೆ ಮೈ  
ಒಳಗೆ ತಾನಾಗಿರುತ್ತಿಹುದು,  
ತಿಳವ ಬೆಳಗುಗಳ ಹಂಸನ ಕುರುಹೆಂದು  
ತಿಳದು ನೋಳ್ಳವನು -ಕಾಗ ಧನ್ಯ!

ಸಾಲಗೆ ಕುಡುಹು, ಶರೀರವೆ ವಾದ್ಯ, ನಿ-  
ರಾಳಾತ್ಮೇ ವಾದ್ಯಕಾರ,  
ತಾಳಿ ನುಡಿಮುತ್ತಿದೂ ಬಿಟ್ಟುಹೋಡರೆ ದೇಹ  
ಹೋಲಿಸಂದದೊಳು ಬಧಿಹುದು!

ಎಂದು ಮೋದಲಾಗಿ, ಮುಕ್ತಿ ವಿರಕ್ತಿ ಮಾರ್ಗಗಳನ್ನು ಸರಳವಾಗಿ ತಮ್ಮಗಾಯನದಲ್ಲಿ  
ಮೇಳಿಸಿ ಆ ಗಾಯಕರು ಹಾಡಿ, ಇಹಲೋಕ ಮತ್ತು ಪರಲೋಕಗಳಲ್ಲಿ ಪರಮ

ಸಾರ್ಥಕತೆಯನ್ನು ಹೊಂದಲು ಸಾರ್ಥನವಾಗುವ ಜಿನಮಹಿಮೆಯನ್ನು  
ಕೊಂಡಾಡಿದರು, ಎಂದು ಕವಿ ವರ್ಣಣಿಸಿದ್ದಾನೆ. ಕೊನೆಗೆ,

ರಾಜನಾಗಲಿ, ಯೋಗಿಯಾಗಲಿ, ಗೃಹಿ ಅಗಲಿ,  
ಈ ಜಿನ ತತ್ತ್ವವನು ಅರಿತು,  
ಶ್ರೀಜಿನ ಭಕ್ತಿಯೋಳಿರೆ ಮುಕ್ತಿ ತಪ್ಪದು, ಎಂದು  
ಆ ಜಾಣಿರು ಒಲ್ಲು ಪಾಡಿದರು!

ಎಂದಿದ್ದಾನೆ. ಹಾಗೆ ಸಾರ್ಥಕವಾಗಿ ಹಾಡಿ ಸಮಾಪ್ತಿಗೊಳಿಸಿದ ದಿವ್ಯ ಗಾಯಕರನ್ನು  
ಮೆಚ್ಚಿದ ಭೂಪ ಭರತೇಶ ಅವರನ್ನು ಸ್ಥಾಪಿಸಿದನು. ಅಲ್ಲಿಗೆ ಅಂದಿನ ರಾಜ ಸಭೆ  
ಮುಗಿಯಿತು, ಎಂದು ಕವಿ ಸೂಚಿಸಿ, ಆಸಾಫ್ ಶಂಧಿ ಎಂಬ ಹೆಸರಿನ ಕಾವ್ಯದ  
ಮೊದಲನೆಯ ಆಶ್ವಸವನ್ನು ಮುಗಿಸಿದ್ದಾನೆ.

ಎರಡನೆಯ ಆಶ್ವಸದ ಹೆಸರು ಕವಿ ವಾಕ್ ಶಂಧಿ. ಇದರಲ್ಲಿ ಕವಿ  
ರತ್ನಾಕರವರ್ಣ ದಿವಿಜಕಲಾಧರ ಎಂಬ ಹೆಸರನ್ನುಳ್ಳವನಾಗಿದ್ದ ರಾಜಕವಿಯು ಹೇಗೆ  
ತನ್ನ ಕವಿತಾ ಚಾತುರ್ಯವನ್ನು ಪ್ರಕಟಿಸಿದನು, ಎಂಬುದನ್ನು ಸೊಗಸಾಗಿ ವರ್ಣಣಿಸಿದ್ದಾನೆ.  
ವಾಸ್ತವವಾಗಿ ಆ ದಿವಿಜಕಲಾಧರ ಮತ್ತೆ ಯಾರೋ ಆಗಿರದೆ, ನಮ್ಮ  
ರತ್ನಾಕರವರ್ಣಯೇ ಅಮುದು, ಎಂಬ ವಾಸ್ತವಾಂಶ ಕಾವ್ಯದ ಒಂದುಗರಿಗೆ  
ಅವಶ್ಯವಾಗಿ ಹೊಳೆರಿಮುತ್ತದೆ.

ಆ ಕವಿತೆಯಲ್ಲಿ ಜನರಿಗೆ ಮತ್ತು ರಾಜರಿಗೆ ಆದರ್ಶಪ್ರಾಯವಾದಂತಹ  
ಜೀವನದರ್ಶನವೇ ಆಡಗಿದೆ. ಆ ತತ್ತ್ವವನ್ನು ಕವಿ ತುಂಬ ಸರಳವಾಗಿ ನಿರೂಪಿಸಿದ್ದು,  
ಇದು ಜಾನಪದೀಯ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿರುವುದು ಸ್ವಷ್ಟವಾಗಿದೆ.  
ಆ ಭಾಗದ ಕೆಲವು ಪದ್ಯಗಳನ್ನು ಉದ್ಧರಿಸಿಕೊಡಬಹುದು.

ಸಂಗೀತಗೋಳಿಯು ನಿಂದುದು; ಸಾಹಿತ್ಯ ಸು-  
ಸಂಗತಿಗೆ- ಎಳಿಸ ಸ್ವಪ್ರೇಂದ್ರ,  
ತುಂಗ ವಿದ್ವಾಂಸರ ನೆರವಿಗೆ ಒಯ್ಯನೆ ತನ್ನ  
ಕಂಗಳ ಕಾಂತಿ ತೋರಿದನು!

ಕವಿಗಳು ಹಲವರುಂಟು, -ಅವರ ಮಧ್ಯದೊಳು ಒಬ್ಬ  
ದಿವಿಜಕಲಾಧರನೆಂಬ

ಕವಿಯಿದ್ದನು, -ಆವನ ಮೊಗವ ನೋಡಲು, ಒಡನೆ ಆ  
ಕವಿ ನುಡಿದನು ಭಾವವ -ಆರಿತು.

ಎಂದು ಕವಿ ಪರಿಚಯಿಸಿದ್ದಾನೆ. ಆ ದಿವಿಜಕಲಾಧರ ಹೇಗೆ ಇವ ಮತ್ತು  
ಪರಲೋಕದ ಉನ್ನತ ಆದರ್ಶಗಳನ್ನು ರಾಜನಿಗೆ ಮತ್ತು ರಾಜಸಭೆಗೆ ನಿರ್ವೇದಿಸಿ  
ಕೊಂಡನು, ಎಂಬುದನ್ನು ರತ್ನಾಕರವರ್ಣಿಯ ಮಾತುಗಳಲ್ಲಿಯೇ ಕೇಳುವುದೊಳತು.

ಲೋಕ ಜಯವಂತರು-ಉಂಟು ಪಲಂಬರು, ಆ  
ಲೋಕ, ಪರಮಾಧ್ಯವೇರದು-ಆ  
ಭೂಕಾಂತರಲ್ಲಿ ಪಡೆವುದು ದುರ್ಬಳ ಸುವಿ-  
ವೇಕ ಬೇಕು ಅದಕೆ ಚಕ್ರೀತ!

ಭೋಗ ವಿಭಾರವು ಬೇಕು ನೃಪತಿಗೆ, ಆತ್ಮ  
ಯೋಗ ವಿಭಾರವೂ ಬೇಕು.

ರಾಗ ರಸಿಕನಾಗಬೇಕು ಭಾವಿಸೆ ಏತ-  
ರಾಗ ರಸಿಕನಾಗಬೇಕು.

ಶೃಂಗಾರ ಕೋವಿದನಾಗಬೇಕು, ಆತ್ಮ ಸು-  
ಸಂಗ ಸಮುದ್ರಿನಾಗಬೇಕು.

.....  
ಇಹಲೋಕ ಸುಖಿವ ಭೋಗಿಸಬೇಕು ಸ್ವಪತಿಯು, ಉ-  
ತ್ತಪನಾಗಬೇಕು ಧರ್ಮದೊಕು,

.....  
ಧರ್ಮದಿಂದಾದುದು ಸಿರಿ, ಎಂದು ಸುಖಿಸುತ್ತೆ  
ಧರ್ಮವ ಮರೆಯರು -ಉತ್ತಮರು;  
ಧರ್ಮವೇತರದು? ಎಂದು ಭೋಗಕ್ಕೆ ಮರುಳಾಗಿ  
ಕರ್ಮಗಳು ಆಚರಿಸುವರು.....

ಮುಂದಿನ ಕೆಲವು ಪದ್ಗಳಂತೂ ಜನತೆಗೆ ನೀಡಿದ ನಿತ್ಯೋಪದೇಶದಂತೆ  
ಅತ್ಯಂತ ಸರಳವೂ ಸಾಧ್ಯಕವೂ ಆಗಿವೆ. ದಾನಗುಣ -ವಿವೇಕವಂತಿಕೆ, ನುಡಿ-ಮೌನ,  
ಬಡತನ- ಸಿರಿತನ, ಮಿತ್ರ-ಶತ್ರು, ಸೇವಕ-ಬಂಧು, ಚಾಷಾಧಿ- ಅಚಾಧಿ -ಇವುಗಳ  
ಫಲಾಫಲಗಳನ್ನು ರತ್ನಾಕರವರ್ಣಿ ಅತ್ಯಂತ ಸರಳವಾಗಿ ಸೂತ್ರೀಕರಿಸಿದ್ದಾನೆ:

ಕೊಡಬೇಕು (ಆದರೆ), ಕೊಡುವಲ್ಲಿ ಪಾತ್ರವರಿಯಬೇಕು,  
ನುಡಿಬೇಕು, ಮೌನವೂ ಬೇಕು;

ಬಿಡವರಂತಿರಬೇಕು, ಪ್ರಭುವಿನಂತಿರಬೇಕು,  
ನಡೆಯಿದು ಜಾತಿಕ್ಕೆತಿಯರ!

.....

ಪರವೆಂಗಳಿಗ ಹೇಡಿ ಕದನಕ್ಕೆ ಕಡುಗಲಿ,  
ಪರಮತಕ್ಕೆಷ್ಠಾಡಂಬಡ ಮೂಲಿ,

.....

ಎರಚೆ, ಮೊನು, ಅನೆ, ಪತಂಗ, ತುಂಬಿಗಳು ಕಾ-  
ತರಿಸಿ ಒಂದೊಂದು ಇಂದ್ರಿಯದೊಳ್ಳು  
ಪರಿಭವವದೆದವು -ಇನ್ನು ಏದಿಂದಿಯಕೆ ಸಿಕ್ಕಿದ  
ಅರಸು ಕೆಡುವುದು -ಆವ ಚೋದ್ದು?

.....

ಜಾನ್ನವಿಲ್ಲದೆ ಭೋಗಿಸುವ ಭೋಗಿ ಭವರೋಗಿ!  
ಜಾನ್ನವಿದಿದೆ ಭೋಗಿ ಯೋಗಿ!

.....

ಸಿಂಗೆ -ಉಟ್ಟನು; ಎಡರಿಗೆ ತಗ್ಗನು, ಆತ್ಮಜ್ಞನು!  
ಪರಿಹಾಸ ಗೋಂಟ್ಟಿಗೆ -ಎಳಸನು.  
ಹರವರಿಯಾಗಿ ನುಡಿಯನು, ಧೈರ್ಯದೊಳು ಮಂ-  
ದರದಂತಿಹನು ರಾಜೀಂದ್ರ!

ಅಗಾಗ ದೇಹಚೇರೆ, ಆತ್ಮಚೇರೆ, ಎಂದು ವಿ-  
ಖಾಗಿಸಿ, ತನ್ನ ತಾನೆಮ್ಮು  
ಭೋಗಿಸದರೆ ಕರ್ಮಬಂಧವಿಲ್ಲ ಆ  
ಭೋಗಿ ತಾನೇ ಯೋಗಿಯಲ್ಲ?

ಭೂಮಿಯೊಳಗೆ ಹೂಳ್ಳ ಲೋಹ ಕಬ್ಬಿಣ ಮಣ್ಣದಿವುದು;  
ಹೇಮ (ಚಿನ್ನ) ಮಣ್ಣದಿವುದೆ ನೃಪತಿ?  
ಕಾಮಿಸಿ ಭೋಗಿಸುವಗೆ ಕರ್ಮಬಂಧ, ನಿಷ್ಠ-  
ಪ್ರೇಮ ಭೋಗಿಗೆ ಬಂಧವುಂಟೆ?

ಹುರಿದು ಬಿತ್ತಿದ ಬೀಜ ಮೊಕ್ಕೆವುದೆ? ರಾಗಾಂ-  
ಹುರವ ಕೆಡಿಸಿದಾತ್ಮವೇದಿ  
ವರಭೋಗದೊಳಿದ್ದರೇನಲ್ಲಿ ಮುಂದೆ ನಿ  
ಹೃದ ಕರ್ಮದುತ್ತತ್ವ ಉಂಟೆ?

.....

ತುಡುಕಲು - ಎಲ್ಲರ ಕೊಲ್ಲ ವಿಷವದು ಸಿದ್ಧ ಗಾ-  
ರುಡಿಗನ ಕೊಲುವುದೇ? ಚಕ್ರ!  
ಪೋಡವಿಯೋಳು ಎಲ್ಲರ ಕೆಡಿಸುವ ಇಂದಿಯ ಸುಖ  
ಕೆಡಿಸಬಲ್ಲದೆ ತತ್ವರತನ?

.....

ನಿನ್ನ ವರ್ತನವಿದು ಪರಮರಹಸ್ಯವಿಂದು  
ಇನ್ನೊಬ್ಬರೊಳು ಕಾಣ್ಣುದೆ ಇಲ್ಲ,  
ನಿನ್ನ ನಡೆಯ, ನಿನ್ನ ನುಡಿಯ, ನಿನ್ನೊಳೆ ಕಂಡು  
ನಿನ್ನ ಮುಂದೆ ಓದಿದೆವು ಅರಸ!

.....

ಈ ಸಿರಿ, ಈ ಸೊಬಗು, ಈ ಪ್ರಾಯದೊಳು, ಬುದ್ದಿ  
ಬೀಸರವಾಗದೆ, ಎಚ್ಚತ್ತು,  
ಆ ಸಿದ್ಧಪದವಿಗೆ ಕಣ್ಣಟ್ಟಿ ತತ್ತ್ವ ಏ-  
ಳಾಸಿಯಾರರಸ ನಿನ್ನಂತೆ?

.....

ಇವನನು, ಅವನನು ಗೆಲ್ಲರೇ ಆವುದು ಉಪಾಯ? ಎಂದು  
ಅವನಿಯೋಳು ಎಣಿಸುವರುಂಟು;  
ಜವನ-ಯಮನ-ಜಯಿಸುವರೇ ಉಪಾಯವೇನೇಂದೆಂಬ  
ಭುವನೇಶರುಂಟೇ ನಿನ್ನಂತೆ?

ಗಾನಮದ್ದಳೆ ತಾಳಲಯಕೆ ನತೀವ ಮಂದ-  
ಯಾನೆಗೆ ಶಿರದ ಕುಂಭದೊಳು - ತಲೆಯ ಮೇಲಿನ ಕಳಸದಲ್ಲಿ-  
ಧಾನವಿಪ್ರಂತೆ, ರಾಜ್ಯದೊಳಿದು ಮುಕ್ತಿ ಸಂ-  
ಧಾನದೊಳಗೆ ನಿನ್ನ ನನಹು!

ಪಟಗಾರನುರೆ ಸೂತ್ರವಿಡಿದ್ದರಾ ಗಾಳಿ-  
ಪಟ ಗಗನದೊಳಾಡುವಂತೆ,  
ಕುಟಿಲವಲ್ಲ-ಆತ್ಮ ನಿನ್ನಂಗದೊಳಿದು ಸಂ-  
ಫಟಿಸಿ ಮುಕ್ತಿಯೋಳು ಅದೆ ಬುದ್ದಿ

-ಹೀಗೆ ಹಲವು ಉಪಮೆ, ನಿದರ್ಶನಗಳ ಮುಖಾಂತರ ಇತರ ಲೌಕಕರಿಗೂ  
ಸಿದ್ಧಾಗಲಿದ್ದ ಭರತೇಶನಿಗೂ ಇದ್ದ ವೃತ್ತಾಸಗಳನ್ನು ಕೆವಿ ಸೋಗಸಾಗಿ ವಣಿಸಿ,

ಅನಂತರ ಲೋಕ ವ್ಯವಹಾರಸ್ಥರ ಧೋರಣೆಗೂ ಭರತೀಶನ ವಿಮರ್ಶನ ದೃಷ್ಟಿ  
ಧೋರಣೆಗಳಿಗೂ ಎಪ್ಪು ಅಂತರವಿದೆ, ಎಂಬುದನ್ನು ಇನ್ನಷ್ಟು  
ಉದಾಹರಣೆಯೊಂದಿಗೆ ಸ್ವಷ್ಟಪಡಿಸಿದ್ದಾನೆ. ಇಲ್ಲಿಲ್ಲ ದೇಸಿಯ ನುಡಿಗಟ್ಟಿ ತಾನೇ  
ತಾನಾಗಿ ದುಡಿಯತ್ತಿದ್ದು, ಜನಸಾಮಾನ್ಯರ ನುಡಿ ನಡಾವಳಿಗಳನ್ನು ಕನ್ನಡಿ ಹಿಡಿದಂತೆ  
ಪ್ರತಿಬಿಂಬಿಸುವುದನ್ನು ಕಾಣುತ್ತೇವೆ. ನಿದರ್ಶನಕ್ಕೆ ಈ ಕೆಲವು ಪದ್ಯಗಳನ್ನು  
ನೋಡಬಹುದು:

ಮೋಲೆ, ಮುಡಿ, ಮುಖಿ, ನಬಿ, ಕಟೆ, ತುಟೆ, ಎಂದರೆ  
ಒಲಿದು ಈವರುಂಟು ಲೋಕದೊಳು!  
ಒಳಹೊರಗೆ ಆತ್ಮ-ತರೀರ, ಎಂಬ ಈ ನುಡಿಗೆ  
ಒಲಿದೀವರುಂಟೆ ನಿನ್ನಂತೆ?

ನಡುಸಣ್ಣಿ, ಮುಡಿತೋರ, ತೊಡೆನುಳ್ಳು, ಮೋಲೆಗಳು ಇ-  
ಟ್ಟಿದೆ, ಎಂದರೆ, ಆರೆ ಬಾಯಬಿಟ್ಟು  
ಮಿದುಕದೆ ಕೇಳ್ಳಿರುಂಟು; ಅಲ್ಲದೆ, ಅಧ್ಯಾತ್ಮದ  
ನುಡಿಗೇಳ್ಳಿರುಂಟೆ ನಿನ್ನಂತೆ?

ರಣಕಥೆ, ಜಾರ ಚೋರರ ಕಥೆ, ಸ್ವರಕಥೆ,  
ಗಣಕಾಕಥೆಗೆ ಎದೆಸೋತು  
ಗಣನೆಯಿಲ್ಲದ ಭವಕೆ ಒಳಗೆಹರು, ಅಧ್ಯಾತ್ಮ  
ಗುಣಕೆ ಮಚ್ಚುವರಾರು ನ್ಯಾಪತಿ?

ಒಳಗಿಧ್ದ ದೇವನ ಕಾಣದೆ, ಹೊರಗೆ ದೇ-  
ಗುಲವ ಪೂಜಿಸುವ -ಎಗ್ಗರಂತೆ,  
ಒಳಗಣ ಆತ್ಮನ ಬಿಟ್ಟು, ಮೈಯನೇ ತಾವೆಂದು  
ಸಲೆ ಹೊಗಳಿಸಿಕೊಳುತ್ತಿಹರು!

ನೃತ್ಯ ಕೇಳಿಯೋಳು, ಸಂಗೀತ ಕೇಳಿಯೋಳು, ಸಾ-  
ಹಿತ್ಯ ಕೇಳಿಯೋಳು ಆತ್ಮಕಲೆಯ  
ಆತ್ಮಂತ ಮಮತೆಯೋಳು ಆದರಿಸುವ ಕೃತ  
ಕೃತ್ಯಾರಾರು ಅರಸ ನಿನ್ನಂತೆ?

ಭೋಗವಿಲ್ಲದೆ ಭೋಗಿಯಹುದು ನಿನ್ನೊಳಗೆ, ಆತ್ಮ  
ಯೋಗವಿಲ್ಲದೆ ಯೋಗಿಯಹುದು!

ಭೋಗದೊಳ್ಳು ಯೋಗವ ಮಾಡಿ ಭವಮುಕ್ತರು  
ಆಗುವರಾದು ನಿನ್ನಂತೆ?

ಕಂಡವರಿಗೆ ಪ್ರಣ ಸ್ವಪತಿ ನಿನ್ನಯ ಪೇಸರ್-  
ಕೊಂಡವರಿಗೆ ಹಾಪನಾಶ!  
ಕಂಡುದ ನುಡಿದೆನು, ಸ್ತುತಿ ಎನ್ನಿದಿರು, ಲೇಂ  
ಕಂಡು ಬಾಲ್ಯಿಡದವನು ಕವಿಯೆ?

ಹೀಗೆ, ಅತ್ಯತ್ಯತ್ಯ ಸಿದ್ಧಿಪಡೆದಿದ್ದ ಭರತೀಕನ ಅಪೂರ್ವ ಮಹಿಮೆ  
ಗುಣಸಂಪತ್ತಿಗಳನ್ನೆಲ್ಲ ವಿಶದವಾಗಿ ವರ್ಣಿಸಿರುವ ರತ್ನಾಕರವರ್ಣಯು  
ಮುಂದುವರಿದು, ಅತ್ಯ ಪರಮಾತ್ಮನ್ನು ಕುರಿತ ಅರಿವು ತಟಕ್ಕನೇ ಮೂಡಲಾರದು.  
ಅದಕ್ಕೆ ತಕ್ಕ ಸಾಧನೆ, ಕಾಲಲಬ್ದಿಗಳೆಲ್ಲ ಬೇಕಾಗುತ್ತವೆ, ಎಂಬ ಸಂಗತಿಯನ್ನು  
ಹೇಳಿರುವ ಬಗೆ ಸೋಗಸಾಗಿದೆ:

ಭೋಗನೇ ಒಂದೇ ದಿನದೊಳು ತೋರನು ಅತ್ಯನ್ತ,  
ಬಗ್ಗಿದಾಗಳೆ ಬಾಗಿಲಾದುದೆ?  
ನುಗ್ಗೆಯ ಮರನಲ್ಲ ಕರ್ಮವೆಂಬಿದು. ಕರ್ಮ  
ಜಗ್ಗಲು ಒಯ್ಯನೇ ತೋರುತ್ತಿಹನು!

ನುಡಿಯಿಲ್ಲ ನಡೆಯಿಲ್ಲ ತನುವಿಲ್ಲ ಮನವಿಲ್ಲ<sup>1</sup>  
ಕಡೆಗೆ ಪಂಚೀಂದ್ರಿಯವಿಲ್ಲ,  
ಕಡುಸುಖ ಸುಜ್ಞನ ಕಾಂತಿಯೆ ರಾಷಾಗಿ  
ಒಡಲು ತುಂಬಿಹುದು ಅತ್ಯ ರೂಪು!

-ಹೀಗೆಲ್ಲ ದಿವಿಜಕಲಾಧರನೆಂಬ ಕವಿಯ ಹೇಸರಿನಲ್ಲಿ ರತ್ನಾಕರನು ಅಧ್ಯಾತ್ಮ  
ಸ್ವರೂಪವನ್ನು ವಿವರಿಸಿ, ಆ ತತ್ವವನ್ನು ರೂಢಿಸಿಕೊಂಡು ಮುಕ್ತಿ ಸಾಧಿಸುವವರು  
ಅತ್ಯಲ್ಲಿ ಜನ ಮಾತ್ರ, ಎಂಬುದನ್ನು ಕೊನೆಗೆ ಸಾರುತ್ತಾನೆ.

ಆಕಡೆಗೆ ಅಕಡೆಗೆ ಎಡಯಾಡಬಹುದು ಎಲ್ಲಾರು,  
ಆಕಾಶದೊಳಗಾಡಬಹುದೆ?  
ಶೋಕವಲ್ಲವ ಹೇಳಬಹುದು, ಅಧ್ಯಾತ್ಮ ಆದು  
ಏಕ ಬಹುದು ಬಾಹ್ಯ ಜನಕೆ?

ತಕ್ಕಣಾಸ್ತವನೋದಿ ತಗರುತಗರಿನಂತೆ  
ಮಾರ್ಕೋಂಡು ಹೊಡೆದಾಡಬಹುದು;  
ಅರ್ಥನಂತೆ ಎಸೆವ ಆತ್ಮಯೋಗ ಇಂತಿಹುದು, ಎಂದು  
ಬೇಕ್ಕೆದು ವಚನಿಸಲು ಅರಿದು.

ಆಗಮ, ಕಾವ್ಯ, ನಾಟಕದೋಳು ಎಲ್ಲರ ತಲೆ  
ತೂಗಿಸಿ ಮಲಗಿಸಬಹುದು;  
ಮೂಗರು ಕಂಡ ಕನಸಿನಂತೆ ಮೇರೆವ ಆತ್ಮ-  
ಯೋಗವನು ಆರು ಆಡಬಹುದು?

ಉಂಡವ ತೇಗುವಂತೆ, ಆತ್ಮನ ಭಾವಿಸಿ  
ಕಂಡು, ಕಂಡವ ಪೇಳಬೇಕು.  
ಕಂಡು ಪೇಳಿದರು ನಿಭ್ರವ್ಯರು ಒಪ್ಪರು, ಭವ್ಯ  
ಪುಂಡರೀಕರು ಮೆಚ್ಚಬೇಕು.

-ಕ್ಷಾ ರೀತಿಯಲ್ಲಿ ಪರಿಪರಿಯಾಗಿ ಆತ್ಮತತ್ವ ಜಿಜ್ಞಾಸೆಯನ್ನು ಸರಳ ಸುಂದರ  
ಮಾತುಗಳಿಂದ ಮಾಡಿದ ಕವಿ ದಿವಿಜಕಲಾಧರನನ್ನು ನಮ್ಮ ಕವಿ  
ರಶ್ವಕರವರ್ಣಿಯನ್ನು -ಕಂಡು ಮೆಚ್ಚಿದ ಭರತೇಶನು ಆತನ ಕವಿತಾ ಸಾಮರ್ಥ್ಯ  
ಹಾಗೂ ಜ್ಞಾನಗಳನ್ನು ಕೊಂಡಾಡಿದನು. ಘತ್ತು ಆತನನ್ನು ತನ್ನ ಬಳಿಗೆ ಆಹ್ವಾನಿಸಿ,  
ಆತನಿಗೆ ತಕ್ಷಣತೆ ರಾಜಮಾನ್ಯತೆಯನ್ನು ಅನುಗ್ರಹಿಸಿ ಅಭಿನಂದಿಸಿದನು, ಎಂಬುದನ್ನು  
ಕವಿ ಹೀಗೆ ವರ್ಣಿಸಿದ್ದಾನೆ:

ಬಾರ್ದೈ ದಿವಿಜಕಲಾಧರ! ಸುಕವಿ! ಎಂದು  
ಆ ರಾಯನು ಒತ್ತಿಗೇ ಕರೆದು,  
ತೋರಣಸ್ತದೋಳು ಉಡುಗೊರೆಯನಿತ್ಯನು ಕಲ್ಪ  
ಭೂರುಹ ಕೈ ನೀಡಿದಂತೆ!

ಕಡಗ, ಕುರಮಾಲೆ, ಪದಕ, ಮಂಡಲವಿತ್ತನು,  
ಒಡನೆ ಕುಲ್ಲಾಯಿ, ಕಬಾಯಿ,  
ನಿಡುಚೊಂಬೆ ಪಟ್ಟಿ, ಪಚ್ಚದವಿತ್ತು, ವೀಳೆಯೆ  
ಕೊಡುತ ಜಾಳಿಗೆ ನೂರ ಕೊಟ್ಟಿ!

ಭದ್ರ ಹಸ್ತಿಯೋಳು ಹತ್ತೆಂಟು, ಕೇಲಾರ ಸ-  
ಮುದ್ರದಿ ಸೂರಾರ ಕೊಟ್ಟಿ!

ಮುಕ್ಕಿಸಿ ನೂರೆಂಟು ಗ್ರಾಮವ ದಾರಿದ್ರ್ಯ  
ವಿದ್ರುವಳ ಧಾರೆ ಎರೆದ!

ಹಾಗೆ ಕವಿಗೆ ಭರತೀಶ ದಾನವಾಗಿ ಕೊಟ್ಟ ಉಡುಗೊರೆಗಳನ್ನು  
ರತ್ನಕರವರ್ಣ ವರ್ಣಸಿರುವುದರಲ್ಲಿ ಸಮಕಾಲೀನ ಉಡುಗೆ ತೊಡುಗೆಗಳ  
ಪಟ್ಟಿಯೇ ಕಾಣಬಿರುತ್ತದೆಯಲ್ಲವೇ? (ಇಲ್ಲಿ ಬಳಕೆಯಾಗಿರುವ ಪದಗಳಲ್ಲಿ, ಕುಲಾಳಿಯಿ  
ಂದರೆ ಕುಲಾವಿ, ಟೋಟಿ, ಕಬಾಯಿ ಎಂದರೆ ಇಚಾರವೇ? ಪಚ್ಚಡ ಎಂದರೆ  
ಹಚ್ಚಡ, ಎಂದರೆ ರತ್ನಗಂಬಳಿ, ಹೊದೆಯುವ ಸಾಧನ, ಕೀಲಾರ ಎಂದರೆ ಕರೆಯುವ  
ಹಸುಗಳ ಹಿಂಡು)

ಹಾಗೆ ಭರತೀಶನಿಂದ ಭೂರಿ ದಾನಪಡೆದು ಸನ್ಯಾಸಿತನಾದ ಕವಿ  
ದಿವಿಜಕಲಾಧರ ಸಭೆಯಿಂದ ನಿಗ್ರಹಿಸಿದನಂತರ, ರಾಜ ಮತ್ತು ಪರಿವಾರದವರು  
ಆ ಕವಿಯ ಮೇಲ್ಯೈಯನ್ನು ಕೊಂಡಾಡಿದರು. ಅನಂತರ ಅವರೆಲ್ಲರನ್ನು ಬೀಳೆಗ್ಗೆಡುವ  
ವೇಳೆಗೆ ಉಂಟಿದ ಗಂಟೆಯ ಶಬ್ದ ಕೇಳಿ ಬಂದಿತು. ತಕ್ಷಣವೇ ಭರತೀಶ ತಾನು  
ಉಂಟಮಾಡುವ ಹೊದಲು ಜೈನಮುನಿಗಳನ್ನು ಆಹ್ವಾನಿಸಿ ಅನ್ನದಾನ  
ಮಾಡಿದನಂತರವೇ ಆಹಾರ ಸೇವಿಸುವ ನೇಮುವಿದ್ದವನಾಗಿದ್ದರಿಂದ, ಆ ಮುನಿಗಳ  
ನಿರೀಕ್ಷೆಯಲ್ಲಿದ್ದನು, ಎಂದು ಕವಿ ಸೂಚಿಸಿ ಎರಡನೇಯ ಸಂಧಿಯನ್ನು ಮುಗಿಸಿದ್ದಾನೆ.

ಈ ಭಾಗದಲ್ಲಿ ರಾಜಸಭೆಯ ಪ್ರಸ್ತಾವಿದ್ದರೂ ಆ ಜನರೆಲ್ಲ ವರ್ತಿಸುವುದು  
ಜನಸಾಮಾನ್ಯದು ಕೂಡ ಅರಿತು ಆಚರಿಸಬಹುದಾದಂತಹ ಸರಳ ಸಹಜ  
ರೀತಿಯಲ್ಲಿ; ಕವಿಯಾದರೂ ಜನತಾಕವಿಯಾಗಿ, ಘಾನತತ್ವಗಳನ್ನು ತಿಳಿಯಾಗಿ  
ವಿವರಿಸಬಲ್ಲವನಾಗಿದ್ದಾನೆ, ಎಂಬುದು ಅತ್ಯಂತ ಗಮನಾರ್ಹ ಅಂಶ.

ಮುನಿಭುಕ್ತಿ ಸಂಧಿ ಎಂಬುದು ಮುಂದಿನ ಅಧ್ಯಾಯದ ಶೀಫ್ತಿಕೆ. ಅದು  
ಸೂಚಿಸುವಂತೆ, ರಾಜೀಂದ್ರ ಭರತೀಶ ಪರಮಪೂಜ್ಯಾರಾದ ಜೈನಮುನಿವರರಿಗೆ  
ಅನ್ನ ಪಾನಾದಿಗಳನ್ನು ಅತ್ಯಂತ ಭಕ್ತಿ ಮತ್ತು ಪ್ರೇಮಪೂರ್ವಕವಾಗಿ ಸಮರ್ಪಿಸಿದ  
ಪ್ರಸಂಗ ಇಲ್ಲಿ ಮುಖ್ಯ. ಅದಾದ ನಂತರವೇ ರಾಜ ಆಹಾರ ಸೇವಿಸಿದನೆಂದು  
ರತ್ನಕರವರ್ಣ ವರ್ಣಸಿದ್ದಾನೆ. ಇದರಲ್ಲಿ ಭರತೀಶನ ಹಾಗೂ ಕವಿ ರತ್ನಕರನ  
ಜೈನ ಧರ್ಮನಿಷ್ಠೆ ಒಡೆದು ಕಾಣಿಸುತ್ತದೆ.

ಜೈನ ಮುನಿಗಳಿಗೆ ಆರೋಗ್ಯಕ್ಕೆ ಮಾಡಿಸುವ ಮಹತ್ವಾಕಾಂಕ್ಷೆಯಿಂದ ಕೂಡಿದ್ದ ರಾಜ ಭರತೀಶ ಯಾವ ಬಗೆಯಲ್ಲಿ ಒಬ್ಬ ಸಾಧಾರಣ ಜೈನ ಗೃಹಸ್ಥನಂತೆ-ಶ್ರಾವಕನಂತೆ, ತನ್ನ ವೇಷ ಭೂಷಣ, ಮಾತು ಕರೆ, ಪರಮಾನೇಗಳೆಲ್ಲವುದರಲ್ಲಿಯೂ ಸರ್ವಸಾಧಾರಣತೆ ಮತ್ತು ಸರಳತೆಗಳನ್ನು ಪ್ರಕಟಿಸಿ, ಮುನಿವರರಿಗೆ ಅನ್ನ ಸಂತಪ್ರಣಾಲೆ ಮಾಡಿ, ಸಂತೃಪ್ತಿ ಪಡಿಸಿ ಧನ್ಯನಾದನು, ಎಂಬುದರ ಚಿತ್ರ ಕಣ್ಣಗೆ ಕಟ್ಟಿ ನಿಲ್ಲುವಂತೆ ಕೆವಿ ರತ್ನಾಕರವರ್ಣ ವರ್ಣನೀರುವುದು ಅತ್ಯಂತ ಸ್ವಾರಸ್ಯಪೂರ್ಣವಾಗಿದೆ. ಇಲ್ಲಿ ಪೂರ್ಣ ಜಾನಪದೀಯ ವಾತಾವರಣ ನಿರ್ಮಾಣವಾಗಿದ್ದು, ಪಂಡಿತ ಪಾಮರೆಲ್ಲರಿಗೂ ಕಾವ್ಯ ಮೆಚ್ಚಾಗುವಂತೆ ನಿರೂಪಿತವಾಗಿದೆ. ಅದನ್ನು ಕೆಲವು ಪದ್ಯಗಳ ಆಧಾರದಿಂದ ತೋರಿಸಬಹುದು.

ಭತ್ರ ಚಾಮರ ಇದ್ದ ಹಾವುಗೆ ಮುಂತಾದ  
ಧಾತ್ರೀಶ ಚಿಹ್ನನ ನಿರಿಸಿ,  
ಪಾತ್ರದಾನದ ಅಪೇಕ್ಷೆಯಿಂದ ಒಬ್ಬ ಶಾವಕ  
ಮಾತ್ರವೆಂದೆನೆ ನಡೆತಂದ.

ಒಡನಿದ್ದ ಸೇವಕರೆಲ್ಲರ ತೊಲಗಿಸಿ,  
ಇಮ್ಮಿಮುಟ್ಟಿ ಧೋತ್ರವನುಟ್ಟಿ  
ಬೆಡಗು ಬಿನ್ನಾಂಬಿಲೇ ಹೊದೆದ ದುಕೂಲವ  
ಉಡಿಸುತ್ತಿ, ನಡೆದನಾ ರಾಯ!

ಇಲ್ಲಿ ಭಕ್ತ ಭರತೀಶನ ಸರಳ ಹಾಗೂ ಶಾಸ್ತ್ರೋಕ್ತ ವೇಷ ಭೂಷಣಗಳ ಚಿತ್ರಣಾವಿದೆ. ಅವನು ಸಾಂಪ್ರದಾಯಕವಾದ ರಾಜ ಚಿಹ್ನೆಗಳಾದ ಭತ್ರ ಚಾಮರಾದಿ ರಾಜ ಮರ್ಯಾದೆಗಳಿಂದ ಕೂಡಿರಲಿಲ್ಲ. ಬದಲಿಗೆ ಒಬ್ಬ ಸಾಧಾರಣ ಜೈನ ಗೃಹಸ್ಥನಂತೆ ಕನಿಷ್ಠ ಅಲಂಕಾರಗಳಿಂದಿದ್ದನು. ಸೇವಕರೊಬ್ಬರನ್ನೂ ಜೋತೆಗಿರಿಸಿಕೊಳ್ಳಲ್ಪಡೆ, ಏಕಾಂಗಿಯಾಗಿದ್ದನು. ಇಮ್ಮಿಗಳಿಗೆ ಸೋಕುವಂತೆ ಧೋತ್ರ ಉಟ್ಟಿದ್ದನು! ರಾಜನ ಬೆಡಗು ಬಿನ್ನಾಂ ಪ್ರತಿಷ್ಠೆಗಳನ್ನು ಎತ್ತಿ ತೋರತಕ್ಕಂತಹ ಬೆಲೆಯುಳ್ಳ ಮೇಲ್ಪುಸ್ತವನ್ನು -ಶಾಲಿನಂತಹ ಉಡುಪನ್ನು, ಮೈಮೇಲೆ ಅಲಂಕಾರಿಕವಾಗಿ ಹೊದೆಯದೆ, ಅದನ್ನು ತನ್ನ ಕಿಂಕರ ಭಾವ ಪ್ರಕಟನೆಯ ಸಾಧನವೆಂಬಂತೆ ಸೋಂಟಕ್ಕೆ ಸುತ್ತಿಕೊಂಡಿದ್ದನು! ಇದಲ್ಲವೇ ವಿನಯ, ಸೌಜನ್ಯತೆಯ ಸಂಕೇತ? ಅಷ್ಟೊಂದು ವಿನಯ ಮತ್ತು ಸರಳತೆಯಿಂದ ರಾಜನಿದ್ದನು, ಎಂಬುದು ಕೆವಿಯ ತಾತ್ಪರ್ಯ.

ಭಕ್ತ ಭರತೀಶನು ಯಾವೆಲ್ಲ ಪರಿಕರಗಳನ್ನು ಹೊಂದಿಸಿಕೊಂಡು ಜ್ಯೇಷ್ಠಮುನಿ  
ಶ್ರೀಪ್ರರೂಪ ಆರೋಗ್ಯಕ್ಕೆ ಸಿದ್ಧಾಗಿದ್ದನು, ಎಂಬುದರ ವಿವರಕ್ಕಾ ಚಿತ್ರವನ್ನು ಮುಂದಿನ  
ಪದ್ಯಗಳಲ್ಲಿ ಕವಿ ಮೂಡಿಸಿದ್ದಾನೆ.

ಎಡಗೈಯೋಳು-ಆಂತ (ಹಿಡಿದ) ಹೊಂಬಟ್ಟೆ (ರೇಷ್ಮೆಟ್ಟಬ್ಬ), ಅಕ್ಷತೆ, ಪುಷ್ಟಿ,  
ನಿಡುಗಿಂಡಿ ಬಲದ ಹಸ್ತಯೋಳು,  
ತೋಡಿಗೆಯ ಶ್ರಬ್ಧ ದಿಕ್ಕು ದಿಕ್ಕಿಗೆ ಪರಸರಿ  
ನಡೆಯೆ, ನಡೆದನಾ ರಾಯ!

ಒಲೆ ಪುಷ್ಟಿದಿಂದ ಪೂಜಿಸಿ ನಿಧಿಯನು ತರಲು  
ಒಲಿದು ದ್ರವ್ಯಾಧಿ ವೇಣೆಪಂತೆ,  
ಚೇಲುವರ ಅರಸನು ಅರ್ಚನಾದ್ರವ್ಯವರೆಸಿ ನಿ  
ಮುಂದ ಯೋಗಿ ಪಥಕೆ ಬದಿದನು!

ಮಂಡಲಿಕರ ಕೈಲಿ ಹಡಪ ಹಾವುಗೆ ಮಂಚ  
ಗಿಂಡಿಯ ಹಿಡಿಸಿಕೊಂಬವನು  
ಗಂಡ ಗರ್ವರ ಬಿಟ್ಟು ನಡೆದನು, ಗುರುವಿಗೆ  
ಗಿಂಡಿಯ ಉಳಿಗದವನಾಗಿ!

ಅಯ್ಯ, ಜೀಯ ಎನಲಿಲ್ಲ, ತನ್ನನು ಒಟ್ಟಿರು ಕಂಂಡು  
ಕೈಯ ಮುಗಿಯಬಾರದು ಆಗ;  
ಮೈಯ ಬೆನ್ನಾಬಳಿಯೋಳು ಒಟ್ಟಿರು ಬರಬಾರದು;  
ಮೈಣಿಳ್ಳ ಮದನನು ಬದಿದನು!

• ರಾಜನ ಮುಂದೆ ಭೃತ್ಯಗೆ, ಗುರುವಿನ ಮುಂದೆ  
ರಾಜಗೆ, ಹಮ್ಮು ಸಲ್ಲಿ-ಎಂಬ  
ರಾಜನೀತಿಯನು-ಅರಿದ ಆ ರಾಜ ನಡೆದನು  
ರಾಜ ವಿಡಾಯವ ಬಿಟ್ಟು.

ದಾನ ಪೂಜೆಯ ತನ್ನ ತನು ಮನ ಮುಟ್ಟಿ ಸ್ವಾ  
ಧೀನದಿ ಮಾಡಬೇಕು; ಆದಕೆ  
ತಾನು ಲೋಗರ ತೋರಲಾಗದು, ಎಂದರಿದು ಮಹ  
ಆನಂದವರೆಸಿ ನಡೆದನು!

ಹೇಗೆ ಭಕ್ತ ಭರತೀಶ ರಾಜಭೋಗದ ಯಾವುದೊಂದು ಲಕ್ಷ್ಮಿವನ್ನೂ  
ತೋರದೆ, ಅತ್ಯಂತ ಸರಳ ಉಡುಪು ತೊಡಪ್ಪಗಳೊಂದಿಗೆ ಗುರು ಸೇವೆಗೆ  
ಅಣಿಯಾಗಿದ್ದನು, ಎಂಬುದನ್ನು ಕವಿ ಹಲವು ಬಗೆಯಲ್ಲಿ ವರ್ಣಿಸಿದ್ದಾನೆ.

ಅನಂತರ ಪದ್ಯಗಳಲ್ಲಿ ರಾಜ ಹೇಗೆ ವರ್ತಿಸಿದನೆಂಬುದನ್ನು ಕಣ್ಣಗೇ ಕಟ್ಟಿವಂತೆ  
ಚಿತ್ರಿಸಿದ್ದಾನೆ. ಈ ಭಾಗದ ದೇಸೀಯತೆಯನ್ನು ಗಮನಿಸಿ:

ಎಡಬಲನ, ಅತ್ಯಾತ್ಮ, ನೋಡದೆ ಮುಂಬಜ್ಞ  
ವಿಡಿದು ನಿಷ್ಟಿಸುತ್ತ ಒಯ್ಯನೆ ಏದಿ,  
ಕಡೆಯ ಚಾವಡಿಯ ಮುಂಗಡೆಯ ಬಾಗಿಲ್ಪಡದ  
ಎಡೆಯ ಕುಸುಕದಲ್ಲಿ ನಿಂದ!

ಬಳಿಕ ಹಸ್ತದ ಗಿಂಡಿಬಟ್ಟಲನು-ಆಲ್ಲಿ ಹೊನ್ನಾ  
ಬಲಿಗೆಯ ಮೇಲೆ-ಒಯ್ಯನೆ ಇರಿಸಿ,  
ಹೊಳೆವ ಸುವರ್ಣದ ಕಂಭವ ನೆಮ್ಮೆ ದಿಕ್ಕೆ  
ವಲಯವ ನೋಡುತ ನಿಂದ!

ಈ ಸಂಕಾರ ಸಮುದ್ರವನು ಎಂದಿಗೆ  
ಈಸಿ ಮುಕ್ತಿಗೇ ಹೋಹೆನು? ಎಂಬ  
ಭಾಸುರ ಚಿಂತೆಯೋ? ಎಂಬಂತೆ ಮರೆದನು  
ನಾಸಿಕಾಗ್ರದ ಬೆರಳಂದ!

ಕದಲು ಸಾಖಿಯೊಳು ಆಡಗಿದಂತೆ, ಈ ಮೂರು  
ಷ್ರೋಡವಿಯಷ್ಟುಗಲದ ಹಂಸ  
ಬಡ ಮೃಯೋಳಿದುರ್ವದ ನೆನೆದು ಬೆಕ್ಕಸ ಬಟ್ಟ  
ಬೆಡಗೋ, ಎಂದನೆ ಸ್ವಾಪನು ಎಸೆದ!

ಈ ರೀತಿಯಲ್ಲಿ ಪಾರಮಾರ್ಥಿಕ ಚಿಂತನೆಯಲ್ಲಿ ತೊಡಗಿ, ಧರ್ಮಗುರುಗಳ  
ಆಗಮನದ ನಿರೀಕ್ಷೆಯಲ್ಲಿದ್ದ ಭರತೀಶನು,

ಆ ರಾಜಗೃಹಕೆ ಎಡ, ಬಲಕೆ, ಇದಿರು,-ಎಂಬ ಮೂ  
ದಾರಿಗೆ ದಿಟ್ಟ ಹರಿವುತ,  
ಆ ರಾಜನಿಧನು ಮುನಿಗಳ ಬರವನು  
ಹಾರುತ ಶಾಂತ ಭಾವದೊಳು!

ಮುನಿಗಳು ಬಪ್ಪೆ ಬಟ್ಟೆಯ (ದಾರಿಯ) ಚರ್ಮ ದೃಷ್ಟಿಯೊಳು  
ಆಸುವಿಸಿ ನೋಡುವನೊಮ್ಮೆ,  
ತನುವಿನೊಳಿದ್ದಾತ್ತ ರೂಪ ಸುಜ್ಞಾನಲೋ  
ಚನದಿಂದ ನೋಡುವನೊಮ್ಮೆ;

ಹೋರಗೆ ಒಮ್ಮೆ ಮುನಿಗಳ ಬರವ ನೋಡುವನು,-ಒಳಗೆ  
ಎರಗಿ ತನ್ನನೇ ನೋಳ್ಣನು ಒಮ್ಮೆ  
ಹೋರಗೆ ಒಳಗೆ ಒಂದಿನಿಸಾದರು ತನ್ನಲ್ಲಿ  
ಮರಹಿಲ್ಲದಿದ್ದನು, ಏನೆಂಬ!

ಎಂದು ಮುಂತಾಗಿ ಕವಿ ಭರತೀಶನ ಶರಣಗುಣವನ್ನು ಕೊಂಡಾಡಿದ್ದಾನೆ.

ಭರತೀಶ ಹಾಗೆ ನಿರಂತರವಾಗಿ ಧರ್ಮಗುರುಗಳನ್ನು ತದೇಕಚಿತ್ತನಾಗಿ  
ನಿರೀಕ್ಷಿಸುತ್ತಿರುವಾಗ, ಆ ಮುನಿಗಳೇಕೆ ತಡವಾಡಿದರು!

ಭಾವರಿಗೊಟ್ಟಿ ಯೋಗೀಂದ್ರರನು ಅಲ್ಲಲ್ಲಿ  
ಶ್ರಾವಕರೆಲ್ಲ ನಿಲ್ಲಿಸಲು,  
ಭಾವರ-ಅಗ್ರಣೆಯ ಅರಮನೆಯತ್ತ ಹೋಳಿದುದಿಲ್ಲ,  
ಆ ವೇಳೆಯೊಳು ಯೋಗಿ ರೂಪ!

ಗುರುಗಳ ಬರವು ಆನಿವಾರ್ಯವಾಗಿ ಹಾಗೆ ತಡವಾಗುತ್ತಿರುವಾಗ, ರಾಜ  
ಭರತೀಶ ಕಾತರತೆಯಿಂದ ಚಡಪಡಿಸುತ್ತ, ಹಲತೆರನಾಗಿ ಉಹಿಸುತ್ತಿದ್ದನು:

ಬಲದ ಬೀಳಿಯ ನೋಳ್ಣನು,- ಎಡದ ಬೀಳಿಯ ನೋಳ್ಣನು,  
ಒಲಿದು ಇದಿರ್ವೇದಿಯ ನೋಳ್ಣ!  
ಬಲಗ್ರೇಯ ಪೆಗಲ್ಲಿಕ್ಕಿ (ಹೆಗಲಲ್ಲಿರಿಸಿ) ಬಪ್ಪೆ ಯೋಗೀಂದ್ರರ  
ಸುಳುಹುಗಾಣದೆ ಚಿಂತೆ ಮಾಳ್ಳ!

ದೂರಕೆ ದಿಟ್ಟಿಯ ಪಸರಿಸಿ ಕೊರಲೆತ್ತಿ  
ದಾರಿ ದಾರಿಯ ತೂಗಿ ನೋಳ್ಣ,  
ಕೇರಿಗಳೊಳಗೆ ಒಟ್ಟಿರಾದರು ಮುನಿಗಳು  
ಬಾರದಿದ್ದುದ ಕಂಡು ನೋವ!

ಇಂದೇನು ಪರ್ವತೇಪವಾಸವ್ಯಾ ಮುನಿಗಳಿಗೆ?  
ಎಂದು-ಆಗ ಶಿಥಿಯನು ಅರ್ಪಿತ,

ಇಂದಿದು ಪರವಲ್ಲ, ಏಕೆ ಚಿತ್ತಸೀತಿಲ್ಲ?  
ಎಂದು-ಎದೆಯೋಳು ಮರುಗುವನು!

ಆನೆ ಕುದುರೆ ಬಟ್ಟೆಗೆ-ಇಟ್ಟಣಿಸಿದವೋ? ಕು  
ಮಾನವರು ಉರೆ ನಿಂದಿಸಿದರೂ?  
ಏನು ಕಾರಣ ಎನ್ನ ಮನಗೆ ಇಂದು ಯೋಗಿ ಸಂ  
ತಾನ ಎಯ್ತುಂದುದಿಲ್ಲ? ಎಂಬು.

ಮುಗಿದುದಲ್ಲಾ, ಮುನಿಗಳನು ಒಬ್ಬ ಜರ್ವಾಗ  
ಜಗದ ಒಡತನ ನನಗೆ ಉಂಟೇ?  
ಬಗೆಯಲು ಆ ಪಾಟಿಯ (ತೆರದ) ಜನಗಳಲ್ಲ; ಏಕೆ ಯೋ  
ಗಿಗಳತ್ತ ಸುಳಿದುದಿಲ್ಲ? ಎಂಬು!

ಹಡಗು ದ್ವೀಪಕೆ ಹೋಗುತ್ತಿರಲು, ಅಲ್ಲಿ ಪಶ್ಚಾತ್  
ಗಡಣಿಸಿ ಕಳುಹುವನಂತೆ,  
ಬಿಡದೆ ಮುಕ್ಕಿಗೆ ಹೋಹ ಮುನಿಯ ಕ್ಷೇಗೆ ಅನ್ನವನು  
ಇಡಬೇಡವೆ? ಎಂದು ನೇನೆವ!

ಸುಕ್ಕೇಶ್ವರೋಳು ಬಿತ್ತಿದ ಬೀಜ ಹುಸಿವುದೆ?  
ಮೋಕ್ಷಗಾಮಿಯ ಹಸ್ತದಲ್ಲಿ  
ಭಕ್ತವನಿತ್ಯರೆ ಹುಸಿವುದೆ? ನಾಳೆ ಪ್ರ  
ತ್ಯಾಗ ಘಲವನೀವುದಲ್ಲೇ?

ಚಿಶ್ಯನೊಳಗೆ ಬಿದ್ದ ಸ್ವಾತಿಯ ಶೀಪ್ರೇ(ಹನಿ)  
ಸುಪ್ರಾಣ ಮುತ್ತಾಗುವಂತೆ,  
ಒಷ್ಣವ ಭವ್ಯನು ಆತ್ಮಾರಾಮಗೆ ಉಣಿತ್ತರೆ  
ಅಪ್ಪಿದು ಅಭ್ಯರಿಯೆ ಕೈವಲ್ಯ?

ಎಂದು ಮುಂತಾಗಿ ಪರ್ಯಾಲೋಚಿಸಿದ ಭರತೀತೆ, ಜಂಗಮ  
ಜಿನಸ್ಸರೂಪರಾದ ಜೈನಮುನಿಗಳಿಗೆ ಅನ್ನದಾನ ಮಾಡುವುದು ಅತ್ಯಾತ್ಮಮ ಭಕ್ತಿ  
ಕ್ರಮ, ಎಂಬುದಾಗಿ ನಂಬಿದ್ದ, ಎಂದು ಕವಿ ರತ್ನಾಕರ ಸಾರಿದ್ದಾನೇ. ಇದು ವೀರಶೈವ  
ಧರ್ಮ ತತ್ವವಾದ, ಜಂಗಮರು ಸಾಕ್ಷಾತ್ ಶಿವನ ಅವತಾರಿಗಳು. ಅವರ ಸತ್ಯಾರ  
ಶಿವಸಾಕ್ಷಾತ್ವಾರಕ್ಕೆ ಮೂಲಾಧಾರ, ಎಂಬುದನ್ನ ಪ್ರತಿಬಿಂಬಿಸುವಂತಿದೆ.

ಉಣಿಲರಿಯದ ಜನಹೃತಿಮೆಯ ವ್ಯಾಚೇಯಂದ  
 ಉನ್ನಿಸುವುದು ಉಪಚಾರ ಭಕ್ತಿ :  
 ಉಣಿಬಲ್ಲ ಮುನಿಯೆಂಬ ಜನಗೆ ಅನ್ವಯ ಈದ ಸಂ  
 ದಣಿ ಮುಖ್ಯ ಭಕ್ತಿ , ಎಂದೆಂಬ!

ಏಕೆ ಇಂದು ಮುನಿಗಳು ಈ ದೇಸೆಗೆ ಇದುತ್ತಿಲ್ಲ? ಎಂದು  
 ಭೂಕಂತ ಚಿಂತಿಸುವಾಗ,  
 ಆಕಾಶದೊಳಗೊಂದು ವಿಸ್ತೃತವಾದ ಮ  
 ಹಾ ಕಾಂತಿಯ ಒಡ್ಡು (ಗುಂಫು) ಕಾಣಿಸಿತು?

ಅತ್ಯಿತ್ತ ನೋಳ್ಳಿದ ಮಾಣ್ಣ ಒದನೆ ಆಕಾಶ  
 ದತ್ತ ಕಣ್ಣಿಟ್ಟು ನೋಡಿದನು.  
 ಹತ್ತಿರವಲ್ಲ ದೂರದೊಳು ಆ ಪ್ರಭೇಯ ಒಡ್ಡು  
 ಇತ್ತುದು ಆ ಸ್ವರ್ಪಗೆ ಕೊತುಕವ!

ಏನೆನ್ನಬಹುದು? ಈ ಪ್ರಭೇ ನೋಡೆ ಯೇರೊಂದು  
 ಭಾನುವಿನಂತೆ ತೋರುತ್ತಿದೆ!  
 ಶ್ರೀ ನಿರಂಜನ ಸಿದ್ಧ! ಎನುತ ನೋಳ್ಣಾಗ, ಆದು  
 ತಾನು-ಎರಡಾಗಿ ಕಾಣಿಸಿತು!

ಆ ರೀತಿಯಲ್ಲಿ ಜೀನ ಮೂರಿಗಳು ಆಕಾಶ ಮಾರ್ಗದಲ್ಲಿ ಕಾಣಿಸಿಕೊಂಡು  
 ಪ್ರೆಡ್ಡಲಿಸುತ್ತು, ಮೂದಲು ಒಂದು ಮೂರಿಯಂತಿದ್ದುದು, ಹತ್ತಿರ ಬಂದಂತೆಲ್ಲ  
 ಎರಡು ಮೂರಿಗಳಾಗಿ ತೋರಿದವು. ಅವು ಸೂರ್ಯ ಚಂದ್ರರಂತೆ  
 ತೇಜೋಮಯವಾಗಿದ್ದವು. ಹಾಗೆ ನೋಡುನೋಡುತ್ತಿರುವಾಗಲೇ ಹತ್ತಿರ ಬಂದು  
 ಪ್ರೆಡ್ಡಗೊಂಡಾಗ, ಅವರು ಚಾರಣಮುನಿಗಳೇ ಇರಬೇಕೆಂದು ನೇನೆಡು ಭರತೇಶ  
 ಹಷಟ್ಗೊಂಡನು. ನನ್ನ ಪುಣ್ಯ ಬಹು ದೊಡ್ಡದು, ಎಂದು ಹಿಗ್ಗಿದನು. ಅವರು  
 ಬಂದು ಎದುರಿಗೆ ನಿಂತಾಗ, ಕಡುಹಷಟ್ಟದಿಂದ ಅವರನ್ನು ಹೀಗೆ ಆದರಿಸಿ  
 ಉಪಚರಿಸಿದನು, ಎಂಬಿದಾಗಿ ರತ್ನಾಕರವರ್ಣ ಉತ್ತಾಹದಿಂದ ವರ್ಣಿಸಿದ್ದಾನೆ.

ಆ ಮುನಿಗಳಿಗೆ ಎದುರಾಗಿ ನಡೆದು ನಿಂತು, ತಿಷ್ಣ ತಿಷ್ಣ-ನಿಲ್ಲಿರಿ, ನಿಲ್ಲಿರಿ,  
 ಎಂದು ವಿನಂತಿಸಿಕೊಂಡು, ಅವರನ್ನು ಆದರ ಗೌರವಗಳಿಂದ ಸ್ವಾಗತಿಸಿದನು.  
 ಅನಂತರ ಗಂಧ ಅಕ್ಷತೆ ಪುಷ್ಟಾದಿ ಮಂಗಳ ವಸ್ತುಗಳಿಂದ ಆ ಮುನಿಗಳಿಗೆ  
 ದರ್ಶನಾಂಜಲಿ ಸಮರ್ಪಿಸಿದನು. ಗಿಂಡಿಯಿಂದ ಪರಿಶುದ್ಧ ಜಲವನ್ನು

ತೇಗೆದುಕೊಂಡು, ಅವರಿಗೆ ಭಾವಶುದ್ಧಿಯಿಂದ ಜಲಶುದ್ಧಿ ಕರ್ಮ ನೇರವೇರಿಸಿದನು. ಅನಂತರ ಆ ಮುನಿವರರಿಗೆ ಮೂರು ಬಾರಿ ಎರಗಿ ನಮಸ್ಕರಿಸಿದನು. ಇದು ಮುನಿಪೂಜೆಯ ಮೋದಲನೆಯ ಫಟ್ಟ.

ಆ ಮೇಲೆ ರಾಜ ಪರಿವಾರದವರು ಜೆನಮುನಿಗಳಿಗೆ ಜಯಫೋಷ ಮಾಡುತ್ತೇ, ಹಷಟ್ ದಿಂದ ಮುನಿಗಳ ಮುಂದಿನ ಉಪಚಾರಕ್ಕೆ ತಕ್ಕ ಬಿಳಿಯ ಮಡಿಬಟ್ಟೆಯೇ ಆದಿಯಾದ ಪರಿಕರಗಳನ್ನು ತಂದು ರಾಜನಿಗಿತ್ತು ಮುನಿಪೂಜೆಗೆ ನೇರವಾದರು. ಅವರನ್ನು ಭರತೇಶನು ಅತ್ಯಂತ ಭಕ್ತಿ ಮತ್ತು ಪ್ರೀತ್ಯಾದರಗಳಿಂದ ತನ್ನ ಅರಮನೆಯೊಳಕ್ಕೆ ಕರೆದೊಯ್ದನು.

ಹೊನ್ನ ಬಾಗಿಲುಗಳ, ರನ್ನ ತೋರಣಗಳ,  
ಪನ್ನೀರು ಸಾದಿನಿಂದ-ಎಸೆವ  
ಕನ್ನಡಿನಲದ-ಅರಮನೆಯೊಳು ಹೊಕ್ಕು ನಿ  
ಭಿಂಘಾಂತರಂಗರು ಬದಿದರು!

ಆ ವ್ಯಾಖ್ಯಾಪೇತ ಅರಮನೆಯ ಶ್ರೀಮಂತಿಕೆ ಸೋಬಗುಗಳು ಬೆರಗನ್ನುಂಟು ಮಾಡುವಂತೆ ಇದ್ದವು. ಅಂಥ ಕಡೆ ಮುನಿವರರಿಗೆ ತೊಂದರೆ ಆಗದಂತೆ, ರಾಜ ಭರತೇಶನೇ ಸೇವಕನಂತೆ ಮುಂದಾಗಿ ಸಹಾಯ ಮಾಡುತ್ತೇ, ಪರಿಪರಿಯಾಗಿ ಉಪಚರಿಸಿ, ಅವರನ್ನು ಅನ್ನಪಾನಗಳಿಂದ ಸಂತೃಪ್ತಿಗೊಳಿಸಿದ ಪ್ರಸಂಗವನ್ನು ಕವಿ ರಸವತ್ತಾಗಿ, ವಿವರವಿವರವಾಗಿ ಚಿತ್ರಿಸಿದ್ದಾನೆ. ಆ ಭಾಗದಿಂದ ಕೆಲವು ಪದ್ಗಾಳನ್ನು ಉದ್ದರಿಸಿ ಕೊಡಬಹುದು.

ತಗ್ಗಿ ಸೋಪಾನದೊಳು ಇಳಿವಾಗ, ಮುನಿಗಳ್ಗೆ  
ಬೋಗ್ನೆ ಕೈಲಾಗು-ಕೈನರವು-ಕೊಡುವ!  
ಉಗ್ನಿಂದ ಏರು ಸೋಪಾನದೊಳು ಅವರ ಕೈ  
ಬಗ್ಗೆ ಹಿಡಿದು, ಮೇಲೆ ನಗೆವ!  
ಸ್ವಾಮಿ, ಶ್ರೀಪಾದ ಎಚ್ಚರಿಕೆ, ಎಂಬನು, ಕೂಡೆ  
ಆ ಮಾತನು ಉಪಚಾರವೆಂಬ!

ಪ್ರೋಮ (ಆಕಾಶ)ದೊಳು ಎಯ್ಯಿವ (ತಿರುಗುವ)ನಿಮಗೆ ಪ್ರೇಸರ ಉಂಟೆ?  
ಶ್ರೀಮನಿತಿಲಕರಿಗೆ? ಎಂಬ!  
‘ಅದಕಲ್ಲ ಸ್ವಾಮಿಗಳಿರ, ನೋಡಿ, ನಾವಿವ್ಯ

ಸದನವೆಲ್ಲವು ದೊಂಕು! ನಮ್ಮ  
ಹೃದಯವಿನ್ನೆಷ್ಟು ದೊಂಕೋ? ನೀವು ಬಲ್ಲಿರಿ,' ಎಂದು  
ಎದೆಗೆ ಇಂಪು ತೋರಿ ನುಡಿದನು!

'ಮನೆ ದೊಂಕು, ಮನಸು ದೊಂಕಾದರೂ ನಿಮ್ಮ ಶಿ-  
ಷ್ಟನ ಮೇಲಣ ಅತಿ ಶ್ರೀತಿಯಿಂದ  
ಜಿನಕಲ್ಪರಿರ, ಬಿಜಯಂಗೈದಿರಿ! ಇನ್ನು ಎನ್ನ  
ಮನೆ ಮನಗಳು ನೇರ,' ಎಂದ!

ಆದುವ ಸ್ವಪನ ಮಾತಿಗೆ ನಸುನಗುತ ಇಪ್ಪು,  
ನೋಡುವರು ಆ ಮುನಿವರರು,  
ಕೂಡೆ ಒಂದು ಮಾತ ನುಡಿಯರು, ಇಬ್ಬರು ಶಾಂತಿ-  
ಕೂಡಿ ನಡೆದರು ಹೌನಡೋಳು.

ನುಡಿಯಬೇಕೆಂಬ ಇಚ್ಛೆ ಉಂಟು, ಭಿಕ್ಷೆಗೆ ಮುನ್ನ  
ನುಡಿಯೆವು, ಎಂಬುದೆ ವ್ರತ ತಮಗೇ;  
ಒಡಲೋಳು (ಮನದಲ್ಲಿ) ಆತನ ಭಕ್ತಿರಸಕೆ ಮೆಚ್ಚುತ್ತ, ಮುಂದೆ  
ನಡೆದರು ನಡೆಜನರುಗಳು (ಜಂಗಮ ಜಿನರು)!

ಭಯ ಭಕ್ತಿ ವಿನಯದಿಂದ ಆ ರಾಯ ರಾಜ ಆ-  
ಲಯಕೆ ಯೋಗಿಗಳನು ಒಯ್ವಾಗ  
ಜಯ ಮಹಾಲಕ್ಷ್ಮಿಯರು ಇದಿರುಗೊಂಬಂತೆ ರಾ-  
ಣಯರು ಒಂದರು ಚಕ್ರಧರನ!

.....

ಕೆಲಸ ಕನ್ನಡಿಯ ಕನ್ನಿಕೆಯರು ಮುಂದೆ, ಎದ  
ಬಲದಿ ಮಂಗಲ ಗಾಯಕರು,  
ಹೋಳಿವ ಆರತಿ ತಮ್ಮ ಹಸ್ತದೋಳಿಸೆಯಲು  
ಕೆಲಸತ್ತಿಯರು ಒಂದರಾಗ.

ಆರತಿ ಎತ್ತಿ, ನಿವಾಳಿಯನಿಟ್ಟು ಗಂ-  
ಭಿರ ಗಮಕದ ಒಜೆಯಿಂದ  
ಶಾರಣ ಯೋಗೀಂದ್ರರ ಆಡಿಗಳಿಗೆ ಆ ಸ್ವಪ-  
ನಾರಿಯರು ಒಲ್ಲು ಎರಗಿದರು!

ಒಟ್ಟರು ಇಟ್ಟಿಗಲ್ಲ, ತಮಗೆಲ್ಲ ಹೊಸತೋಂದು  
ಹಬ್ಬ ಬಂದಂತೆ ನಲಿದರು!  
ಹಬ್ಬವೇನು ಅಧಿಕ? ಅಂತಿರಲಿ, ಒಂದು ಮದುವೆಯ  
ದಿಬ್ಬಣವೇನೆ ರಾಗಿಸಿದರು!

ಕಿನ್ನರಿ ವೇಣು ವೀಣಾರವದ ಒಡಗೂಡಿ  
ಕಿನ್ನರ ನಾರಿಯರಂತೆ  
ಚೇನ್ನೆಯರು ಎಡಬಲವಿಡಿದು ಪಾಡುತ್ತ ಬಂದರು  
ಅನ್ನದಾನದ ಮಹಿಮೆಯನು!

ನಡೆಮಡಿ ನಾಲ್ಕೆಂಟು ಮಾರು ಏದಲು, ಅಲ್ಲಲ್ಲಿಗೆ  
ಒಡನೆ ಎತ್ತುವ ಅರತಿ, ಸೇಸೇ,  
ಇಡುವ ನಿವಾಳ, ಥಾಳಸುತ ಚಾಮರಗಳಿಂದ  
ಆಡಿ ಇಡಿಸಿದರು ಯೋಗಿಗಳ.

ಭೃತ್ಯನ ಮನೆಗೆ ಒಡೆಯನೆ ಬಂದರೆ, ಒಡೆಯಗೆ ಆ  
ಭೃತ್ಯ ಮಾಡುವ ಸೇವೆಯಂತೆ,  
ಸಕ್ಕ ನಿಧಿಯರ ಒಡಗೂಡಿ ತಾವಸರಿಗೆ ಆ  
ನಿತ್ಯಾಧೀ ಭಕ್ತ ಮಾಡಿದನು!

ಭರತೇಶನು ಹೀಗೆ ತನ್ನ ಸತ್ಯವ್ಯತೆಯರೂ ಪತಿಪ್ರತೆಯರೂ ಆಗಿದ್ದ  
ಕುಲಸತಿಯರೂಡಗೂಡಿ ಮುನಿದ್ವಯರಿಗೆ ಸೇವಾ ಕೈಂಕರ್ಯವೆಸಗಿದನು. ಆ  
ಸಂದರ್ಭದಲ್ಲಿ ಆ ಜನಮುನಿವರರ ವರ್ತನೆ ಹಾಗೂ ಮನೋವರ್ತನೆಗಳು ಯಾವ  
ತೆರನಾಗಿದ್ದವು, ಎಂಬುದನ್ನು ಸ್ಥೂಚಿಸಲು ಕವಿ ಮರೀತಿಲ್ಲ. ಇದು ಅತ್ಯಂತ ಸಾರ್ಥಕ  
ಚಿತ್ರಣ ಎಂಬುದರಲ್ಲಿ ಎರಡು ಮಾತಿಲ್ಲ:

ಜನಪನರಗಿದ(ನೇಂಬಿ) ಹವ್ವಿಲ್ಲ ; ಬೇಣಿಳ ಕಂಡು  
ತನು ಸಸು ಜುಂ ಎನಲಿಲ್ಲ ;  
ಮನದನು ಆತ್ಮಸೌಳು (ದೇವರಲ್ಲಿ) ಇಟ್ಟು, ತನುವೆಂಬ ಜಂತವ(ಯಂತ)  
ಮುನಿಗಳು ಒಯ್ಯನೆ ನಡಿಸಿದರು!

ಅರಸ ಕಂಡು, ಅರಮನೆ ಕಂಡು, ಅರಸಿಯರ ಕಂಡು,  
ಅರಸಿನ ಗೀತಕಾಂತಯರ  
ಸ್ವರಗೇಳ್ಣು ಚತ್ವರ್ವು ಅತ್ಯತ್ಯ ಆಗದೆ, ಆ ಯೋಗಿ  
ವರರು ಅಡಿಯಿಟ್ಟರು ಒಚೆಯೋಳು!

ಅಂತಹ ದೃಢಚಿತ್ತದ ಯೋಗೀಶ್ವರರನ್ನು ರಾಜ ಭರತೇಶನು ತನ್ನ ರಾಣಿ  
ಪರಿವಾರ ಸಮೀಕ್ಷೆ ಅರಮನೆಯಲ್ಲಿ ವಿವಿಧೋಪಚಾರಗಳಿಂದ ಸತ್ಯರಿಸಿದ್ದರ ಚಿತ್ರ  
ಮುಂದೆ ಬಂದಿದೆ.

ಉನ್ನತಾಸನವಿತ್ತು, ಪಾದಪೂಜೆಯ ಮಾಡಿ,  
ಹೊನ್ನ ಉಪಕರಣವ ಹರಹಿ,  
ತನ್ನ ಅಬಲೆಯರು, ತಾನು ಎಚ್ಚಿತ್ತು ಮುನಿಗಳಿಗೆ  
ಅನ್ನದಾನವನಿತ್ತರು ಒಸೆದು.

.....

ಆರು ಒಣ್ಣಸಬಲ್ಲರು ಆ ವಿಭು ಮಾಳ್ಳ ಆ-  
ಹಾರದಾನದ ಸಂಘ್ರಮವ?  
ಕೂ ನೆಲದೊಳಗುಳ್ಳ ಸಾರವಸ್ತಗಳೊಳಗೆ  
ವಿನಿಲ್ಲ ಅವನ ಗ್ರಹದೊಳು?

ಜಾಣಿಲಿಗೆ ಅಮೃತಾನ್ನವಿತ್ತನು ಕಾಮ  
ಧೇಸುವ ಹಯನಾದಂತೆ!

ಭಕ್ತ ಪಾಯಸ ಶಾಕ ಪಾಕ ಮುಂತಾದ ಸು  
ಭಕ್ತ ಸುಪತ್ತೆ ಘಲಗಳ  
ಮೋಕ್ಷಗಳಿಗೆ ಹದನರಿದು ಇಕ್ಕಿದನು, ಕಲ್ಲ  
ಘಟ್ಟ ಪ್ರಾಳಿ ನೀಡುವಂತೆ!

.....

ಬಡಿಸುವ ಸ್ತೀಯರ ಯುಕ್ತಿ, ಪಸ್ತಕೆ ಮತ್ತು  
ಕೊಡುವ ರಾಯನ ಅದೊಂದು ಯುಕ್ತಿ,  
ಬಡವಿಲ್ಲದೆ ಎಸೆವ ಸ್ತೀಪ್ರಾರುಪರ ಭಕ್ತಿ, ಹೋ!  
ತಡೆಯದು ಇನ್ನ ಅವರಿಗೆ ಮತ್ತಿ!

ಭಿನ್ನರುಚಿಗೆ ಹಿಗ್ಗದೆ, ಒಂದು ವಸ್ತುವ ಬೇಡಿ  
ಸನ್ನ ತೋರದೆ, ಮುನಿವರರು  
ತನ್ನ ಕೈಮುಟ್ಟಿ ಚಕ್ರೀಶ್ವರನು ಇತ್ತ ದಿವ್ಯ  
ಅನ್ನವ ಕೊಂಡು ದಣೆದರು!

.....

ಭಕ್ತಿಯಂದ ಆ ಮನಿಗಳ ತಣೆಸಿದನು, ಸು  
ಭಕ್ತಿಯಂ ನರೆ ತಣೆಹಿದನು,  
ಸಪ್ತ ವಿಧಗಳಂದ ನವವಿಧ ಪುಣ್ಯ ಸಂ  
ಪ್ರಾಪ್ತಿಯಂದ ಉತ್ತಮ ಅನ್ವಯನು.

ಆ ಪುಣ್ಯದ ಫಲವಾಗಿ ಅರಮನೆಯ ಸುತ್ತಲೂ ಪರಿಮಳದ ಗಾಳಿ  
ಬೀಸಿತ್ತು; ಚಿನ್ನದ ಮಳೆ ಸುರಿಯಿತ್ತು; ಆಕಾಶದಲ್ಲಿ ದೇವದುಂದುಭಿ ಮೊಳಗಿತ್ತು.  
ಸುರರೆಲ್ಲರೂ ಭರತೇಶನ ಭಕ್ತಿಗೆ ಮೆಚ್ಚಿ ಕೊಂಡಾಡಿದರು.

ಸುರಲೋಕದೊಳ್ಳಿ ಪುಟ್ಟಿ ಸ್ವರ್ಗ ಸುಖವನು ಉಣಿ-  
ತಿರುತ್ತಿದ್ದರೂ ಏನಾಯ್ತು? ನಮಗೆ  
ಭರತೇಶ ನಿನ್ನಂತೆ ಪಾತ್ರದಾನವ ಮಾಡ್ದ  
ಸಿರಿ ದೊರಕಿತೆ? ಎಂದರವರು.  
ಪ್ರತಿದಿಂದ ತಪದಿಂದ ದಾನದಿಂದ ಈ ಸ್ವರ್ಗ  
ಗತಿಯ ಪಡೆದವಹುದು; ಇಲ್ಲಿ  
ಪ್ರತವಿಲ್ಲ ತಪಸಿಲ್ಲ ದಾನವಿಲ್ಲ, ಎಲೆ ಭಾವಿ  
ಪತಿ, ನಿನ್ನ ಸಿರಿಗೆ ಎಣೆಯುಂಟೇ?

‘ಅನ್ವಯನು ಈವರೆ ಎಮಗೆ ಶಕ್ತಿಯುಂಟಿಹುದು,  
ಅನ್ವಯನು ಇತ್ತಮವೇ’ ಎನಲು  
ಸನ್ನುತ್ತ ಪ್ರತಿಕರಿಲ್ಲ; ಅದರಿಂದ ಆ ಮನಿ-  
ರನ್ನರು ಒಲ್ಲರು ಭವ್ಯರತ್ನ!

ಭಕ್ತಿಯನು ಈವರುಂಟು ಅಲ್ಲಲ್ಲಿ ಭೂಪರು,  
ಯುಕ್ತಿ ಇಲ್ಲ, ಉರೆ ಭಕ್ತಿಯಲ್ಲ,  
ಯುಕ್ತಿ ಭಕ್ತಿಯೆಗಳು ಒಡಗೂಡಿ ಭಕ್ತಿಯನು ಈವ  
ಮುಕ್ತಿ ಸಾಧಕ ನೀನೇ ಚಕ್ರ!  
ನರರ ಸೋಕಿಸುವ ಸೌಭಾಗ್ಯ ಸೋಕಿಸಿತ್ತಿಲ್ಲ,  
ಹರಿಯ ಸೋಕಿಸಿತ್ತಿಲ್ಲ ನಿನ್ನ  
ವರ ಭೋಗ ಮೂಳೆಯ ಮಾಡಿತ್ತಿಲ್ಲ, ಆತ್ಮ  
ಶರಿಯ ನೀನೇ ಕಂಡೆ ನೃಪತಿ!

ಈ ರೀತಿಯಲ್ಲಿ ಭರತೀಶನ ಜಿನಮುವಿ ಸೇವಾ ಸೌಭಾಗ್ಯವನ್ನು ಸುರಲ್ಪೋಕದ  
ದೇವತೆಗಳು ಮನವಾರೆ ಕೊಂಡಾಡಿ ಹೊಗಳಿದರು.

ಇನ್ನು ಆ ಮುನಿಗಳು ಹೂರಿದುವ ಸಮಯವಾಯಿತು. ಅವರು ಆರಮನೆಯ  
ಸುಖಾಸನದಿಂದ ಎದ್ದು ಹೊರಗೆ ಹೋಗಲು ಅನುವಾದರು. ಭರತೀಶನೂ  
ಭರದಿಂದ ಎದ್ದು, ಅವರ ಬೆನ್ನು ಹಿಂದೆಯೇ ನಡೆಯತೋಡಿದನು. ಆಗಿನ ದೃಕ್ಕುವನ್ನು  
ಕವಿ ನಾಟಕೀಯವಾಗಿ ಚಿತ್ರಿಸಿದ್ದಾನೆ:

‘ನಿಲ್ಲೆಲೆ ಭವ್ಯ’, ಎಂಬರು ಯೋಗಿಗಳು; ‘ದೇವರು  
ಮೆಲ್ಲಗೆ ಚಿತ್ತಸೀರಿ’ ಎನುತ,  
ಮೆಲ್ಲಗೆ ವರಿದು ರೂಪ ಕೃಕೊಂಡು ಕೃಲಾಗಿ-  
ನಲ್ಲಿ ನಡೆಸಿದನು ಆ ರಾಯ.

ನಾಕೆಂಟು ಮಾರು ನಡೆದು ಮುನಿಗಳು, ‘ಹೂಡೆ  
ಸಾಕು, ನಿಲ್ಲೆಂಬರು ಸ್ವಪನ,  
‘ಸಾಳಾಗಿದೆ ನಿಮ್ಮ ಸೇವೆ, ಇನ್ನು ಒಪ್ಪಣಿ (ಸ್ವಲ್ಪ)  
ಚೇಹು, ಚಿತ್ತಸೀ,’ ಎಂದೆಂಬ!

ಮತ್ತೆ ಕಿರಿದು ಧೂರ ನಡೆವರು ಮುನಿಗಳು, ‘ಇನ್ನು  
ಇತ್ತು ಬಾರದಿರು’, ಎಂಬರು ಒಡನೆ,  
‘ಇತ್ತು ಬಾರಂದು ಎನ್ನನು ಉದ್ದರಿಸದೆ ದೇವರು  
ಒತ್ತರಿಪರ?’ ಎಂದು ನಡೆದ!

ಮನದಲ್ಲಿ ಹಿಗ್ಗಿತಿಹರು ಯೋಗಿನಾಥರು  
ಮನುವಿನ ವಿನಯವ ಕಂಡು!  
‘ಜನನ ಕುಮಾರನಲ್ಲವೇ?’ ಎಂದು ಸುದಿಯದೆ  
ನನೆವೃತ ನಡೆದರು ಓಜೆಯೋಳು!

‘ಹೊತ್ತಾದುದು, ಅರಸೆ, ಹೋಗು ಉಟಕೆ’ ಎಂದು ಆ ಮುನಿ-  
-ಪೂರ್ತಮರು ಒಡನೆ ನಿಲ್ಲುವರು!  
‘ಚಿತ್ತಸೀ ಇನ್ನಿಷ್ಟುದೂರೆ’ ಎನುತ ಭಕ್ತಿ-  
ವತ್ತು ಮುಂದೊಯ್ದನು ಆ ರಾಯ.

ಕಡೆಯ ಬಾಗಿಲು ಮುಟ್ಟ ಬಿಡದೆ ಬಂದನು, ಮತ್ತು  
ಬಿಡುವ ಇಚ್ಛೆಯಾದುದಿಲ್ಲ ಅವರ;

ಬಿಡದೆ ಹಂಸನ ಕಾಣ್ಣ ಯೋಗಿರತ್ತರ ಕಂಡು  
ಬಿಡುವರೆ ಮೋಕ್ಷಗಾಮಿಗಳು?

‘ಅದಿ ಈಶನ ಆಣ, ನೀನಿನ್ನ ನಿಲ್ಲು’, ಎಂದು ಅವರು  
ಅದರ ಮಿಗೆ ನಿಲಿಸಿದರು.

ಪಾದಕೆರಿಗಿದನು ಇವರಿಗೆ, ಒಡನೆ ಒಂದೇ ರೂ-  
ಪಾದನು ಆ ವಿಸ್ಯಂಹರಿತ!

ಭರತೇಶನ ಈ ಬಗೆಯ ಮುನಿಸೇವೆಯಿಂದ ಪರಮ ಸಂತುಷ್ಟಿರಾದ ಆ  
ಮುನಿವರರು

ನಡನೋಡಿ ನಲವಿಂದ ಹರಸಿದರು, ಅವರು ಮತ್ತೆ  
ಒಡನೆ ಲಂಘಿಸಿದರು ಅಂಬರಕೆ!  
ಕುಡಿ ಮಂಬಿನಂತೆ ಹೊಳೆದು ಹೋವ ಯತ್ತಿಗಳ  
ಬೆಡಗ ಕಣ್ಣಟ್ಟು ನೋಡಿದನು!

ಹಾಗೆ ಆಕಾಶದಲ್ಲಿ ಮಾಯವಾಗಿ ಹೋದ ಚೆಂದಗತಿ ಮತ್ತು ಆದಿತ್ಯ-  
ಮೂರ್ಚ್ಚ- ಗತಿಗಳೆಂಬ ಹೆಸರಿನ ಆ ಜಿನ ಮುನಿವರರನ್ನು ತುಂಬ ಹೋತ್ತಿನವರೆಗೆ  
ಭರತೇಶ ನಿಟ್ಟಿಸುತ್ತಲೇ ನಿಂತಿದ್ದನು. ಅನಂತರ ನಿಥಾನವಾಗಿ ತನ್ನ ಆರಮನೆಗೆ  
ಸಾಂಪ್ರದಾಯಿಕ ಭಕ್ತಿ ಚಾಮರಾದಿ ರಾಜ ಚಿಕ್ಕೆಗಳಿಂದೊಡಗೂಡಿ ಹಿಂದಿರುಗಿದನು,  
ಎಂದು ಕವಿ ವರ್ಣಣೆ ಮುನಿಭುಕ್ತಿ ಸಂಧಿ ಎಂಬ ಈ ಭಾಗವನ್ನು ಮುಗಿಸಿದ್ದಾನೆ.

ಅನಂತರ ಆರಂಭವಾಗುತ್ತದೆ ಆರೋಗ್ಯಕ್ಯಾಯ ಸಂಧಿ. ಇದರಲ್ಲಿ ಭರತೇಶನು  
ಬಹುತ್ಯಾಗಿ ಪ್ರಥಮ ಬಾರಿಗೆ ತನ್ನ ಸಮಸ್ತ ಸತಿಯರಲ್ಲಿರ ಕೂಡಿ ಸಹವಂತ್ರ ಭೋಜನ  
ಮಾಡಿ ಸುಖಿಸಿದ ಅಪ್ರಾವ್ಯ ಪ್ರಸಂಗದ ರಸವತ್ತು ವಣಿನೆ ಇದೆ.

ಅದಕ್ಕೆ ಮೊದಲು, ಭರತೇಶ ಮುನಿಪ್ರೋತ್ತಮರಿಗೆ ಅನ್ನಮಾನ ದಾನ ಮಾಡಿ  
ಬೀಳಿನ್ನುಟ್ಟು ನಂತರ, ಒಳ್ಳೆಯ ವೇಷಭೂಷಣಗಳನ್ನು ಧರಿಸಿ ಪ್ರಸನ್ನನಾಗಿ ಆ  
ನಗರದ ದೀನದಲಿತರಿಗೂ ಅನ್ನ ಹೊನ್ನು ವಸ್ತುದಾನಗಳನ್ನು ಧಾರಾಳವಾಗಿ  
ಮಾಡಿಸಿದನು, ಎಂಬುದಾಗಿ ಕವಿ ಆರಂಭದಲ್ಲಿಯೇ ಸೂಚಿಸಲು ಮರೆತಿಲ್ಲ. ಈ  
ಪ್ರಸಂಗ ಭರತೇಶನ ಓದಾರ್ಥವನ್ನು ಅವನನ್ನು ಚಿತ್ರಿಸುತ್ತಿರುವ ವರಕವಿ ರತ್ನಾಕರನ  
ವಿವೇಕವನ್ನು ಏಕಾಲಕ್ಕೆ ಪ್ರಕಟಿಸುತ್ತದೆಯಲ್ಲವೇ?

ಕರೆದು ಒಬ್ಬ ಹಿತವನನು, ‘ಕೂ ಹೊನ್ನ ರಾತ್ರಿಯ  
ಪುರದೊಳಿರುವ ಬಡವರಿಗೆ,  
ತಿರಿಕರಿಗೆ, ಎರೆವರಿಗೆ (ಬೇಡುವವರಿಗೆ), ವಚ್ಚಿಸು, ಹೋಗು’, ಎಂದು  
ದೂರೆ ಹೊಕ್ಕನು ಬಡನೆ ಅರಮನೆಯ.

ಅರಮನೆಯಲ್ಲಿಯಾದರೂ ಅತ್ಯಷ್ಟಾವ್ ಪ್ರಸನ್ನತೆ, ಆನಂದಗಳು  
ಪ್ರಕಟವಾಗುವ ವಾತಾವರಣವಿತ್ತು.

ಯಾತಿಗಳ ಗುಣವ ಬಣ್ಣಿಸುತ್ತ, ದಾನದೊಳಾದ  
ಅತಿಶಯಕೆ ಆನಂದಪಡುತ,  
ಹತಿ ಬಹ ದಾರಿಯ ನೋಡುತಲು, ಆ ಪತಿ-  
ಪ್ರತೆಯಿರಿದ್ದರು ಗೆಲವಿನೋಳು!

ಅವರು ತಮ್ಮ ತಮ್ಮೊಳಗೆ ಹಷಟದಿಂದ ಮಾತಾಡಿಕೊಳ್ಳುತ್ತಿದ್ದರ ಬಗ್ಗೀಗೇ:

‘ಅಹ್ವಾಚ ನೀನೋಡು, ತಾನು ನೋಡು ತಂಗಿ, ನೋಡು  
ಅಕ್ಕರದಿಂದ ಅರಸನ ಮೊಗವ!

ಅದು ಎಂದಿಗಿಂತಲೂ ಅತಿ ಪ್ರಸನ್ನವಾಗಿ, ಹೊಸದೇನನೋಂದು  
ಸೂಚಿಸುತ್ತಿರುವಂತೆ ತೋರತ್ತಿದೆಯಲ್ಲವೇ? ಎಂದು ಚಚೆಸಿದರು. ಕೂನೆಗೆ  
ಕುತೂಹಲ ತಡೆಯಲಾರದೆ ರಾಜನನ್ನೇ ಆ ಬಗ್ಗೆ ಕೇಳಿದರು. ಭರತೇಶ ನಸುನಕ್ಕು,  
ತನಗೆ ಆ ದಿನ ವಿಶೇಷ ಭಾವನೆ ಉಂಟಾಗಿದೆ. ಹಷಟ ಹೆಚ್ಚಿದೆ. ಆದ್ದರಿಂದ  
ನಾವೆಲ್ಲರೂ ಕೂಡಿ ಆನಂದದಿಂದ ಸಮಪಂಕ್ತಿ ಭೋಜನ ಮಾಡೋಣ, ಬನ್ನಿರಿ,  
ಎಂದು ಸತಿಯರನ್ನು ಆಹ್ವಾನಿಸಿದನು.

ಆ ಭಾಗದಲ್ಲಿ ಕವಿ ವರ್ಣಿಸಿರುವ ಭರತೇಶನ ಕೌಟುಂಬಿಕ ಜೀವನ ಚಿತ್ರಣ  
ಹಾಗೂ ತೇರೆದು ತೋರಿರುವ ಆದರ್ಶ ಸತಿಪತಿಧಮ್ ತತ್ತ್ವಗಳು ತನಿಯಾದ  
ವಿವೇಚನೆಗೆ ತಕ್ಕವಾಗಿವೆ. ಅವನ್ನು ಹೇಗೆ ಸಂಗ್ರಹಿಸಿ ಕೊಡಬಹುದು:

‘ಅತಿವೇಳೆಯಾಯ್ತಿಂದು ನಮ್ಮ ಪಂತಿಯೋಳಿ ಎಲ್ಲ  
ಸತಿಯರಿಗೆ ಉಣಿಸಾಗಲಿ’ ಎನುತ,

ಕ್ಷೀತಿಪನೆಲ್ಲರಿಗೆ ಕುಳಿರಲು ಇಡಿಸಿದನು ಲಾ  
ಲಿತ್ತು ವಾಕ್ಯದಿಂದ ಕರೆದನು.

‘ಕನ್ನಾಜಿ ಕಮಲಾಚಿ ವಿಮಲಾಚಿ ಸುಮನಾಚಿ  
ಹೊನ್ನಾಜಿ ಹೋಸ ಮಧುರಾಚಿ  
ರನ್ನಾಜಿ ಚೆನ್ನಾಜಿ ಚೆನ್ನಾಜಿ ನೀವೆಲ್ಲ  
ಬನ್ನಿರಿ’- ಎಂದನು ಬಗೆಯರಿದು.

‘ಕಾಂತಾಚಿ ಮುಕುರಾಚಿ ಕುಸುಮಗಂಧಾಚಿ ವ-  
ಸಂತಾಚಿ ಮಧು ಮಾಧವಾಚಿ  
ಅಂತರಂಗಾಚಿ ಸುಖಾಚಿ ಸುಖಾವತಿ  
ಶಾಂತಾಚಿ ಬಾ ಬನ್ನಿರೆಂಬ.

ಹೀಗೆಯೇ ನೀಲಲೋಚನೆ, ಚಂದ್ರಮತಿ, ಸುರದೇವಿ, ಪದ್ಮಾವತಿ,  
ಕನಕಲತೆ, ಜಿನಮತಿ, ಸಿದ್ಧಮತಿ, ಮಣಿಮಾಲೆಯೇ ಆದಿಯಾದ ಹೇಸರಿನ ಸಮಸ್ತ  
ರಾಣೀಯರನ್ನೂ ಹೇಸರು ಹಿಡಿದು ಭರತೀಶ ಕರೆದು ಉಟಕ್ಕೆ ಬರಲು  
ಆಹ್ವಾನಿಸಿದನು.

ಆದರೆ ಅವರೆಲ್ಲ ಪತಿಭಕ್ತಿಯರಾದ ನಾರೀಮಣಿಗಳು. ಪತಿಯ ಉಟವಾದ  
ಮೇಲಷ್ಟೆ ಉಣಿವ ನೇಮ ಉಳ್ಳವರು. ಅದು ಅರಸನಿಗೂ ಗೊತ್ತು. ಆದರೂ  
ಈದಿನ ಒಂದೇ ಪಂಕ್ತಿಯಲ್ಲಿ ಕುಳಿತು ಉಟಮಾಡೋಣವೆಂದು ಮತ್ತೆ  
ಆಗ್ರಹಿಸಿದನು. ಆದರೆ ತಮ್ಮ ನೇಮಕ್ಕುಮಾಗಳನ್ನು ಬಿಡುವುದು ಅವರಿಗೆ ಒಗ್ಗದ  
ಖಾಡಿಕೆ. ಏಕೆಂದರೆ,

ಪುರುಷಗನ್ನವನಿತ್ತು ತೇಷಾನ್ನವನುಂಬ  
ತರುಣಿಯವಳಿ ಸ್ವರ್ಗಸರಣಿ!  
ಸರಿವಂತಿಯೋಳಗುಂಬ ಬಾಲೆ ತರುಣಿ ಕಾಡ  
ಬೆರಣಿ ಎಂದು ಒರ್ವಖಾಡಿದಳು.

.....

ಪತಿಗುತ್ತರವ ಕೊಡಬಾರದು, ಕೃಕೊಂಡ  
ವೃತನ ಕೆಡಿಸಬಾರದು, ಇದಕೆ  
ಗತಿಯಾವುದು? ಆತಿ ವೇಳೆಯಾಯ್ತು ಎಂದು ಕೆಲವರು  
ಪತಿವಂತೆಯರು ಚೆಂತಿಸಿದರು.

ಹಾಗೆ ಚಿಂತೆಗೊಳಗಾಗಿದ್ದ ರಾಣೀಯರ ಅಂತರಂಗವರಿತ ಭರತೇಶ  
ಸರಸದಿಂದ ಅವರನ್ನು ಸಾಂತ್ವನಗೊಳಿಸಿದ ರೀತಿಯೂ ಹೊಸದಾಗಿದೆ.

ಪ್ರಶ್ನೆ: ಬನ್ನಿರೋ, ನಿಮಗೆ ವ್ರತವ ಕೊಟ್ಟಿ ಗುರುವಾಯ?  
ನನ್ನ ಕೇಳಿದೆ ವ್ರತವುಂಟೆ?  
ನನ್ನ ಕೇಳಿದೆ ಕೊಂಡರೆ ಉರೆ ಕೇಳಿರಿ ಅದಕೇನು?  
ನನ್ನಾಗೆ ಸತ್ಯವ್ಯಾ? ಸಚೆಯೋ?

ಉತ್ತರ: ಗುರುಸಾಕ್ಷಿ ದೇವ ಸಾಕ್ಷಿಕವಾಗಿ ನೇಮವ  
ಧರಿಸಿತ್ತಲ್ಲ ಅರಸ, ನಿನ್ನಾಗೆ  
ಸರಸಕೆ ಒಂದೇಳಿಂಟು ದಿನ ನಡೆಸಿದೆವು ಅದು  
ಬರುತ್ತಿರುವುದು ಎಮಗೆ ಅರ್ಥಿಯಾಗಿ.

ಮರುಪ್ರಶ್ನೆ: ಆಗಲಿ ಗುರುಕೊಡದರೆ ಮಾನಲು ಅದಕೇನು?  
ಶ್ರೀಗುರುವಿನೊಬ್ಬನುಂಟು  
ತೂಗಿ ನಿಮಾತ್ಮಕ ಸಾಕ್ಷಿಯೋಳು ಏನು ವ್ರತವೆಂದು  
ಯೋಗಿಸಿದರೆ ಸತಿಯಿರಿ?

ಮರುತ್ತರ: ಸತಿಯರು ನಾವೇನು ಬಲ್ಲಿಷ್ಟು ತಂಸ ಪ-  
ದ್ಧತಿಯ? ದೇವರೆ ಬಲ್ಲಿರಿ ಅದನು;  
ಪತಿಯ ಲೇಖಾನ್ನ ಲೇಸಂದು ಸದಿಸಿದೆವು  
ವ್ರತವ ಹಾಲಿಸುವರ ಅಂದದೋಳು.

ಸಮಾಧಾನ: 'ಗುರುಕೊಟ್ಟಿದ್ದಲ್ಲ ನೀವಾದರು ವ್ರತವೆಂದು  
ಸೃಸಿತಿಲ್ಲ ಅರ್ಥಯೋಳಾದ  
ಪರಿಣತಿಗೇತಕೆ ವ್ರತವ್ರತವೆಂದು ಜೋ-  
ಕರಿಸಿಕೊಂಬಿರಿ? ಬನ್ನಿರ' ಎಂದ.

'ನನ್ನತ್ವಿಗಾಗಿ ನಿಮ್ಮಿಯ ವ್ರತ ಶೀಲವ  
ಭಿನ್ನವ ಮಾಡುವನಲ್ಲ  
ನನ್ನಯ್ಯನಡಿದಳಿರುಗಳಾಗೆ ದೋಷವಿ-  
ಲ್ಲ ಇನ್ನೇಲ್ಲ ಬನ್ನಿ' ನೀವೆಂದ.

'ತರುಣೀಯರಿರ ಬನ್ನಿ ತಪಸಿಗಳಗ್ರಗ-  
ಣೂರ ಪಾನೀಯಾಪ್ಯತಮುಂ ಉಂಬ

ಬರಲೊಲ್ಲದೆ ಎಮ್ಮೇತಕೆ ನೋರಿಸುವರಿ? ನಿ-  
ಷ್ಟುಣಿಯರಿರ ಬನ್ನಿ'ರಂದ.

ಹೀಗೆ ಪ್ರೀತಿ, ಆಗ್ರಹ, ಆದರಗಳಿಂದ ಆಹ್ವಾನಿಸಿದ ಭರತೇಶನ ಕರೆಯನ್ನು  
ನಿರಾಕರಿಸದೆ ಸಮೃತಿಸಿ, ಆ ಸತಿಯರೆಲ್ಲರೂ ಪಂಕ್ತಿ ಭೋಜನಕ್ಕೆ ಅಣಿಯಾದರು.  
ಆ ರಾಜಭೋಜನದ ವ್ಯವಸ್ಥೆ, ಉಪಚಾರಗಳದೇ ಒಂದು ಸೋಗಸಾದ ದೃಶ್ಯ.  
ಅದರ ಕೆಲವು ಪದ್ಯಗಳನ್ನು ಮನಗಂಡರೂ ಸಾಕು.

ರತ್ನಾಕರವರ್ಣ ಭರತೇಶನ ಸತಿಯರ ಪತಿಪ್ರತಾಚರಣೆಯನ್ನು ಮೆಚ್ಚಿ  
ಕಾವ್ಯದುದ್ದಕ್ಕೂ ಕೊಂಡಾಡಿರುವುದು ಕಂಡುಬಿರುತ್ತದೆ. ತಮ್ಮ ಆದಶ್ರೇ ಪತಿ-  
ದೇವನೊಂದಿಗೆ ಆ ಸತೀಶಿರೋಮಣಿಗಳು ನಡೆಸಿದಂತಹ ಸಹಪಂಕ್ತಿ ಭೋಜನವು  
ಆ ಕುಲಸತಿಯಿರಿಗೆ ಹೇಳಿ ಮಾಡಿಸಿದಂತಿತ್ತು; ಅದು ಹೋಸ ಬಗೆಯಾಗಿತ್ತು.

ಕಾಂತಯರೆಲ್ಲ ಸಾಲಾಗಿ ಕುಳಿರಲು, ಭೂ  
ಕಾಂತನು ಆವರ ನಟ್ಟಿನಡುವ  
ಎಂತೆಸೇದನೊ ಲತೆಗಳ ಪಂತಿಯೊಳಗೆ ವ-  
ಸಂತ ರಾಜೋಂದ್ರನ್ ಇಷ್ಟಂತೆ!

.....

ಕೆಲಬರು ಆರೋಗ್ಯನೆಗೆ ಎಡಮಾಡಲು ಅನುಷಾಗಿ  
ಸುಳಿದಾಡುತ್ತಿರು ಅತ್ಯಿಯಲ್ಲಿ.

ಕಾಂಚನದಿಂದ ರತ್ನಗಳಿಂದ ಬೆಳ್ಳಿಯೊಂ  
ಸಂಚೆಸಿದ ಉಪಕರಣಗಳ  
ಚಂಚಲಾಳಿಯರು ಆಂತು ಸುಳಿದರು ಆಗ ಅತಿತ್ತ  
ಮುಂಚಿನ ಲತೆಗಳೆಂಬಂತೆ!

ತಳಿಗ ತಂಬಿಗೆ ಗಿಂಡಿ ಹರಿವಾಣ ವಡಿಗ ಬ-  
ಣ್ಣಲು ಮೂದಲಾಗಿ ಭೋಜನಕೆ  
ಸಲುವ ಉಪಕರಣವನು ಅಲ್ಲಲ್ಲಿಗೇ ಎಲ್ಲಕೆ  
ಚಳಚಳಿನೆ ಅನುಗೋಧಿಸಿದರು.

ಆ ರೀತಿಯಲ್ಲಿ ಆವರು ಉಣಿಲು ಕುಳಿತಿದ್ದರೂ ಕೆಲವರು ನೇಮ,  
ಸಂಪ್ರದಾಯ ನಿಷ್ಕಾಗಳನ್ನು ಮೀರಿದವರಲ್ಲ!

ದೊಡ್ಡ ಗುಣವನು ಒಂದನೇನೆಂಬೆ, ಪತಿಯ ಮೈ  
ಒಡ್ಡಿಸೋಳು ಉಣಕುಲಿತಾಗ  
ಅಡ್ಡಿಸಿಗೆಯನು ಒಲ್ಲರು! ಅವರೇನು ತೋಕದ  
ಹೆಡ್ಡ ಹಂಗಳಿ?.....

ಎಡದ ಭಾಗದಿ ಗಿಂಡಿ, ಬಲದ ಭಾಗದಿ ಹೊನ್ನೆ  
ಪಡಿಗ, ಮುಂದೆ ಅಡ್ಡಿಸಿಗೆಯೋಳು  
ಎಡಗೊಂಡ ಹರಿವಾಣ ಎಸೆಯೆ, ಕುಳಿತ ಅದೊಂದು  
ಕಡೆಕಟ್ಟಿನ್ನು ಏನೆಂಬೆನು?.....

.....  
ತನ್ನ ಎಡಬಲಮೋಳಿಗೆ ಇದಿರ ಶಾಲಿಸೋಳು ಇರ್ಫ  
ಚೆನ್ನೆಯರಲ್ಲ ತನ್ನಂತೆ  
ಬಿನ್ನಾಳ ಬೆಡಗು ಚಮತ್ವಾರವೆಸೆಯಲು  
ಸನ್ನಧ್ವವದೆದಿದ್ದರು ಆಗ.

ಸಾರ ಅಮೃತವನು ಉಂಟಿ ಚಂದ್ರನ ಪಂತಿಯ  
ತಾರಾಂಗನೆಯರೂ ಎಂಬಂತೆ!  
ದೇವಾನ್ನವನು ಉಣಕುಲಿತ ರಾಚೇಂದ್ರನ  
ದೇವಿಯರು ಎಸೆದರು, ಎಂತೆನಲು,

ದೇವಾಮೃತವನುಂಟಿ ಅಮರೇಂದ್ರನ ಒತ್ತಿನ (ಬಳಿಯ)  
ದೇವಾಂಗನೆಯರೂ ಎಂಬಂತೆ!  
ಮೋಹನಕಾರನೆ ಪರಂತಿ ಉಟಿಕೆ ಪುಳಿತ  
ಆ ಹೆಂಗಳಿಸೆದರು, ಎಂತೆನಲು,  
ಉಟಿಹಿಸಿ ಕಾಮದೇವನ ಪಂತಿಯೂಟದ  
ಮೋಹನ ದೇವಿಯರಂತೆ!

ತಂದು ಎಡಮಾಡುತ್ತಿದ್ದರು ವಸಿತೆಯರು ಒಲ-  
ಬಿಂದ ದಿವ್ಯಾನ್ನ ಪಾನಗಳ,  
ಅಂದುಗೆಗಳ ಗೆಜ್ಜೆಗಳ ದನಿ ರಘುನಂತರ್‌  
ಎಂದೆನೆ ಪಂತಿ ಪಂತಿಯೋಳು!

ಆ ದೋರೆಯ ಸತಿಯರ ಅಲಂಕಾರಗಳನ್ನು ಕವಿ ವರ್ಣಿಸಿರುವಲ್ಲಿ  
ಜಾನಪದೀಯತೆ ಚಾಗರವಾಡಿರುವುದನ್ನು ಯಾರಾದರೂ ಮನಗಾಣವುದು ಸಾಧ್ಯ.

ಮೊಲೆಗಟ್ಟಿ, ಚೆನ್ನ ಮೇಲೆ ಒಲೆವ ಕೇಶದ ಗಂಟು,  
ಸೇಳಿ ನಡು ಸುತ್ತಿದ ಸರಗು,  
ಬಲಗ್ಯೆಯ ಹೊನ್ನ ಸಟ್ಟುಗ, ವಾಮಕರದ (ಎಡಗ್ಯೆಯ) ಮಂ-  
ಗಲ ಭಾಂದವೈ ಎಸೆಯು, ಸುಳಿದರು!

ತೊಟ್ಟಿ ರವಕೆ, ಜಡೆ, ಕಾಸೆಯಂದದೋಳು ಇಳಿ  
ಬಿಟ್ಟು ಶಿಕ್ಕಿದ ಮೇಲು ಸರಗು,  
ಬಟ್ಟವೆಂಗಳು ಕೆಲಬರು ಸುಳಿದರು ಹೊನ್ನ  
ಬಟ್ಟಿ, ಸಟ್ಟುಕಗಳನು ಅಂತು!

ಸುರಲೋಕದ ಅಮೃತವ ತಂದು ಎಡಮಾಡುವ  
ಸುರ ಸುದತಿಯರೋ ಎಂಬಂತೆ,  
ಚರಣದ ಅಂದುಗೆ ರಘುಽಾರುಣರೆನೆ ನಡೆತಂದು  
ಭರತೇಶಗೆ ಉಣಬಡಿಸಿದರು!

ಅಮೃತಾನ್ನ ಭೋಜಾನ್ನ ದೇವಾನ್ನ ದಿವಾನ್ನ  
ಅಮೃತ ರಘುಯನೆ, ಎಂಬ  
ಕಮದ ಪಂಚಾನ್ವವ, ಪಂಚ ಅಮೃತಗಳ  
ಕ್ರಮವರಿದು ಉಣಬಡಿಸಿದರು!

ಶಾಕ ಶೀಕರಣೆಯ, ಗಾಡ ಪ್ರೋಡಣೆಯ, ಸು-  
ಪಾಕ ಒಗ್ಗರಣೆ, ಪಾಯಸವ,  
ಈಕಿಗೆ, ಆಕಿಗೆ, ಸ್ವಾಮಿಗೆ, ಅವಳಿಗೆ, ಇವಳಿಗೆ, ಎಂದು  
ಜೋಕೆವಿಡಿದು ಬಡಿಸಿದರು!

ಇಷ್ಟರಮಟ್ಟಿಗೆ ಉತ್ತಾದ ಹವಣಗಳಿಂದ ದಿವ್ಯಾನ್ನ ಪಾನಾದಿಗಳನ್ನು  
ಪಂಕ್ತಿಯಲ್ಲಿ ಕುಳಿತ ಎಲ್ಲರಿಗೂ ಸರಿಸಮನಾಗಿ ಬಡಿಸುತ್ತಿದ್ದ ರಾಣಿಯರ ಮನಸ್ಸು  
ಅತ್ಯಂತ ಪರಿಶುದ್ಧವಾಗಿತ್ತು. ಅವರಲ್ಲಿ ಸ್ತೀ ಸಹಜವಾದ ಸವತಿ ಮತ್ತರವೇ  
ಆದಿಯಾದ ಅಲ್ಲತನಗಳಿಗೆ ಎಡೆಯೇ ಇರಲಿಲ್ಲ, ಎಂಬುದಾಗಿ ಕವಿ ಸಾರಿದ್ದಾನೆ.

‘ಇವಲು ಗಂಡನ ಹಂತಿಯೋಳು ಕುಳಿತು ಉಂಟುಷಳು,  
ಇವಳಿಗೆ ಆನು ಇಕ್ಕುವಳಿ? ಎಂಬ  
ಸವತಿ ಮತ್ತರವಿಲ್ಲ, ತಾವೆಂದರೆ ಅವರು, ಎಂಬ  
ಸುವಿನಯ ಮಿಗೆ ಬಡಿಸಿದರು!

'ತೊತ್ತಿರ-ಆಳಂಗಳ-ಅಂದಮೋಳು ಆನು ಬಡಿಸುವಳು; ಇವಳು ಆಣ್ಣ  
ಒತ್ತಿಮೋಳು ಒಡತಿಯ ಅಂದಮೋಳು  
ತುತ್ತಿನಿಡುವಳು! ಎಂಬ ಮರುಡಿಲ್ಲದೆ, ಇಕ್ಕಿದರು  
ಉತ್ತಮ ಸಹಿಯರು ಅರ್ಥಿಯೋಳು!

ಸವಿವ ವಸ್ತುವನು, ಉಂಬ ವಸ್ತುವ, ಕುಡಿವ, ನಂ-  
ಜುವ, ಸುರಿವ, ಅಮಳ ವಸ್ತುಗಳ  
ಅವನೀಶಗೆ, ಅರಸಿಯರಿಗೆ ಬಡಿಸಿದರು, ಗೌ-  
ರವವಾಯ್ತು, ಪರಿಪೂರ್ಣವಾಯ್ತು!

ಸಾರಪಸ್ತುಗಳ ತಂದು ಅಗಲೆಲ್ಲ ತುಂಬುವಂತೆ  
ಆರಯ್ಯ ಬಡಿಸಿದ ಮೇಲೆ,  
ಆ ರತಿ ಪ್ರತಿಯಲ್ಲ, (ಎಂಬಂತಿದ್ದ) ಪೆಂಗಳು ಪತಿಗೆ  
ಅರತಿ ಎತ್ತಿದರು ಒಂದು!

ಆ ಸಂದಭದಲ್ಲಿ ಭರತೀಶನ ವೇಷಭೂಷಣಗಳು ಹೀಗಿದ್ದವು:

ಕಡುಕು (ಕಿವಿ ಅಭರಣ), ಚಿಮ್ಮುರಿ, ಚೋಟ್ಟು, ಯಚ್ಚೊಪವೀತ  
(ಜನಿವಾರ), ಘೋನ್  
ಉಡಿದಾರ, ದೋತ್ರ, ಎಂಬಿಪ್ಪ  
ಗಡಳೆಸಿ ಮೃಯಮೂಲಿದ್ದವು; ಮತ್ತೊಂದು  
ತೊಡಕಲ್ಲದೆ ಒಡನೆ ಒಷ್ಟಪಡೆದ!

ಹಾಗೆ ಅತ್ಯಂತ ಕರಳವಾಗಿ ಶೃಂಗಾರಗೊಂಡಿದ್ದ ಭರತೀಶ ತನ್ನ ಉಬಟದ  
ಮೊದಲಿಗೆ ಜಿನಮುನಿಗಳಿಗೆ ಹಾಗೂ ತಂದೆ ಆದಿದೇವನೇ ಆದಿಯಾದ ಸಮಸ್ತ  
ಪೂಜ್ಯರಿಗೆ ಮನದಲ್ಲಿಯೇ ತನ್ನ ಪಾಲಿನ ದಿವ್ಯಾನ್ನ ಪಾನಗಳನ್ನ ಎಡೆಮಾಡಿ  
ಸಮರ್ಪಿಸಿ ಸಂತೃಪ್ತಿ ಪಡೆದನು. ಅನಂತರ ಕ್ರಮಬದ್ಧವಾಗಿ, ನಿಧಾನವಾಗಿ  
ಅನ್ನಪಾನಾದಿಗಳನ್ನ ಸೇವಿಸತ್ತೊಡಗಿದನು. ಈ ಭೋಜನ ಪ್ರಸಂಗವನ್ನೂ  
ರತ್ನಾಕರವರ್ಣ ವಿವರವಾಗಿಯೇ ಚಿತ್ರಿಸಿದ್ದಾನೆ.

ಅರಸನು ಆರೋಗಿಸುತ್ತಿದ್ದು, ಕಿಕ್ಕಣ್ಣಿಂದ (ಉರೆಗಣ್ಣಿಂದ)  
ಅರಸಿಯರುಗಳ ನೋಡಿದನು. (ಅವರು)  
ಕರವ ಹಿಡಿದುಕೊಂಡು ಸುಷ್ಪನ್ನೆ ಕುಳಿತ್ತಿದ್ದ  
ವರಿ ಕಂಡು ಏಸ್ಯಿಸಾದ!

'ಏಕೆ ತುತ್ತ ಇದರು?' (ಉಣಿಟ ಮಾಡರು) ಎಂದು ಕ್ಯಾಸ್ನೇಯಿಂದ ಆವ-  
ಲೋಕಿಸಿದನು ನರನಾಥ.

ಆ ಕುಶಲೆಯರು ಎಡಮಾಡುವವರ ಕರೆದು  
ಪರಾಂತದೊಳು ಪೇಳ್ಳಿರು, ಒಂದ;

ಎಡಮಾಡುವ ಅಬಲೆಯರು ಎಯ್ಯಂದು, ರಾಯ ತುತ್ತ  
ಇದುವ (ಉಣಿಟ) ಅನ್ನದೊಳಗೆ ಒಂದು ತುತ್ತ  
ತುಡುಕ ತೆಗೆದುಕೊಂಡು ಹೋಗಿ ಪೆಂಗಳಿಗಲ್ಲ<sup>2</sup>  
ಎಡಮಾಡಿದರು, ಹವಣ ಆರಿದ್ದಾ (ಐಗ)

ಎಲ್ಲರು ತುತ್ತಿಟ್ಟಿರು; ಅದಕೆ ರಾಯನು ತಲೆ  
ಅಲ್ಲಾಡಿ ತಣೆದನು ಎಡಯೋಳು!

ಈ ಬಗ್ಗೆ ರತ್ನಾಕರ ವ್ಯಾಖ್ಯಾನ ಮಾಡಿರುವ ಪರಿಯನ್ನು ನೋಡಿ:

ಅಲ್ಲವೇ? ಮತ್ತೇನು ಪತಿಭಕ್ತ ಮನೆ ಮನೆ  
ಎಲ್ಲಕ್ಕೆ ಬಹುದೆ? ಲೋಕದೊಳು!

ಆ ರೀತಿಯಲ್ಲಿ ಪತಿಪ್ರತಾಧರ್ಮ ನಿಷ್ಠೆ ಮತ್ತು ಜ್ಯೇಷಧರ್ಮ ಅನುಘಾನಗಳನ್ನು  
ಚ-ಚು ತಪ್ಪದೆ ಆಚರಿಸುತ್ತಿದ್ದ ಭರತೇಶನ ದಾಂಪತ್ಯ ಜೀವನ ಅತ್ಯಂತ  
ಆದರ್ಶಪೂರ್ಯವೂ ಆಪ್ಯಾಯಮಾನವೂ ಆಗಿತ್ತು, ಎಂಬುದನ್ನು ಕವಿ ಬಗೆಬಗೆಯಾಗಿ  
ವರ್ಣಿಸಿರುವುದು ಕಾವ್ಯದ ಉದ್ದಕ್ಕೂ ಕಂಡುಬರುತ್ತದೆ.

ಓರಿದ ಮಾರೆದೆಯರಿದು ಎಡಮಾಡುವ  
ನಾರಿಯರು ಎಡಮಾಡುತ್ತಿರಲು,  
ಭೂರಮಣಿ, ರಮಣೀಯರು, ಎಲ್ಲರು ಉಂಡರು  
ಓರಂತೆ ಶೃಷ್ಟಿಪಡೆದರು.

ಅತಿರಚಿ ನಿರ್ಮಲ ಮೃದು ದಿವ್ಯಗಂಧ ಸಂ-  
ಯುತವೇನಿಪ ಅನ್ನ ಪಾನಗಳ  
ಹಿತವನರಿದು ಮಿತವಿದಿದು ಸ್ವಲ್ಪವನು ಉಂಡು  
ಸತಿಯರು ತನೆವನು ಬಿಡಿದರು.

ಸಂತೋಷದಿಂದ ಸದಾ ತೃಪ್ತರು, ಆವರಿಗೆ  
ಅತ್ಯಂತ ಕ್ಷುದಾಗ್ನಿಗಳಿಲ್ಲ!

ಎಂದು ಸಾರಿಯವ ಕವಿ, ಭರತೇಶನು ತನ್ನ ಉಟವಾದ ಮೇಲೆ ಯಾರದು ಆಗದಿದ್ದರೇನು? ಎಂದು ಉದಾಹಿಸಿ ತೋರಿದೆ, ಇದುವರೆಗೆ ತಮಗೆ ಬಡಿಸಿ ದಣಿದವರು ಹಾಗೂ ಇತರರೂ ಬೇಗ ಉಟ ಮಾಡಿರಿ, ಎಂದು ಹೇಳಿದನೆಂದು ಸೂಚಿಸಿದ್ದಾನೆ. ಅಷ್ಟರ ಮಟ್ಟಿನ ಉದಾರಿಯೂ ವಿವೇಕಿಯೂ ಭರತೇಶನಾಗಿದ್ದನು, ಎಂಬುದು ಕವಿಯ ನಂಬಿಕೆ. ಆ ನಂಬಿಕೆ ಕಾವ್ಯದ ಓದುಗರಲ್ಲಿಯೂ ಮೂಡುವಂತಿದೆ, ಕವಿಯ ವಣಿನೆ.

‘ಕುಳಿರಿರಿ ಅಕ್ಕ, ನೀವೆಲ್ಲ ಬಳಲ್ಲಿರಿ’, ಎಂದು  
ಒಳಿತ ನುಡಿದು ಭಾವೆಯರು  
ಎಲ್ಲರಿಗೂ ಉಣಬಡಿಸಿದರು, ಅವರಷರ ಅಂದ  
ದಲ್ಲಿಯ ಪವಿದರು ಅನ್ನವನು.

ತಣೆದು ಕ್ಯಾಥಿದರು ಮೌನದೊಳು, ಎಲ್ಲ ತೀ-  
ತಣೆಯಾಗಿ (ಗುಂಪಾಗಿ) ನಿಂದರು ಮುಂದೆ.

ಎಲ್ಲರ ಉಟವೂ ಮುಗಿದ ನಂತರ ಗಂಟೆಯ ಧ್ವನಿಯಾಯಿತು. ಆಗಷ್ಟೇ  
ರಾಜ ಭರತೇಶನು ಜಿನೇಶ್ವರನನ್ನು ಸೃಂಗತ್ತು ಅಲ್ಲಿಂದೆದ್ದು ಹೊರಡಲು ಅನುವಾದನು.  
ಹಾಗೆ ಹೊರಟು ಚಂದ್ರಶಾಲೆಗೆ ಹಚ್ಚಿದ ಹೊದೆದು ಹಾವುಗೆ ಮೆಟ್ಟೆಹಂಡು  
ಬಂದನು.

ತಣುಮಂಚರ ಮೇಲೆ ಒರಗು ಮೂರೆಗೆ ದಾಮ (ಎಡ)  
ಭಾಗವನಿಟ್ಟು ಕುಳಿತನು.  
ಅಗೆ ಬಂದರು ಧುಕಧುಳನೆ ಅಬಲೆಯರು  
ಆ ಗಾಡಿಕಾರನು ಇದ್ದೆಂಗೇ;

ಪರಿಮಳ ತೊಡೆಪ್ಪತ, ಪನ್ನೀರ ಚಮುತ್ತ,  
ತಿರುಹುತ ಬೀಸಡೆಗೆಗಳ,  
ಚರಣವನು ಒತ್ತುತ್ತ, ಏಳಿಯಗೊದುತ್ತ, ಸೌ-  
ದರಿಯರಿದ್ದರು ಬಳಿನೊಳು!

‘ಸಿಂದ ಓಲಗ ಸಾಕು; ಕುಳಿರಿ’ ಎಂದು ಒಲ-  
ವಿಂದ ಅವನೇತ ನುಡಿದನು;

ಮಂದಗಮನೆಯರು ಮೃದುತಲ್ಲದೊಳಗೆ ಒಜೆ  
ಇಂದ ಎಲ್ಲರು ಒಲ್ಲು ಕುಳಿತರು.

ವಾರಿಜಾಕ್ಷಿಯರೊಳು ಸರಸ ಸಲ್ಲಾಪ ಗೆಂ-  
ಭೀರ ಪ್ರಸಂಗ ಕೇಳಿಯೋಳು  
ಆ ರಾಜಯೋಗಿಂದನು ಇರುತ್ತದ್ದನು. ಇಲ್ಲಿಗೆ  
ಅರೋಗಣೆಯ ಮಂದಿ (ಸಮಾಪ್ತಿ).

ಎಂಬುದಾಗಿ ಕವಿ ಸೂಚಿಸಿದ್ದಾನೆ. ಇಷ್ಟೊಂದು ಸರಳವಾಗಿ ಹಾಗೂ ಸುಂದರವಾಗಿ,  
ಈ ಕಾವ್ಯವನ್ನು ಕೇಳಿದವರು ಒದಿದವರು ಎಲ್ಲರೂ ಅರಿತು ಮುದಗೊಳ್ಳುವಂತೆ  
ಎದೆ ತುಂಬಿ ಹಾಡಲಾಗಿರುವ ಈ ಕಾವ್ಯ ಜನಪದ ಕಾವ್ಯವಲ್ಲದೆ ಇನ್ನೇನು?

ಭರತೇಶ ವೈಭವ ಕಾವ್ಯದ ಮುಂದಿನ ಅಧ್ಯಾಯಗಳಾದ ಉಪ್ಪರಿಗೆಯ  
ಸಂಧಿ, ರಾಜ ಲಾವಣ್ಯ ಸಂಧಿ, ಅರಗಿಳ ಆಲಾಪಸಂಧಿ, ಮನ್ಯಾಸಂಧಿ, ಸರಸ  
ಸಂಧಿ, ಸನಾನ ಸಂಧಿ, ವೀಣಾಸಂಧಿ, ಪೂರ್ವನಾಟಕ, ಉತ್ತರನಾಟಕ ಸಂಧಿ,  
ತಾಂಡವ ವಿನಯ ಸಂಧಿ, ಶಯ್ಯಾಗೃಹ ಸಂಧಿ -ಇವೇ ಮೊದಲಾದ ಭಾಗಗಳಲ್ಲಿ  
ಕೂಡ ಕವಿ ರತ್ನಾಕರನು ಅತ್ಯಂತ ರಸವತ್ತಾಗಿ ಕುಟುಂಬ ಜೀವಿ ಭರತೇಶರನ  
ದೈನಂದಿನ ವ್ಯವಹಾರಗಳನ್ನು ಚಿತ್ರಿಸಿರುವುದು ಕಂಡು ಬರುತ್ತದೆ. ಅಲ್ಲಿಲ್ಲ  
ಜಾನಪದೀಯ ನುಡಿ ನಡಾವಳಿಗಳು, ಆಚರಣೆ ಸಂಪ್ರದಾಯಗಳು ಇಡಿಕಿರಿದು  
ತುಂಬಿದಂತೆ ವಿವರವಾಗಿ ನಿರೂಪಿತವಾಗಿವೆ. ವಾಸ್ತವವಾಗಿ ಆ ಎಲ್ಲ  
ವಿವರಗಳನ್ನೊಳಗೊಂಡ ಜನಪದ ಜೀವನ ಚಿತ್ರಣವನ್ನು ಸಂಗ್ರಹಿಸಿಕೊಡುವ  
ಅಗತ್ಯ ಇದೆ. ಆದರೆ ಈ ಪುಸ್ತಿಕೆಯಲ್ಲಿ ಪ್ರಾಟಮಿತಿಯ ಕಾರಣದಿಂದಾಗಿ ಆ ಕೆಲಸ  
ಮಾಡಲು ಆಗಿಲ್ಲ.

ಆದರೂ ಸ್ಥಾಲವಾಗಿ ಅಂತಹ ಜಾನಪದೀಯ ಮುಖ್ಯ ಅಂಶಗಳನ್ನು ಆಯ್ದು,  
ಅಲ್ಲಿ ಕವಿ ಮೇರೆದಿರುವ ಜನಸಂಖೆಯನಿಂದ ಮಹತ್ವವನ್ನು ಎತ್ತಿತೋರುವ  
ಪ್ರಯತ್ನವನ್ನು ಮಾಡಲು ಅಡ್ಡಿಯೇನಿಲ್ಲ.

ಉಪ್ಪರಿಗೆಯ ಶಂಧಿಯಲ್ಲಿ ಭರತೇಶನ ರಾಣಿವಾಸದ ರಸವರ್ತಾ ಚಿತ್ರಣವನ್ನು  
ಕವಿ ಅತ್ಯಂತ ನಾಟಕೀಯವಾಗಿ ಮತ್ತು ಅಷ್ಟೇ ಸ್ವಾಭಾವಿಕವೇನ್ನುವಂತೆ ರೂಪಿಸಿದ್ದಾನೆ.  
ಆ ಭಾಗದ ಕೆಲವು ಪದ್ಗಳ ಸ್ವಾರಸ್ಯವನ್ನು ಗಮನಿಸೋಣ.

ಕವಿಯ ಪ್ರಕಾರ, ಮತ್ತೊಂದು ದಿನದ ಮುಂಜಾನೆ ಭರತೇಶನು ತನ್ನ ಅರಮನೆಯ ಮಹಡಿಯ ಹಕ್ಕಾರದಲ್ಲಿ ಖಾಸಗಿಯಾದ ಒಲಗ-ಸಭೆಯನ್ನು -ನಡೆಸಿ ಆನಂದಿಸಿದನು. ಅವನ ಪರಿಚಾರಕ ಪರಿಚಾರಿಕೆಯರು ಉಚಿತಕ್ಕೆ ತಕ್ಷಣತೆ ಸುವ್ಯವಸ್ಥೆ ಮಾಡಿದ್ದರು.

ಆ ಸಭೆಯಲ್ಲಿ ಗಾಯನ ನರ್ತನ ವಾದನಗಳಿಗೇ ಪರಮ ಪ್ರಾಶ್ನೆ. ಶ್ರೀಷ್ಠಿ ಕಲಾವಿದರಿಂದ ಕೂಡಿದ್ದ ಭರತೇಶನ ಆಸ್ಥಾನ ೯೦ದ್ವನ್ ಆಸ್ಥಾನದಂತೆ ಶೋಭಾಯಮಾನವಾಗಿತ್ತು, ಎಂಬುದನ್ನು ಕವಿ ವರ್ಣಿಸಿದ್ದಾನೆ.

ಹಾರ್ಡ್‌ಕ್ರಮದ ಮೊದಲಿಗೆ ಸುರಸಂಗೀತ ಗಾಯನದ ಚಿತ್ರಣ ಬಂದಿದೆ.

ಏಂದೆಗೆ ಸ್ವರಮಂಡಲ ಕ್ಷಮ್ಮ  
ವೇಳು ಸಂಪುಟವ, ಹೊತ್ತೆಗೆಯ  
ಪಾಣಯೋಜಾಂತು (ಕ್ಯಾಯಲ್ಲಿ ಹಿಡಿದು) ಬಂದು ಅರಸರೆ ಎರಗಿದರು  
ಗಾಣ(ನ) ಗಾತ್ರಿಯರು ಗಾಡಿಯೋಳು! (ಚೆಲುವೆಯರಾಗ)  
'ಖಾರು, ತೊಲಗು, ಬರಹೇಳು ಇವರ, ಅವರನು'- ಎಂದು  
ಆ ರಾಯ ಕೇಳಿ ನುಡಿಪುಟ,  
ಮೇರು ಸೌಧವನು ಏರಿ ಕ್ಯಾಮುಗಿದರು ವೇತ್ರ-  
ಧಾರಿಣಯರು ಧರಣವರೆಗೆ! (ವೇತ್ರಧಾರಿಣ-ಬೆತ್ತುವನ್ನು ಹಿಡಿದಾಕೆ)  
ಮಂಡಿತ ಅಲಂಕಾರ ಕಾವ್ಯವ ರಾಯನ  
ಪೆಂಡಿರಿಗೆ ಒಡಿಸಿದವಳು,  
ಪೆಂಡಿತೆ ಎಂದೆಂಬ ದಾದಿ ಬಂದು ಅರಸನ  
ಕಂಡು ಕ್ಯಾಮುಗಿದಳು ಅತಿಯೋಳು.  
ರಾಣಯರ್ಲು ಸಿಂಗರಿಸಿ, ಲೀಲಯೋಳು ಕ್ಯಾ  
ಕಾಣೆಕೆಗಳ ಕ್ವಿಟಿದು  
ಪ್ರಾಣಾಧನ ಕಾಣಲು ಉಪ್ಪರಿಗಿಯನು ಬಿ-  
ನ್ಯಾಂದಿಂದ ಅಡರಿದರು (ಏರಿದರು) ಆಗ.

ತುಂಬ ಎತ್ತರದಲ್ಲಿದ್ದ, ಕಡಿದಾದ ಮೆಟ್ಟಿಲುಗಳನ್ನು ಹೊಂದಿದ್ದ ಆ ಉಪ್ಪರಿಗೆ ಅರಮನೆಯ ಮಂದಿರವನ್ನು ಕಷ್ಟವನ್ನೇ ಕಂಡರಿಯದಿದ್ದ ರಾಣಯರು ಶ್ರಮದಿಂದ ಆದರೂ ಉತ್ತಾಹದಿಂದ ಹೇಗೆ ಏರಿ ಬಂದರು, ಎಂಬುದನ್ನು ಕವಿ ನಾಟಕೀಯವಾಗಿ ಹೇಗೆ ವರ್ಣಿಸಿದ್ದಾನೆ:

'ನೋಡಿ ಬಾ' ತಂಗಿ, ಎಷ್ಟುರೆಕೆ, ಅಕ್ಕಾಡಿ,  
ಕೈ ನೀಡಕ್ಕು, ಕೊೇ ಹಿಡಿತಾಯಿ,  
ಒಡದಿರಕ್ಕಾ, ಬಾ, ಬಾ ತಂಗಿ'-ಎಂದು ಮಾತು  
ಅಡುತ್ತು ವರಿದರು ಒಲವಿನೊಳು!

ಒಂದೇ ಸಮನೆಂಬಂತೆ ಮುಂದುವರಿಯತ್ತಲೇ ಇದ್ದವು ಹಲಗೆಯ  
ಮೆಟ್ಟಿಲುಗಳು. ಅವನ್ನು 'ಹರಿ ಹರಿ' -ಬೇಗ ಬೇಗ ದಾಟಿ ಮುಂದುವರಿ; ಮೊದಲೇ  
ರಾಜಾಂಗಣವನ್ನು ಸೇರುವ ನಿನಗೆ ರಾಜ ತಕ್ಕ ದೊಡ್ಡ ಬಹುಮಾನ ನೀಡುತ್ತಾನೆ,  
ಎಂದು ಮುಂತಾಗಿ ಹೇಳಿ, ಸದಗರದಿಂದ ಮೆಟ್ಟಿಲನ್ನೇರಿ ಹೋಗುತ್ತಿದ್ದ ಎಳೆಯ  
ರಾಣಿಯರನ್ನು ಭೇಡಿಸುತ್ತು, ಸರಸವಾಡುತ್ತ ವಯಸ್ಸು ರಾಣಿಯರು ಮೆಟ್ಟಿಲನ್ನು  
ಹತ್ತಲಾರದೆ ಹತ್ತುತ್ತ, ನಡೆದಿದ್ದರು! ಮತ್ತೆ ಕೆಲವರು ರಾಣಿಯರು ಹೀಗೆ ಟೀಕೆ  
ಟಿಪ್ಪಣಿ ಮಾಡಿದರು:

**ಪ್ರಶ್ನೆ:** 'ತವಕ್ಕಿನ ನಡೆ ನಡೆ, ಎನುತ್ತಿರುತ್ತು, ಇವಳ್ಳಿಯ್ಯು  
ದಿವಸದಿಂ ಕಾಣಿಸೂ ಹತಿಯ?'

**ಉತ್ತರ:** 'ನಿವ(ಮು)ಗೆ ಹಿತವ ಪೇಳ್ಳುದು ಎನ್ನದು ತಷ್ಟು; ಮೌ  
ನವ ಮಾಣಿಸ್ತು, ಎನುತ ಏರುತ್ತಿರುತ್ತು!

**ಪ್ರಶ್ನೆ:** 'ಇವ್ವನ ಸೊಕ್ಕು ಇವರಿಗೆ! ನೋಡು, ಮಾಡವ (ಉಪ್ಪರಿಗೆಯನ್ನು)  
ಕವ್ವರೆಗೊಂಡು (ಸಲೀಸಾಗಿ) ಏರುತ ಅಹರೆ' (ಹತ್ತುತ್ತಿದ್ದಾರೆ)  
  
'ಆಷ್ಟು ನೀವೇನನು ಆಡಿರಿ? ಚಕ್ರವರ್ತಿಯ  
ಮಷ್ಟಳಾಲೆಯನು ಆಡಿಸುವರು'!

**ಪ್ರಶ್ನೆ:** 'ಬರಲಾರಳು; ಅವಳಿಗೆ ಕೃಷ್ಣಾಡಿರಿ. ಎದೆಯಲ್ಲಿ  
ಹಿರಿಯ ಹೊರಿಯ ಹೊತ್ತಳವಳು! (ದವ್ವ ಮೊಲೆಯವಳು!)  
ಭರತ ಚಕ್ರೀಶನಿಗೆ ಕೃಪ (ಕರುಣೆ) ಇಲ್ಲ; ಮಾಡಕೆ  
ಬರಹೇಳಬಹುದೆ? ನೋಡಿ ಇವಳಿ!

**ಉತ್ತರ:** 'ಸಾರು ನಿಮ್ಮ ಉಪಚಾರ; ತಾವೇನು ಬರಲಾರರೆ?  
ಆಕೆಯಿಂ ಮುಂದೆ ನಡೆದರೆ  
ಈಕೆ ಗಂಡನ ಕಾಣ ಹರಿವಳು (ಕಾಣಲು ಓಡುತ್ತಿದ್ದಾಳೆ)  
ಎಂದಪರು,-ಎಂಬ  
ವಾಟಿಗೆ (ಮಾತಿಗೆ) ಅಳುಕಿ ಹಿಂದೆ ಬಹೇನು.'

-ಹೀಗೆ ಹಿಂದೆ ಬಿದ್ದರೆ, ಮುಂದೆ ಹೋದರೆ, ಎಲ್ಲದಕ್ಕೂ ಹೊಸ ಅಥ ಕಲ್ಪಿಸಿ, ನೇರೆ ರಾಣಿಯರನ್ನು ಬಗೆಬಗೆಯಾಗಿ ಭೇಡಿಸುತ್ತ ನಡೆದಿದ್ದ ದೃಶ್ಯ ಕಣ್ಣಗೆ ಕಟ್ಟಿ ನಿಲ್ಲುವಂತೆ ಕವಿ ವಣಿಸಿದ್ದಾನೆ. ಆ ಸರಸ ಸಲ್ಲಾಪದ ತಿರುಳೋ ಎಂಬಂತೆ, ಒಬ್ಬ ರಾಣಿ ಹೀಗೆ ವ್ಯಾಖ್ಯಾನಿಸುತ್ತಾಳೆ:

‘ಹಿಂದುಳಿದರೆ, ಮುಂದೆ ನಡೆದರೆ, ಸುಮ್ಮನೆ  
ಬಂದರೆ, ಮಾತನಾಡಿದರೆ,  
ಒಂದೊಂದ ಕಲ್ಪಿಸುವಿರಿ! ನಿಮ್ಮನು ಉರೆ (ಪೂತಿ) ಗೆಲುವ  
ಅಂದವನು ಆ ಚಕ್ರ ಬಲ್ಲ!

ಇನ್ನೊಬ್ಬು ಕು: ‘ಬಿನದ (ವಿನೋದ) ಸಾಕಿಸ್ಯ; ಸುಮ್ಮನೆ ಬನ್ನಿ, ಮಂಟಪ  
ಸ್ವನಿಹವಾದುದು, ಹೆಣ್ಣುಗಳಿರಾ,  
ತನುವನು ಓಸರಿಸಿಕೊಂಡು ಓಜಯೋಳು ಐತನ್ನಿರ್’,  
ಎನುತ ಏರುತ್ತಿವರಲ್ಲಿ ಕೆಲರು!

ಇಂತಹ ಸೌಜನ್ಯ, ಸಹಕಾರ ಮತ್ತು ವಾತ್ಸಲ್ಯಯುಕ್ತ ರಾಣಿ ಪರಿವಾರವು  
ಉಪ್ಪರಿಗೆಯನ್ನು ಏರಿ ಬರುತ್ತಿರುವಾಗ, ಒಬ್ಬಳು ರಾಣಿಯ ಕಾಲಿನ ಮೇಲೆ ಬಿದ್ದಿದ್ದ  
ಕವ್ಯ ಕಲೆಯನ್ನು ಮತ್ತೊಬ್ಬಳು ರಾಣಿ ಕಂಡು, ಬಗ್ಗೆ ಕೈಯಿಂದ ಅದನ್ನು  
ಒರೆಸಿಹಾಕಿದಳು! ಅಂತಹ ಕ್ಯಂಕರ್ಯವನ್ನು ಕಂಡು ಸುಮ್ಮನಿರಲಾರದಾದ ಆ ರಾಣಿ  
ಹೀಗೆ ಆಕ್ಷೇಪಿಸಿದಳು:

‘ತಂಗಿ, ಆಹಾ!  
‘ಕಾಲ ಮೇಲೆ ಆದೆ (ಇದೆ) ಕವ್ಯ; ತೊಡೆದುಕೊಳ್ಳು’ ಎಂದು ಬಲ್ಲು  
ಹೇಳಿದೆ, (ನೀನೇ) ತೊಡೆವರೆ ತಂಗಿ?

ಅದಕ್ಕೆ ಪ್ರತ್ಯುತ್ತರ:

‘ಓಲಗ ಮುಟ್ಟಿಲಾದುದು; (ಸಭಾಂಗಣ ಸಮೀಕ್ಷಿತು) -ಸುಮ್ಮನೆ  
ಬದು, ಅಕ್ಕೆ

ಕೇಳಬಹುದು ನಮ್ಮ ಮಾತು’!

-ಇಂತು ವಿನೋದ ವಿನಯದಿಂದ ಭೂಪನ  
ಕಾಂತೆಯರು ಎಲ್ಲರು ಓಜಯೋಳು  
ಅಂತರಿಸದೆ ನಡೆದರು ಮುಟ್ಟಮುಟ್ಟಲೆಂ-  
ಬಂತೆ ಆಗಲು ಓಲಗಳಾಲೆ!

ಆ ರೀತಿಯಲ್ಲಿ ಆ ರಾಣೆಯರೆಲ್ಲ ಮಹಡಿಯನ್ನು ತಲುಪಿ, ಅಲ್ಲಿ  
ವಿರಾಜಮಾನನಾಗಿದ್ದ ರಾಜ ಭರತೇಶನಿಗೆ ಒಬ್ಬೊಬ್ಬರೂ ಒಂದೊಂದು ಬಗೆಯ  
ಕೆರುಕಾಣಿಕೆಗಳನ್ನು ನೀಡಿದ ಪ್ರಸಂಗವನ್ನು ಕವಿ ನಿರೂಪಿಸಿರುವುದರಲ್ಲಿ ಜಾನಪದೀಯ  
ಶೈಲಿ ಮತ್ತು ಪರಿಸರಗಳು ಪ್ರತಿಬಿಂಬಿತವಾಗಿರುವುದನ್ನು ಗಮನಿಸಬಹುದು.

ಹೊಂಬಣ್ಣ ಮೈಯಳು ಒವರಳು ಕಾಣಿಕೆಗೆ ಹೋಸ  
ನಿಂಬಿಯ ಹಣ್ಣ ತಂದಿತ್ತು,  
ಕೆಂಬಲ್ಲು (ಕಿಂತು ಹಲ್ಲು) ಏನುಗೆ ಕ್ಯಾಮುಗಿದು ನಿಂದಳು, ಹೊನ್ನ  
ಚೊಂಬೆಯಂತೆ ಅರಸನ ಒತ್ತಿನೊಳು!

ನೀಲಾಂಗಿಯೋವರಳು ಬಂದು ಕಾಣಿಕೆಗೆ ಒಂದು  
ನೀಲಾಂಬುಜವ (ಸ್ವರ್ವಿಲೆ) ತಂದಿತ್ತು,  
ಮೇಲೆ ಕ್ಯಾಮುಗಿದು ನಿಂದಳು, ಕೆಲದೊಳಗೆ ಇಂದ್ರ-  
ನೀಲದ ಪ್ರತ್ಯಾಳಿಯಂತೆ!

ಕೆಂಪಿಯೋವರಳು ಬಂದು ರಾಯನ ಹಸ್ತಕೆ  
ಸಂಪರ್ಗ ಹಾಗಳ ನೀಡಿ,  
ಪೆಂಪಿಂದ ಕ್ಯಾಮುಗಿದು, ಅಬಲೆಯರಲ್ಲರ  
ಗುಂಟನೊಳಗೆ ನಿಂದಳು ಒಡನೆ!

ಕರಿಯಳೊಬ್ಬಳು ಬಂದು ಚಕ್ರವರ್ತಿಗೆ ತನ್ನ  
ಕರಪತಲದೊಳು ರಚಿಸಿದ  
ಸುರಗಿಯ ಹೂಲೆಯನಿತ್ತಳು ರತ್ನದೇವಿ  
ಸುರಗಿಯ ಮದನಗೆ ಶಾವಂತೆ!

ಅಂಗಜವೀರಗ ಪೂರ್ವನ ವಿಧ್ಯವ  
ಸಂಗಡಿಸುವ ರತ್ನಯಂತೆ,  
ಹೊಂಗೇದಗಿಯ ಕಾರಿಯನು ಒವರ್ ಲ-  
ತಾಂಗಿ ತಂದಿತ್ತಳು ಸ್ವಪರ್ಗೆ!

ಬಟ್ಟ ಜವ್ವನೆಯೋವರಳು ಅಡಿಯಾಟ್ಟು ಕಾಣ್ಣಿಗೆ  
ಚೆಟ್ಟಾವರೆಯ ತಂದಿತ್ತು,  
ನಿಟ್ಟಿಸಿ ಕ್ಯಾಮುಗಿದು ಅರಸನ ಗದ್ದಗೆ  
ಮುಟ್ಟಿ ನಿಂದಳು ವಿಭವದೊಳು!

ಮೈ ಒಡ್ಡಿ ಸಮುದ್ರಿದೊಳು ನಿಲ್ಲದೆ, ಎಲ್ಲರ  
ಮೈಯ ಮರೆಗೆ ಸಾರುವವಳ  
ಕೈಯ ಹಿಡಿದು ಕರೆತಂದು ಒವ್ವಳು ಅರಸರೆ  
ಕೈಯ ಕಾಣ್ಯೆಯ ಕೊಡಿಸಿದಳು!

ಅಂಜುತಂಜುತ ಬಾಲೆ ಬಂದೊವ್ವಳು ಅರಸರೆ  
ಕೆಂಚಾಡಿ ಸರ ಕೊಡುವಾಗೆ  
ಕೆಂಚಾಡಿ ಜಗುಳಿತು, (ಚೆಲ್ಲಿತು) ಕಾಣೆಕೆಯಲ್ಲ ಪ್ರ-  
ಷ್ಣಾಂಜಲಿ ಎಂದರು ಆಳಯರು!

ಎಲ್ಲರ ಮುಂದೆ ಒವ್ವ ಮುಗ್ಗೆ ನಾಟುತ ಬಂದು  
ಮಲ್ಲಿಗೆ ಸರ ಕೊಡುವಾಗೆ  
ಮಲ್ಲಿಗೆ ಜಾರಿತು, ಜಾರಿದರೇನು? ಅದು  
ಎಮಲ್ಲಿಗೆ ಎಂದನು ನೈವತೆ!

ಪಾದರಿಯ ಅಲರನು ಒವ್ವಳು ಕೊಡುತ್ತಿರೆ, ಜಾರಿ  
ಪಾದದೇಹಗೆ ಬಿದ್ದುದು ಅವನ; (ಅದನ್ನು)  
ಪಾದದಿಂದ ಒದೆದನು, ಸೋತು ಕಾಲ್ಪರಿಗಿದ  
ಪಾದರಿ (ಸೂಳಿ)ಯನು ನೂಕುವಂತೆ!

ಪರದಾರ (ಪರಸ್ಪೀ) ಸೋದರನ ಒತ್ತಿಗೆ (ಬಳಿಗೆ) ಪಾದರಿ (ಸೂಳಿ)  
ಬರಬಹುದೇ? ಭರತೇಶ!  
ಚರಣದಿಂದ ಒದೆದುದು ಅದಾಯ್ತು, ಎಂದು ಪಂಡಿತೆ  
ಅರಸನ ನಷ್ಟನಗಿಸಿದಳು!

-ಇದು ರತ್ನಾಕರ ಶೈಲಿ! ಈ ರೀತಿಯಲ್ಲಿ ಕವಿ ಚೇಕಿದ್ದರೆ ಸಾವಿರಾರು  
ಪದಗಳನ್ನು ಬರೆದುಬಿಡಬಿಲ್ಲ! ಇಂತಹ ಲಲಿತ ಮನೋಹರ ಮುಕ್ತಕಗಳಂತಹ  
ಬಿಡಿಪದ್ಯಗಳ ಮಾಲೆ ಮಾಲೆ ಮಹಾಕಾವ್ಯದಲ್ಲಿ ಮತ್ತೆ ಮತ್ತೆ ಬಂದರೆ ಕಾಷ್ಯ  
ಬಂಧ ಸಡಿಲುತ್ತದೆ. ಆದರೆ ಕವಿಗೆ ಆ ಕಡೆಗೆ ಲಕ್ಷ್ಮಿವಿಲ್ಲ. ತನ್ನ ಮನದ ಉಲ್ಲಾಸಕ್ಕಾಗಿ  
ಕಾವ್ಯವನ್ನು ಮನದುಂಬಿ ಹಾಡಿಬಿಡುತ್ತಾನೆ. ಇದು ಈ ಕವಿಯ ಗುಣಪೂ ಹೌದು,  
ದೋಷಪೂ ಹೌದು.

ಭರತೇಶನ ಇತರ ರಾಣೆಯರೂ ತಮ್ಮಕಿರು ಕಾಣೆಕೆಯಾಗಿ ಮುಡಿವಾಳ,  
ಮಾವಿನ ಚಿಗುರು, ಚೆಂಗಣೆಗಿಲು, ಮಾಣೆಕ್ಕೆಮಣಿ, ಮುತ್ತಿನಮಣಿ, ಚಿನ್ನದ

ಹೂ, ಬೆಳ್ಳಿಯ ಹೂ, ಕಸ್ತುರಿ, ಕನ್ನಡಿ - ಇತ್ಯಾದಿಗಳನ್ನು ರಾಜನಿಗೆ ಸಮರ್ಪಿಸಿದರು.

ಅವರನ್ನೆಲ್ಲ ಪ್ರೀತಿಯಿಂದ ಆದರಿಸಿದ ಭರತೀಶ ಸಭಾಂಗಣದಲ್ಲಿ ಕುಳಿತುಕೊಳ್ಳುವಂತೆ ಸನ್ನೇ ಮಾಡಿದನು. ಅನಂತರ ಪಂಡಿತರೆ ಸನ್ನೇಮಾಡಿ, ಸುರಸಗಾಯನ ಆರಂಭವಾಗಲಿ, ಎಂದು ಸೂಚಿಸಿದನು.

ರಾಯ ನೋಡಿದನು ಗಾಯಕಿಯರ ಮೋಗವನು, ಆ  
ಗಾಯಕಿಯರು ನೋಟವ ಅರಿದು  
ತಾಯೆ ಬಜಾವಣೆ ಗಮಕ ಎಸೆಯೆ, ಪಾಡಲು  
ಆಯತವಾದರು ಕೂಡೆ!

.....

ನೋಟ ರಾಯನ ಮೇಲೆ, ನೆನಹು ರಾಗದ ಮೇಲೆ,  
ನೀಟ ತಂತಿಯ ಮೇಲೆ ಬೆರಳು,  
ಚಾಟಕಾತಿಯರು ಚಾಂದಸಿಕೆಯ ನೂಂಕೆ, ಸ-  
ಫಾಟಿಕೆಯಿಂದ ಪಾಡಿದರು!

.....

ರಾಗಿಸಿದರು ಮೌದಲು ಉದಯರಾಗವನು, ಅನು  
ರಾಗಿಸುವಂತೆ ಚಕ್ರೀಶ!  
ಆಗ ಮೇಲೆ ಅಮರೇಂದ್ರ ಸುಳಿದನಾದರೆ, ಮುಂದೆ  
ಹೋಗದೆ ಆಲ್ಲಿಯೆ ನಿಲುವಂತೆ!

ನಲಿದು ಸಂಗೀತ ಸಮುದ್ರವ ಹೊಕ್ಕು ಮು-  
ಕ್ಕುಳಿಸಿ ಮುತ್ತು ಉಗುಳುವಂದದೊಳು,  
ಗಳಿತುಂಬಿ ಗಾನವ ತೆಗೆದು ಬಾಯ್ದುರೆಯೊಳು  
ಸುಳುಮಗಾಣಿಸಿದರು ಒಜೆಯೊಳು!

ಉಕ್ಕಂದವಾಗಿ ತುಂಬಿದ ಗಾನರಸವನು  
ದಿಕ್ಕು ದಿಕ್ಕಿಗೆ ಚಿಮ್ಮುವಂತೆ  
ಚೋಕ್ಕು ಚೋಕ್ಕನೆ ತಾನಗಳ ತಂದು ಕೊರಳಲ್ಲಿ  
ಜಕ್ಕುಲಿಸಿದರು ಚಾಣೆಯರು!

.....

ನಾಭಿಯಂದ ಏಳಿಸಿ ಎದೆಯೋಳು ಓಲಾಡಿಸಿ  
ಶೋಭೇಯ ಮಾಡಿ ಕಂತದೊಳು  
ಆ ಭೂಪ ಮೆಚ್ಚೆ ರಾಗಿಸಿದರು ಶ್ರೀದೇವಿ  
ಶೋಭನವನು ಪಾಡುವಂತೆ!

ಉದಯರಾಗದೊಳು ಪಾಡಿದರು ಅರುಹನ-ತೀಥಂಕರನ-ಜಾಣ  
ಉದಯವಹಂತೆ ಕೇಳ್ಳಿರಿಗೆ!

ದೇವಗಾಂಥಾರಿ ಭೂಪಾಲಿ ಧನ್ಯಾಸಿ ಹೇ-  
ಳಾಪಳಿ ಸೌರಾಹ್ಯ ಎಂಬ  
ಪಾವನರಾಗದೊಳು ಅರುಹನನು ಒಲ್ಲು ಸಂ-  
ಜೀವನವೇನಿಸಿ ಹಾಡಿದರು!

ಮುಂದಿನ ಪದ್ಯಗಳ ಭಾವ ಮತ್ತು ಅರ್ಥ ಅತ್ಯಂತ ಹೃದ್ಯವೂ ಸಾರ್ಥಕವೂ  
ಅಗಿದೆಯಲ್ಲವೇ?

'ಸೀರವಾಗು ಗಾನಕೆ, ಏಳು ಏಳು' ಎಂದು ಮಲಗಿಷ್ಟ  
ಸರಪತಿಯನು ಜಾನೆ ತನ್ನ  
ಚೆರಳಿಂದ ಮಿಡಿವಂತೆ, ಭಾರಿದಂಡಿಗೆಗೆ ಒವೆ  
ತರಳಾಕ್ಷಿ ಮಿಡಿದಳು ಅಂಗುಲಿಯ! (ಚೆರಳನ್ನು)

ನೆರದು (ರತ್ನಿಕ್ರೀಡೆ ಮಾಡಿ) ನಿದ್ರೆಯಾಳಿದ್ದ ನಲ್ಲನ ಮುದ್ದಿಸಿ  
ಕರೆವುತ, ಅಂಗುಲಿಯಂದ ಮಿಡಿದು  
ಸರಷಕೆ ನಲ್ಲಳು ಏಳಿಸುವಂತೆ, ಪಾಡುತ  
ತರುವೆ ಮಿಡಿದಳು ದಂಡಿಗೆಯ!

.....

ತುಂಬಿದ ಸಂಗೀತರಸದ ಬಲ್ಲೊ ತರೆಯೊಂದು-  
ತುಂಬನು ಆಕ್ಷಿದರೋ, ಎಂಬಂತೆ  
ತುಂಬಿರು ವಿಳೆಯೋಳು ಒಲ್ಲು ಹಾಡಿದರು ಅಂದು  
ತುಂಬು ಜವ್ವನೆಯರು ಜನನ!

.....

ಹೋನ್ ಹೋರಳು! ಅದರೊಳು ಭರತ ರಾಜನ ಶೈಕ್ಷಿ-ತರಬೇತಿ,  
ಹೆಂಗಳು ಅವರು ಚೆಲುವೆಯರು!  
ಸಂಗೀತ ಮೋಹಿಸುತ್ತಿದ್ದುದು ಕೇಳ್ಳಿರಿಗೆ  
ಇಂಗಡಲ (ಸಿಹಿನೀರ ಸಾಗರದ) ಒಳಗೆ ಹೋಕ್ಕಂತೆ!

ಅರುಹಂತ ದೇವನ, ಸಿದ್ಧರ್, ಮುನಿಗಳ  
ಸೃಂಜಿ, ಚಕ್ರೀಶನ ಮನದ  
ಪರಿಯನು ಅರಿದು, ಭೋಗಯೋಗಗಳು ಎರಡನು  
ಬೆರಸಿ ಹಾಡಿದರು ನೀರೆಯರು!

ಮುಂದಿನ ಪದ್ಯಗಳಲ್ಲಿ ರತ್ನಾಕರವರ್ಣ ಆಧ್ಯಾತ್ಮ ತತ್ವ ವಿವೇಚನೆ  
ನಡೆಸಿದ್ದಾನೆ.

ಮೈಯ ಸುಖಿ ಮರುಳಾಗಿ ತಮ್ಮ ಆತ್ಮನೇ  
ಸಯ್ಯನು ಅರಿಯದ (ಲೇಸು ಕಾಣದೆ) ಭೋಗಿಪ್ಪಿದು,  
ಉಯ್ಯ (ಹೊಟ್ಟಿನ್ನು) ಕೈಬಿಡಿದು, ತಂಡುವ (ಆಕ್ಷಯನ್ನು) ಬಿಸುಟ್ಟಿ ಮರುಳು  
ಅಯ್ಯರ ಮಾರ್ಗವೇನಲ್ಲಿ?

ಪರಿಷದ ಮನೆಯೊಂದು ಕೈಯೋಳುಳ್ಳವರೆ ಎಲ್ಲ  
ಸಿರಿಗಳು ತಾವೇ ಬಂದಿರವೇ?  
ಪರಚೊಮ್ಮೆದ ಅನುಭವ ಒಂದುಳ್ಳರೆ, ಅವನಿಗೆ  
ದೊರಕದ ದೊಡ್ಡಿತು ಒಂದು ಉಂಟೇ?

ಅಂತಹ ಆತ್ಮಜ್ಞಾನ ಮತ್ತು ಪರಮಾತ್ಮಜ್ಞಾನಗಳನ್ನು ರೂಢಿಸಿಕೊಂಡಿರುವ  
ಭರತೀಶನ ಹಾಗಿರುವ ಶೈಷ್ವ ಪ್ರರುಷರ ಆದಶರ ವರ್ತನೆಗಳು ಯಾವ  
ಬಗೆಯಾಗಿರುತ್ತವೆ, ಎಂಬುದನ್ನು ಕವಿ ಬಗೆಬಗೆಯಾಗಿ ವಿವರಿಸಿದ್ದಾನೆ.

ಮಾನ ತಪ್ಪದೆ, (ತೂಕತಪ್ಪದೆ) ನಿಷ್ಠ ಗಂಭೀರ ತಪ್ಪದೆ,  
ತಾನು ನಡೆವನು ತನ್ನಂತೆ,  
ಮಾನಿನಿಯರು ನಡೆವರು, ಕರಿಣಿಗಳ (ಹೆಣ್ಣಾನಿಗಳ) ಒಳಗೆ  
(ಗಂಡು) ಆನೆ ಇದ್ದಂತೆ ಇಹುದು ಆಟ!

ಒಬ್ಬಳ ಮೇಲೆ ತನಗೆ ಸೋಲವಿದ್ದರು  
ದುಬ್ಬ (ಉಬ್ಬನ್ನು) ಕಾಣಿಸನು ಆದ ನುಡಿದು,  
ಒಬ್ಬ ಪ್ರರುಷನು ಒಬ್ಬ ಸತಿಯೋಳು ಇಪ್ಪಂತೆ ಇಹ(ನು),  
ಲುಬ್ಬಸವಿಲ್ಲದೆ ಎಲ್ಲರೋಳು.

ಸಿಕ್ಕಿದಂತಿಹನು, ಸಿಕ್ಕನು, ರತ್ನಿಸುಖಿದಲ್ಲಿ  
ಸೊಕ್ಕಿದಂತಿಹನು, ಅಲ್ಲಿ ಸೊಕ್ಕನು;

ತಕ್ಕರಂತೆ ಇಹನು, ಅದು ತಕ್ಕಲ್ಲ, ನಿಜವ ಕ-  
ಣ್ಣಿಕ್ಕಿ ಕಂಡವನ ಲೀಲೆಯದು!

ದುರ್ಗದಂತೆ ಒಮ್ಮೆ ಗ್ರಾಮಗಳಂತೆ, ಹೂವಿನ  
ಕೂಗರ್ತಣೆಯಂತೆ, ಇಹನು ಒಮ್ಮೆ  
ಸ್ವರ್ಗವೇ ಪುರುಷನಾದಂತೆ! ಹೆಂಗಳಿಗೆ ಸಂ-  
ಸಗರಸುಖವ ತೋರುತ್ತಿಹನು!

ಬಾಲಕರೊಡನೆ ಒಬ್ಬ ಜವ್ಯನಿಗನು ಸರಸ  
ಆಳಾಪದ ಮಾಡುವಂತೆ,  
ಶೋಲಾಕ್ಷಯರ ಒಡನಾಡುತ್ತಿಹನು, ತನ್ನ  
ಲೀಲೆ ಇತ್ಯಾದು ಚೀರೆ ಚೀರೆ!

ಪಟ್ಟಣಾಷಾಸಿಗರು ಉರುಗ-ಹಲ್ಮಿಗ-ರೊಡನೆ ಒಂದು  
ಬುಟ್ಟೆಯೋಳಿಗೆ (ಧಾರಿಯಲ್ಲಿ) ಹೋಗುವಾಗ  
ಮಟ್ಟಾಟಿಷಾಡುವ ಹೋಹಂತೆ, ಮೋಹದ  
ತಿಟ್ಟುವಿಹಿದು ಮೋಕ್ಷರಥನ!

ಗೋಳಿ ನಡೆವ ಹಜ್ಞೆ ತೋರುವುದಲ್ಲದೆ  
ಗಾಳಿಯ ಹಜ್ಞೆ ತೋರುವುದೆ?

ಎಂದು ಮುಂತಾಗಿ ಆಧ್ಯಾತ್ಮದ ಸಾರವನ್ನು ಸೂಗಸಾದ ಸಂಗೀತದ  
ಮುಖಿಂತರ ರಾಜಸಭಿಕರು ಅರಿತು ಆನಂದಿಸುವಂತೆ ಆ ಸುರಗಾಯಕಿಯರು  
ಹಾಡಿದರು; ಶೈವ್ಯ ಮಾನವನಾಗಿದ್ದ ಭರತೇಶನ ಅನನ್ತ ಗುಣಗಳನ್ನು  
ಕೊಂಡಾಡಿದರು. ಅದೆಲ್ಲದರಿಂದ ಸಂತೃಪ್ತನಾದ ರಾಜನು,

ಕೊಟ್ಟನು ಅವರ ಕರೆದು ಉದುಗೊರೆಗಳನು; ‘ಎದೆ  
ತಟ್ಟಿ (ಮನಮುಟ್ಟಿವಂತೆ) ಹಾಡಿದಿರಿ, ಲೇಂಸು’, ಎಂದ(ನು).

ಅದರಿಂದ ಸಂತುಷ್ಟನಾದ ಗಾಯಕಿಯರು ದೊರೆಗೆ ಎರಗಿ ಕುಳಿತರು. ಇಲ್ಲಿಗೆ  
ಉಪ್ಪರಿಗೆಯ ಸಂಧಿ ಮುಗಿಯಿತು, ಎಂದು ಕವಿಸೂಚಿಸಿದ್ದಾನೆ. ಮೇಲೆ  
ಉದ್ದರಿಸಿರುವ ಬಹಳಪ್ಪು ಪದ್ಯಗಳು ಜಾನಪದೀಯ ಗುಣಗಳಿಂದ ಕೂಡಿವೆ.  
ಅಲ್ಲಿ ಬಳಕೆಗೊಂಡ ಉಪಮಾನ, ಯಾವಕ ಮತ್ತು ನಿದರ್ಶನಗಳು ಜನಸಾಮಾನ್ಯರಲ್ಲಿ

ನಿತ್ಯ ಬಳಕೆಗೊಳ್ಳುವಂತಹವೇ ಅಲ್ಲವೇ? ಅದನ್ನೇ ನಾವು ಜಾನಪದೀಯತೆ, ಎನ್ನುವುದು. ಇಂತಹ ಪ್ರಸಂಗಗಳು ಪಂಪಾದಿಮಹಾಕವಿಗಳ ಕೃತಿಗಳಲ್ಲಿಯೂ ಅಲ್ಲಲ್ಲಿ ಮಿಂಚುತ್ತವೆ. ಜನತಾ ಕವಿಯಾದ ನಾರಣಪ್ಪ ಮತ್ತು ರತ್ನಾಕರರಂಥ ಕವಿಗಳಲ್ಲಿ ಅವು ಧಾರಾಳವಾಗಿ ಕಾಣಿಸಿಕೊಳ್ಳುತ್ತವೆ.

ರಾಜಲಾವಣ್ಯ ಸಂಧಿ ಎಂಬ ಶೀರ್ಷಿಕೆಯೇ ಸೂಚಿಸುವಂತೆ, ಈ ಭಾಗದಲ್ಲಿ ಕೆವಿ ಭರತೀಶನ ರೂಪು ಲಾವಣ್ಯ ವಿಲಾಸಗಳನ್ನು ಬಿಗೆಬಗೆಯಾಗಿ ಬಣ್ಣಿಸಿದ್ದಾನೆ. ಸುಮಹಾಡಿ ಮತ್ತು ಅಮುರಾಜ ಎಂಬ ರಾಣಿಯರು ಭರತೀಶನ ಚಾರುಚರಿತೆಯನ್ನು ಕಾವ್ಯವಾಗಿ ರೂಪಿಸಿ ಗುಟ್ಟುಗಿ ಇರಿಸಿದ್ದರು. ಆ ಗುಟ್ಟನ್ನು ಪಂಡಿತೆ ಎಂಬ ಆರಸನ ಅಸಾನದ ಆಕೆ ಪುಣಗ್ರಮತಿ ಪತ್ತೆ ಮಾಡಿ, ರಾಜನಿಗೆ ಹೇಳಬಿಟ್ಟಳು! ರಾಜ ಪಟ್ಟು ಹಿಡಿದು ಆ ಹೊಸ ಕಾವ್ಯವನ್ನು ಹಾಡಬೇಕೆಂದು ಒತ್ತಾಯಿಸಿದರು.

ಆ ಕಾವ್ಯದ ಕರ್ತೃವಾಗಿದ್ದ ರಾಣಿ ಕುಸುಮಾಜಿ ತನಗೆ ಯಾವುದೋ ನೋಂಟಿಯ ಪ್ರತವಿರುವದಾಗಿ ನೆಪಹೇಳಿ, ರಾಜನ ಒಡ್ಡೋಲಗದಿಂದ ತಟ್ಟಿಸಿಕೊಂಡು ಹೋಗುವ ಹುನಾರು ತೆಗೆದಳು. ಅದನ್ನರಿತ ರಾಜ ಒಂದು ತಂತ್ರಘಾಡಿ, ಆಕೆಯ ಕೈಹಿಡಿದು, ಸಭೀಯಲ್ಲಿಯೇ ಕುಳ್ಳಿರುವಂತೆ ಮಾಡಬಿಟ್ಟನು! ಆ ಪ್ರಸಂಗವನ್ನು ಕವಿ ಹೀಗೆ ಚಿತ್ರಿಸಿದ್ದಾನೆ:

ಧಿಗಿಲನೆ ವದ್ದಳು ಕುಸುಮಾಜಿ, ಕೈ ಮುಗಿದು, ‘ಇಂದು  
ಹೆಗಲು ಒಂದು ನೋಂಟಿಯಂತೆ ವನಗೆ;  
ಸುಗತ ನಿವಾಸಕೆ ಪೋಬೇನು’ ಎಂದಳು; ರಾಯ  
ನಗುತ ನುಡಿದನು ಆಕೆಗೆ ಇಂತು:

‘ಶೋಽಾಯ್ತು ಹೋಗು, ಕಂಕಣ ಬೇಡವೆ ನೋಂಟಿಗೆ?’  
ಈ ಸುವಣಾದ ಕಂಕಣವನು  
ಕೋ ಸುಮನ್ಯನೆ ಏಕ ಹೋದವೇ? ಏಡಿ’, ಎಂದು ವಿ-  
ಲಾಸದಿ ಕೈಯ ನೀಡಿದನು.

ನಿಜವೆಂದು (ತಿಳಿದು), ರಾಯನ ಕರದ ಕಂಕಣಕೆ ವಾ-  
ರಿಡ ಮುಖಿ ಕೈಯ ನೀಡಿದಳು.  
ಗಜ ತನ್ನ ಕರಿಣಿಯ ಕರ (ಸೊಂಡಿಲನ್ನು) ಏಡಿವಂತೆ, ಭೂ  
ಭುಜ ಏಡಿದನು ಕೈಯನು ಅವಳ!

ಹಾಗೆ ಕೈಪಿದಿದಾಗ ನಾಚಿಕೊಂಡ ಕುಸುಮಾಚಿಯ ಬೇಸರ ಕಲೆಯವಂತೆ ರಾಜ ಸಮಾಧಾನ ಹೇಳಿದನು. ‘ಪತಿವ್ರತೆಯರು ನಯ ನಾಚಿಕೆ ಭಕ್ತಿ ವಿಧೀಯತೆಗಳಿಂದ ಇದ್ದರೇ ಶೋಭೆ. ಇದು ನಾವು ನಾವೇ ಇರುವ ಕುಟುಂಬದ ಕೂಟ. ನಮ್ಮೆದರು ನಾಚಲೇನಿದೆ?

ಆಗ ಪಂಡಿತೆ ಇದ್ದವರು ಹೀಗೆಂದು ಹೇಳಿ ಇಬ್ಬರನ್ನೂ ಸಾಂತ್ವನಗೊಳಿಸಿದಳು:

**ಪಂಡಿತೆ:** ‘ಬೆಡಗಾಯ್ಯ ದೇವರು (ರಾಜರು) ಕುಸುಮಾಚಿಯರ ಹಸ್ತ ಹಿಡಿದು ನಿಲ್ಲಿಸಿದುದು! ಇನ್ನು ಆಕೆ ಒಡೆಯ, ನಿನ್ನ ಒತ್ತಿನಲ್ಲಿ (ಸಮೀಪ) ಇರಲು ನಾಷ್ಟವಳು; ತನ್ನ ಒಡಹುಟ್ಟಿದವರ ಒತ್ತಿನಲ್ಲಿ ಇರಲಿ.’

**ರಾಜ:** ‘ಅಹುದೆ ಆದರೆ ಹೋಗು ಕುಸುಮಾಚಿ, ನೀನು ಎಲ್ಲ ಮಹಿಳೆಯರೂದನೆ, ಎಂದಿನಂತೆ ಸಹಜದಿ ಕುಳಿರು’, ಎಂದು ಅರಸ ಬೀಳ್ಳುಡಲು, ಆಕೆ ವಹಿಲದಿಂದ (ಬೇಗನೆ) ಎಂ್ಮೆ ಕುಳಿತಳು!

ಅನಂತರ ಆ ರಾಣಿಯ ಬಾಯಿಂದ ಹೊಸಕಾವ್ಯವು ಸುಶೃವ್ಯವಾಗಿ ಹರಿದು ಬಂದುದನ್ನು ಅತಿ ಕುತೂಹಲ ಮತ್ತು ಸಂತೋಷದಿಂದ ರಾಜ ಕೇಳಿದನು.

ಆ ನವಕಾವ್ಯವು ಭರತೇಶನನ್ನೇ ಕುರಿತದ್ವಾಗಿತ್ತು. ಆತನ ತಂದೆ ಪರಮಪೂಜ್ಯ ಪುರುಷಪರಮೇಶ್ವರನ ಸ್ತರಣೆಯಿಂದ ಆರಂಭಗೊಂಡಿತ್ತು. ಭರತೇಶನ ಅಪೂರ್ವ ಬಗೆಯ ಪ್ರಾಯ, ಚೆಲುವು, ಬಿಶ್ವರ್ಥ, ಸಾಮರಸ್ಯದ ದಾಂಪತ್ಯ- ಈ ಎಲ್ಲ ಸೌಪದಪೂ ಹೇಗೆ ಕೂಡಿ ಬಂದಿತು? ನೂರಾರು ರಾಣಿಯರಿದ್ದರೂ ಪರಸ್ಪರರಲ್ಲಿ ಸವತಿ ಮತ್ತರವಿಲ್ಲದೆ, ಎಲ್ಲರೂ ರಾಜನಿಗೆ ಒಲಿದು ವಿಧೀಯರಾಗಿರಲು ಕಾರಣವೇನು?

ತಪರೂರ ಮರೆಯಿಸಿ, ನಿದೇಯ ತೊರೆಯಿಸಿ,  
ಸವಿಗಳನು ಅರಿಯಿಸಿ, ನಮ್ಮ  
ದಿವ ರಾತಿ, ಎನ್ನದೆ ಸುಖದೊಳು ಒಲಾಡಿಸು  
ವಹನು ಗಡ! (ಇದು) ಯಾತರಿಂದಾಯ್ಯ?

ಧರೆಯೋಳು ಒಬ್ಬರನು ಒಮ್ಮೆ ಕಂಡು, ಮತ್ತೊಮ್ಮೆ ಕಂ-  
ಡರೆ, ಮೊದಲನಿತು ಒಪ್ಪಿಲ್ಲ;

ಭರತೇಶ ದಿನದಿನಕೆ ಎಮ್ಮೆ ನೋಟಕೆ ಹೊಸ  
ಪುರುಷನಾಗಿಯ ಪರಿಯೇನು?

ಎಂದು ಮುಂತಾದ ಪ್ರಶ್ನೆ, ಸಂದೇಹಗಳಿಗೆ ತಕ್ಕು ಉತ್ತರ ನಮ್ಮ  
ದೊರೆಯಲ್ಲಿಯೇ ಇದೆ. ಕೇಳಿರಿ. ಭರತೇಶನ ಅಡಿಯಿಂದ ಮುಡಿಯವರೆಗಿನ  
ಅಂಗಾಂಗಗಳಿಲ್ಲವೂ ಸಪ್ರಮಾಣಬದ್ವೂ ಅತ್ಯಂತ ಚೆಲುವಾದವೂ ಆಗಿವೆ. ಅವನ  
ಹುಬ್ಬಿ, ಮೀಸೆ, ಗಲ್ಲ, ಕೊರಳಿನ ಮಾಟ, ತೋಳು ತೊಡೆಗಳ ಪ್ರಮಾಣ  
-ಎಲ್ಲವೂ ಆಕರ್ಷಕವೂ ಆದಶಪ್ರಾಯವೂ ಆಗಿವೆ.

ಆತನ ವಿವಿಧ ಒಡವೆ ಉಡುಗೆಗಳೂ ಮೋಹಕವಾಗಿವೆ. ಇತರ  
ಅಂಗಾಂಗಗಳ ಪ್ರಮಾಣವೂ ಹೀಗಿಯೇ ತಾತ್ಪರ್ಯದಲ್ಲಿ ಹೇಳುವುದಾದರೆ,

ನಗೆ ಮೋಗ, ದೊಡ್ಡ ನಾಸಿಕ, ದೊಡ್ಡ ಕೆಲ್ಲು ಕಾ-  
ಡಿಗೆ ಮೀಸೆ, ಬಣ್ಣ ತುಟಿಗಳು,  
ಬಗೆಗೊಂಡವು ಎಮ್ಮೆ ಅರಸನ ತನುವಿನೊಳು!

ನೋಟ, ಬೇಟದ, ನಗೆ ನುಡಿಯ, ಸಿಂಗರದ ಸಂ-  
ಘಾಟಿಕೆಯೊಳಗೆ ಎಮ್ಮೆ ನೃಪಗೆ  
ಸಾಟಿಯೆ? ಅಮೃತವಾಚಕ ಹೇಳು ಹೇಳು, ನಿಮ್ಮ  
ಮೋಟುಕಟ್ಟಿನ ಬಿಲ್ಲಿನವನು? (ಮನ್ತ್ರ)

ಹೆಚ್ಚಿನ ಮಾತಿನಿಂದೇನು?

ಮುಲ ಮೂತ್ರಪಿಲ್ದದ ದಿವ್ಯ ದೇಹಿಯ ಗುಣ  
ಗಳ ಪೇಳಲು ಆನು ಎಷ್ಟರವಳು?

.....

ಗಂಡರ ಗಂಡ, ಬೆಲ್ಲರ ಗಂಡ, ಮಲೆವರ  
ಹಿಂಡಿನ ಗಂಡ, ಎಂದೆಂಬ  
ಕೊಂಡಾಟಕೆ ಒಪ್ಪುವನು ಒಬ್ಬನು ಈ ಧರೆಗೆ ಎಮ್ಮೆ  
ಗಂಡನಲ್ಲದೆ ಪೆರರು ಉಂಟೆ?

ಎಂದು ಮುಂತಾಗಿ ಹಿಗ್ಗಿನಿಂದ ಆ ರಾಣಿಯರು ರಚಿಸಿದ ಮತ್ತು ವಾಚಿಸಿದ  
ಭರತೇಶನ ವ್ಯಭವದ ಹಿರಿಮೆಯನ್ನು ಕವಿ ಪ್ರೇನರುಚ್ಛರಿಸಿರುವನೋ ಎಂಬಂತೆ  
ಈ ಭಾಗದಲ್ಲಿ ತನ್ನ ಕಥಾನಾಯಕನ್ನು ಹಾಡಿ ಹರಸಿದ್ದಾನೆ.

ಅರಗಳಿಯ ಅಲಾವ ಸಂಧಿ ಎಂಬ ಮುಂದಿನ ಆಧ್ಯಾತ್ಮಿಕದಲ್ಲಿಯೂ ಆ  
ಕೊಂಡಾಟಿಕೆ ಮುಂದುವರಿದಿರುವುದನ್ನು ಗಮನಿಸುತ್ತೇವೆ.

ಪುರಷರೊಳು ಅವ ರತ್ನ, ಸ್ತ್ರೀಯರೊಳಗೆ ನೀವು  
ಸುರುಚಿರ ರತ್ನಗಳು, ಆಕ್ಷ,  
ಬರಸಿದ ಬಗೆಯಿದು ರತ್ನರತ್ನವ ಕೂಡಿ  
ಸರಮಾಡಿದಂತೆ ತೋರುತ್ತಿದೆ!

ವತಿಹೊಲ್ಲಿ ಸತಿಲೇಸು; ಸತಿಹೊಲ್ಲಿ ವತಿಲೇಸು, ಎಂಬ  
ಅತಿ ವಿಕೃತಿಗಳು ಉಂಟು ಹರಗೇ;  
ವತಿಲೇಸು, ಸತಿಯರು ಲೇಸು ಲೇಸು! ಎಂಬಂತೆ  
ನುತಿವೆತ್ತರು ಆರು ನಿಮ್ಮಾತ್ಮೆ?

ಜಾನೆ-ಜಾನಾನು ಕೂಡಲು, ಅದು ತಂತಿಗೂಡಿದ  
ವೀಣೆಯ ಸುದಿಸಿದಂತೆ ಇಹದು;  
ಜಾನೆ-ಹೆಡ್ಡನು ಕೂಡಲು ಇಹದು ಅದು ವೀಣೆಗೆ  
ನೇಣ (ಹಗ್ಗಿ) ಬಗಿದು ಏಡಿದಂತೆ!

ಸರಸ ದಾಂಪತ್ಯ ಸುಖಿ ಹಾಗೂ ಬಲವಂತದ ಕೂಟಗಳಿಗಿರುವ ಅಂತರವನ್ನು  
ಕವಿ ಸೂಚಿಸಿರುವುದು ಹೀಗೆ:

ಚಿತ್ತ ಸೋಲದೊಳು ಒರ್ವರನು ಒರ್ವರೊಲಿದು ಕೂಡಲು  
ಲುತ್ತಮ ಸುಖಿವದು ಸೋಗಸು!  
ಒತ್ತಂಬಿದಿಂದ ಬೇಕರಿಪ್ಪದು ಕೊರಳಿಗೆ  
ಕತ್ತಿ ಆನಿಸಿ ಕೂಡುವಂತೆ!

ಪೇಟ್ ಗಂಡುಗಳು ಮನಕರಿ ಕೂಡಿದೊಡೆ ಅಚ್ಚೆ  
ಪಣ್ಣಳ ಸವಿ ನೋಡಿದಂತೆ,  
ನಾಶ್ವಿಷ್ಯ ಶಕ್ತಿಯಿಂದ ಒತ್ತಿ ಕೂಡಿದರೆ, ಒತ್ತು-  
ಪಣ್ಣಳ ಸವಿದಂದವಲ್ಲಿ?

ಗುಣಕೆ ಸೋತು ಒರ್ವರೊರ್ವರು ಕೂಡೆ ನೀರೊಳ-  
ಗಣ ಗುಂಡನು ಎತ್ತುವಂತಲ್ಲಿ?  
ಹಣ ಹೊನ್ನ ಶಕ್ತಿಯ ರಿಯಾಟ ನೇಲದ ಮೇ-  
ಗಣ ಗುಂಡನೆತ್ತುವಂತಲ್ಲಿ?

ಸಮರೂಪ ಸಮಾರಾಯ ಸಮಗುಣಗಳ ನಿಮ್ಮ  
ರಮಣಗು ನಿಮಗು ಚೆನ್ನಾಗಿ  
ಸಮನಿಸಿತು; ಅದರಿಂದ ನಿಮಗೆ ಅನ್ವೋನ್ನ ಸಂ-  
ಭ್ರಮ ಮೋಹ ದೊರೆಕೊಂಡುದು, ಆಕ್ತ!

ಜನನ ಕುಮಾರನು ಅವನು, ನೀವು ಆತನ  
ವನಿತೆಯರು, ಅದರಿಂದ ನಿಮ್ಮ  
ಅನುಭವ ಚರಿತವೆಂಬುದು ನಿಮಗಲ್ಲದೆ  
ಮನುಜರೆಲ್ಲರಿಗೆ ಏಕ ಬಹುದು?

ಎಂದು ಮುಂತಾಗಿ ಆದರ್ಶ ದಾಂಪತ್ಯ ಜೀವನವನ್ನು ಹೊಂಡಾಡುವ,  
ಪತಿಪ್ರತಾ ಧರ್ಮ ಕೈಪಿದಿಯಂತಿದ್ದ ಆ ಪ್ರಾಟಿ ಕಾವ್ಯವನ್ನು ರಾಜ ಹಾಗೂ ರಾಣಿಯರು  
ಮೇಚ್ಚುವಂತೆ ಹಾಡಿದ್ದಾಯಿತು.

ಅಮರಾಜ ಒರೆದಳು, ಕುಸುಮಾಜಿ ನುಡಿದಳು,  
ಸುಮನಾಜಿ ಕೃತಿಗ್ರೇದಳು, ಎಂಬ  
ಗಮಕದ ನುಡಿಯಲ್ಲಿ ಚಕ್ರಿಯ ಪ್ರಾಣಿ! ಸಂ-  
ಭ್ರಮವಿಂತು ಮಾಡಿದುದಲ್ಲಿ!

ತಪ್ಪಳ್ಳರೆ ಈ ಕೃತಿಯೋಳು ತಪ್ಪ ತಿದ್ದಪುದು,  
ಒಪ್ಪವಾದರೆ ಕೇಳ್ಳಿದು, ಎಮಗೆ-  
ತಪ್ಪಿಲ್ಲ ತಾಗಿಲ್ಲ, ಜನಶರಣ ಈ ಕಾವ್ಯ!  
ಒಪ್ಪತಿರಲಿ ಸರ್ವಕಾಲ!

ಎಂದು ನಾಂದಿಯನು -ಓದಿ ಮುಗಿದು, ಗಾಯಕಿ ನಲ-  
ವಿಂದ ಹೊತ್ತಗೆಯ ಕಟ್ಟಿದಳು,  
ಮಂದಷ್ಟಿ ಮುಖನಾಗಿ ರಾಚೇಂದ್ರನು  
ಆನಂದಿಸುತ್ತಿದ್ದನು ಏನೆಂಬೆ!

ಮುಂದಿನದಾದ ಮನ್ಮಣಿಯ ಸಂಧಿ ಎಂಬುದರಲ್ಲಿಯೂ ಇದೇ ವಿಷಯ  
ಮುಂದುವರಿದಿರುವುದನ್ನು ಕಾಣುತ್ತೇವೆ. ಇದರ ಆರಂಭದ ಪದ್ದತ ದೇಸೀಯತೆ-  
ಜಾನಪದೀಯತೆಯನ್ನು ಗಮನಿಸಿ:

ಕಾಲನ ಗಂಡ, ಕರ್ಮದ ಪಂಡ, ದುರ್ಮೋಹ  
ಜಾಲಾಂಧಕಾರ ಮಾತಾಂದ!

ಲೀಲಾಂಗ, ಮತಿದೋರು, ನಿಜತೋರು, ಸುಮಾನ್-  
ಲೋಲ ನಿರಂಜನಸಿದ್ಧಾ!

ಹಾಗೆ ಪ್ರಾಧಿಕ್ಸಿದ ಕವಿ ಅನಂತರ, ಇದುವರೆಗೆ ಹೊಸ ಕಾವ್ಯರಚಿಸಿ  
ರಂಜಿಸಿದ ತನ್ನ ರಾಣಿಯರಿಗೆ ಉಚಿತ ಉಡುಗೊರೆ ಕೊಟ್ಟಿ ಸನಾನ್ಯಿಸಲೆಂದು  
ಬಯಸಿದ ಸಂಗತಿ ತಿಳಿಸಿದ್ದಾನೆ. ಭರತೀಶ ಅವರನ್ನು ಮುಂದೆ ಬರುವಂತೆ  
ಆಹ್ವಾನಿಸಿದನು. ಆದರೆ ಆ ರಾಣಿಯರು ಬಾರರು. ಆಗ ಒಂದು ಉಪಾಯ  
ಮಾಡಿ, ‘ಒಂದು ಗುಟ್ಟನ್ನು ಹೇಳುವುದಿದೆ, ಹತ್ತಿರ ಬನ್ನಿ’ರೆಂದು ಕರೆದನು. ಅವರು  
ಅದನ್ನು ನಂಬಿ,

ನಡೆದು ಸಮೀಪಕೆ ಒಂದ ಪೆಂಗಳನು ಎದ-  
ಗಡೆ ಬಲಗದೆಯೋಳು ನಿಲಿಸಿ,  
ನುಡಿವಂತೆ ಈವಿಗೆ ಮೋರೆಯ ತೋರುತ ಇಬ್ಬರನು  
ಒಡನೆ ಅಷ್ಟಕೊಂಡನಾ ಸ್ವಪತಿ!

ಬೆದರಿದಂತಾದರು ಪೆಂಗಳು, ಅಶ್ರಿತ ಮೈ  
ಒದರಿಕೊಂಬರು ಲಲ್ಲಿಯಿಂದ;  
ಅದಿರಿದಂತೆ ಆ ರಾಯನು ಅಮರ್ಥಾಷ್ಟಿಕೊಂಡು ‘ಮೆ-  
ಚ್ಚಿದನು’, ಎಂದು ಬಿಟ್ಟನು ಆ ಕ್ಷೋವೆ!

ಹಾಗೆ ಭರತೀಶ ಸುಮಾನ್ಗೊಂದು ನಲಿಯತ್ತಿರುವಾಗ, ಈ ದಿನ ಯಾರ  
ಮನೆಯಲ್ಲಿ ನನಗೆ ಭೋಜನವಾದರೆ ಲೇಸು? ಎಂಬುದಾಗಿ ಪಂಡಿತೆಯನ್ನು  
ಕೇಳಿದನು. ಅರಸನ ಮನಸ್ಸಿತಿಯನ್ನು ಬಲ್ಲವಳಾಗಿದ್ದ ಆಕೆ, ಒಬ್ಬಳು ರಾಣಿಯ  
ಮನೆಗೆ ಹೋಗುವುದೇ ಉಚಿತವೆಂದು ಸೂಚಿಸಿದಳು. ರೋಗಿ ಬಯಸಿದುದನ್ನೇ  
ವೈದ್ಯ ಉಂಟಿಸಿ ನಿಯಮನ ಮಾಡಿದಂತೆ, ರಾಜನಿಗೆ ಅದರಿಂದ, ಸಂತೋಷವೇ  
ಅಯಿತು. ಹೇಗೆಂದರೆ ‘ಮನಸಿನ ಗಂಡೆಯ ತುರಿಸಿದಂತಾಯ್ಯಾ’!

ಯಾವ ರಾಣಿಯ ಮನೆ ಆಗಬಹುದೆಂದು ಆಲೋಚಿಸಿದ ಪಂಡಿತೆ ಕೊನೆಗೆ,  
ಕವಯತ್ತಿ ಕುಸುಮಾಚಿಯ ಮನೆಗೇ ಮಹಾರಾಜರು ದಯಮಾಡಿಸಬಹುದು,  
ಎಂದು ಸೂಚಿಸಿದಳು. ಅದನ್ನು ಎಲ್ಲ ರಾಣಿಯರೂ ಅನುಮೋದಿಸಿದರು. ಅನಂತರ  
ಆ ರಾಣಿಯರೆಲ್ಲ ತಮ್ಮತಮ್ಮ ಅರಮನೆಯ ಕೋಣೆಗಳಿಗೆ ಹಂಡಿದಿಂದ  
ಹೊರಟುಹೋದರು. ಆಗ ರಾಜರು ಕುಸುಮಾಚಿಯ ಅರಮನೆ ಹೊಕ್ಕು ಕ್ಷಣಿಕಾಲ

ಧ್ಯಾನಸ್ಥನಾಗಿ ಕುಳಿತನು. ಆ ಸಂದರ್ಭದಲ್ಲಿ ಆತನಿಗೆ ಸಂಪೂರ್ಣ ಏಕಾಗ್ರತೆ ಸಾಧ್ಯವಾಯಿತು. ಹಿಂದಿನ ಸರಸ ಸಲ್ಲಾಪಗಳೆಲ್ಲ ಮರೆತೆಂತಾದವು. ಆಗಿನ ಭರತೇಶನ ಸ್ಮಿತಿ ಹೀಗಿತ್ತೆಂದು ಕವಿ ವರ್ಣಿಸಿದ್ದಾನೆ:

ಬೇಕಾದರೆ ಆಡಿಸಿ ಗಾಳಿಪಟವನು, ಅತ್ಯಂ  
ಸಾಕಾಗೆ ಸುರುಳಿವನಂತೆ  
ನೂಕಿ ಚತ್ತೆವ ಹೊರಗಾಡಿಸುವನು, ತನ್ನೊಳು  
ಎಕವಾಗಿ ಇರಿಸುವನು ಒಮ್ಮೆ!

.....

ಮಂದೆ ಪರಿದು (ಬೋಳಿಸಿ) ವ್ಯೇಯನು ಬೂಗಿಸಿ, ಬಾಹ್ಯವ  
ಕಂಡು ಮಾಡುವ ಹುಟ್ಟೆ ತಪ್ಪಿ!

ದಂಡಿಸಿ ಮನವ ಕರ್ಮವನೊಣಿಸಿ ತನ್ನ  
ಕಂಡು ಮಾಡುವ ತಪಸು ಅವಗೆ!

ಎಂದು ಮುಂತಾಗಿ ಹೇಳಿ, ಭರತೇಶನ ಧ್ಯಾನ ತಪಸ್ಸುಗಳು  
ಅಂತರಾತ್ಮದವಾಗಿದ್ದು, ಅವು ಪರಿಶುದ್ಧವಾಗಿದ್ದರಿಂದ ಅವನಿಗೆ ಆತ್ಮಜ್ಞನ ಸುಲಭ  
ಸಾಧ್ಯವಾಗಿತ್ತು. ಎಂಬುದನ್ನು ಹಲವಾರು ವದ್ಗಳಿಂದ ಸ್ವಷ್ಟಪಡಿಸಿದ್ದಾನೆ.

ಪೂಡವಿ ಹೆಂಗಳ ಬಿಟ್ಟೆ ಸಗ್ಗೆಹೆಂಗಳಿಗೆ ಒಲ್ಲು  
ಜಡ ಬ್ರಹ್ಮಾರಿಯಲ್ಲ ಆವನು;  
ಪಿಡಿದು ಆತ್ಮರತ್ನಿಯೊಂದನು, ಉಳಿದವೆಲ್ಲವ ಬಿಟ್ಟೆ  
ಕಡುಬಿಕ್ಕಾರಿಯಾನ್ಯಾಸತಿ!  
ಕಂಡರೆ ಹೊರಗೆ ಎಲ್ಲಾವೂ ಇಮುದು, ಒಳಗೆ ಎಲ್ಲಾವ  
ಖಂಡಿಸಿದ ಆಚಾರ್ಯನವನು!  
ಉಂಡು ಉಖವಾಸಿ, ಬಳಿಸಿ ಬ್ರಹ್ಮಾರಿ ಭೂ  
ಮಂಡಲವಿದ್ದೂ ನಿಶ್ಚಂಗ!  
ಮಂದೆ ಬೆಳಿದು ಮನ ಬೋಳಾದ ತಪಸಿಯ  
ಕೊಂಡಾಡಲು ಆಳವೆ ಚಕ್ರಯನು!

ಎಂದು "ಬಗೆಬಗೆಯಾಡಿ ಭರತೇಶನನ್ನು ಶೀತಿಸಿರುವ ರತ್ನಾಕರ ಕೊನೆಗೆ  
ಗುಣಕೆ ಮತ್ತರಿಸದೆ ಕುಂತೆಯರು ಒಂದು ಲ-  
ಕ್ಷಣ ಕಾವ್ಯವನು ಹೇಳಲು, ಆವರ

ಪ್ರಣಯವಿನೋದದಿ ಮನ್ಮಹಲು ಆಯ್ತು ಮ  
ಸ್ವರ್ಚೇಯ ಒಂದು ಸಂಧಿ ಸುಂಧಿ!

ಎಂಬುದಾಗಿ ಹಷಟದಿಂದ ಸೂಚಿಸಿ ಆ ಅಧ್ಯಾಯ ಮುಗಿಸಿದ್ದಾನೆ.

ಮುಂದಿನದು ಸರಸ ಸಂಧಿ. ಹೆಸರೇ ಸೂಚಿಸುವಂತೆ ಇದು ಸರಸಸಲ್ಲಾಪ ಕುರಿತ ಅಧ್ಯಾಯ. ಭರತೀಶನು ಹಿಂದೆಲ್ಲ ಕಡುತ್ವಾಗಿಯೂ ವಿರಾಗಿಯೂ ಆಗಿ, ಯೋಗಿಯಂತೆ ಜೀವಿಸುತ್ತಿದ್ದವನು, ಈಗ ರಾಣಿ ಕುಸುಮಾಜಿಯ ತಂಗಿ ಮಕರಂದಾಜಿಯನ್ನು ರಾಣಿಯ ಅರಮನೆಯಲ್ಲಿ ಕಂಡು, ಅವಳ ರೂಪಲಾವಣ್ಯ ಬೆಡಗು ಮತ್ತು ಚಾತುರ್ಯಗಳಿಗೆ ಮನಸೋತು, ಆಕೆಯೊಂದಿಗೆ ಸರಸಸಲ್ಲಾಪ ನಡೆಸಿ ಮುದಗೊಂಡು, ಆಕೆಯನ್ನೂ ಪತ್ತಿಯನ್ನಾಗಿ ಪಡೆಯಬಯಸುವ ರಸವರ್ತ ಪ್ರಸಂಗವನ್ನು ರತ್ನಾಕರನು ಅಮಿತೋತ್ಸಾಹದಿಂದ ತುಂಬ ನಾಟಕೀಯವಾಗಿ ಚಿತ್ರಿಸಿರುವುದು ಕಂಡುಬರುತ್ತದೆ.

ಮಹಾರಾಜ ಕುಸುಮಾಜಿಯ ಅಂತಃಪುರದಲ್ಲಿ ಶಾಟೋಪಚಾರಗಳನ್ನು ಪಡೆದು ವಿರಮಿಸಿದ್ದನು. ಎಂದಿನಂತೆ ಜೈನ ಮುನಿಗಳಿಗೆ ಅನ್ವದಾನವನ್ನು ಮಾಡಿ ಮುಗಿಸಿದ್ದನು. ಆಗ ಅಲ್ಲಿಗೆ

ಬಂದಳು ಕುಸುಮಾಜಿ ಒಡಹುಟ್ಟಿದಳು ಮಕ  
ರಂದಾಜಿ ಎಂಬೋರ್ ನೀರೇ!

ಒಂದು ಅರೆವರ್ಷಕೆ ಪ್ರಾಯಕೆ ಅಹಳು (ಬರುತ್ವಾಳೆ) ಇವಳು  
ಎಂದೆಂಬ ಪಾಟಿಯ (ರೀತಿಯ) ಕನ್ನೆ!

ಚೆಲುವೆಯಹುದು, ಜಾಣೆಯಹುದು, ಶೃಂಗಾರ ಮಂ  
ಗಲೆಯಾಗಿ ಸವಿಯರು ಕೂಡಿ  
ಲಲಿತಾಂಗಿ ಒಂದು ಕಂಡಳು ತೊಗುಮಂಡೊಳು  
ಒಲೆದಾಯತಿರ್ ಭಾವನನು!

ಸುಂದರ ಭರತೀಶ ಭಾವನನ್ನು ಕಂಡ ಮಕರಂದಾಜಿಯು ಗಂಧಾಕ್ಷತೆಗಳನ್ನು  
ಅತನಿಗೆ ನೀಡಿ ಸ್ವಾಗತಿಸಿದಳು. ಅದನ್ನು ಅತಿ ಹಷಟದಿಂದ ರಾಜ ಸ್ವೀಕರಿಸಿದನು.  
ಅನಂತರ ಅವರ ನಡುವೆ ಈ ಬಗೆಯಲ್ಲಿ ಸಂಭಾಷಣೆ ನಡೆಯಿತು :

- ಮಹಿಂದಾಜಿ :** ಅನುಕೂಲವಾದುದು ಆರೋಗ್ಯಕ್ಕಿಗೆ; ಇನ್ನು ಎಮ್ಮೆ ಮನಸೆಗೆ ಏಳಿ ಭಾವಾಚೆ.
- ರಾಜ :** ಇಂದು ಅನು ನಿನ್ನ ಮನಸೆಗೆ ಬಹುದು ಉಚಿತವೆ? ಒಂದರೆವರುಷದ ಮೇಲೆ ಬಂದು ನೀನೆನ್ನು ಕರೆದರೆ, ಅನು ಬಹೇನು, ಹೋಗು.
- ಮಹಿಂದಾಜಿ :** ಅಕ್ಕಾಜಿಯ ಆರಮನಸೆಗೆ ಏಳಿಂದೆ, ನೀನಿಂತು ಲಕ್ಷ್ಮಿನ ಮಾತನಾಡಿದಿರು.
- ರಾಜ :** ತಪ್ಪುಕಾತಿಯೆ, ನಿನ್ನ ಮನಸೆಗೆ, ಎಂದೆಯೇಸೇ? ನಿನ್ನ ಆಕ್ಷನ್ ಹೇಸರ ಹೇಳಿದೆಯ?
- ನಾದಿನಿ :** ಆಕ್ಷನ್ ಹೇಸರ ಹೇಳುವರು ಆಕ್ ಪಡೆದರೆ ಮಕ್ಕಳು, ಮುಂದೆ ದಿಕ್ಕಿನೊಳ್ಳು ಎನಗೇನು ಸಂಬಂಧ? ಸಾಕು ಏಳು ಸಿಕ್ಕಿನ ಮಾತಾಡದಿರು.
- ರಾಜ :** ಸಾಕೇಳು, ಸಲಹೇಳು, ನೀನೆಂದು ಎನ್ನನು ಆಕರುಷಣ ಮಾಡುತ್ತಹ್ಯಾ! ಈಕೆ ತಾನೇನು ಕಾತರೆಯೋ!
- ನಾದಿನಿ :** ಕಾತರಗೇತರವನು ನೀವು, ನಿಮ್ಮ ಅಂಬುಜಾತಾಕ್ಷೇಯರು ಬಲ್ಲಿರ್ದು!
- ಆ ತಳ್ಳಿ ಬಳ್ಳಿಯ ನ್ನಾವೇನ ಬಲ್ಲಿವು? ಮಾತು ಸಾಕಿನ್ನು, ಏಳು ಭಾವ.
- ಹೀಗೆ ರಾಜನಿಗೆ ಮಾತಿಗೆ ಮಾತು ಕೊಟ್ಟು ವಾದಿಸುತ್ತಿದ್ದ ಚೆಲುವೆ ನಾದಿನಿಯೊಂದಿಗೆ ಆತಿ ಸಲಿಗೆ ಸರಸಗಳಾಗುವುದು ತರವಲ್ಲ, ಎಂದು ಭರತೇಶ ಭಾವಿಸಿದನು. ಪಾದುಕೆಗಳನ್ನು ಮೆಟ್ಟಿ ತನ್ನ ರಾಣಿ ಕುಸುಮಾಚಿಯ ಮನಸೆಗೆ ಹೊರಟಿನು. ಆಗ ಕುಸುಮಾಚಿ ತನ್ನ ಪರಿಚಾರಿಕೆಯರೊಂದಿಗೆ ಬಂದು ರಾಜನಿಗೆ ಉಚಿತ ಉಪಚಾರಗಳನ್ನು ನಡೆಸಿದಳು.

ಅನಂತರ ರಾಜ ಗದ್ದುಗೆ ಏರಿ ಕುಳಿತನು. ಆಗ ಅಲ್ಲಿದ್ದ ಅಮೃತವಾಚಕ ಎಂಬ ಗಿಳಿಯು ಆಲಾಪಿಸಿ ರಾಜನನ್ನು ಸ್ವಾಗತಿಸಿತು. ಆ ಗಿಳಿ ನುಡಿಗಳನ್ನು ನಾದಿನಿ ಮಹಿಂದಾಚಿಯು ಕಲಿಸಿಕೊಟ್ಟುಂಥವು, ಎಂಬುದನ್ನು ರಾಜ ಥಟ್ಟನೇ ಅರಿತುಕೊಂಡನು. ಆ ನಾದಿನಿಯೊಂದಿಗೆ ಸರಸ ಸಲ್ಲಾಪವಾದುವ ಮನಸ್ಸು ಆತನಿಗೆ ಅಯಿತು. ಆದರೆ ಆಕೆ ಬಿಗುಮಾನಗಾತಿ. ಸುಮ್ಮನೆ ತನ್ನ ಸಮೀಪಕ್ಕೆ ಬಾರಳು.

ಅದಕ್ಕಾಗಿ ರಾಜ ಒಂದು ಉಪಾಯ ಹೂಡಿದನು. ಆ ಮಾತಿನಮಲ್ಲ ಗಿಳಿ ಅಮೃತವಾಚಕನಿದ್ದ ಪಂಚರವನ್ನು ಕೊಂಡು ತರುವಂತೆ ಮಹಿಂದಾಚಿಗೆ

ಸೂಚಿಸಿದನು. ಅವಳು ಅದನ್ನು ಹತ್ತಿರಕ್ಕೆ ತಂದಾಗ, ಬಾಚಿ ಆಕೆಯನ್ನು ಅಪ್ಪಿಕೊಂಡುಬಿಟ್ಟನು!

ಆಕೆ ಅತ್ತೇ ಇತ್ತೇ ಒಲೆದಾಡಿ ತಪ್ಪಿಸಿಕೊಳ್ಳಲು ನೋಡಿದಳು. ಅದರೆ ಭರತೇಶ ಆಕೆಯನ್ನು ಮತ್ತಪ್ಪು ಬಿಗಿಯಾಗಿ ತಬ್ಬಿಹಿಡಿದು ಮುತ್ತುಕೊಟ್ಟನು! ಅದನ್ನೇಲ್ಲ ಕಂಡು ಆಶ್ಚರ್ಯಗೊಂಡ ರಾಣಿ ಕುಸುಮಾಜಿ ಗಿಳಿಗೆ ಮಾತುಕಲಿಸಿದ ಚದುರೆ ತಂಗಿ ಮಕರಂದಾಜಿಯೇ ಎಂಬುದನ್ನು ರಾಜನಿಗೆ ವಿವರಿಸಿದಳು. ಅವಳು ತುಂಬ ತಂತ್ರಗಾರ್ತಿ, ಎಂದು ತನ್ನ ತಂಗಿಯ ಚುರುಕುತನವನ್ನು ಮೆಚ್ಚಿ ನುಡಿದಳು. ಆಗ ಅವರ ನಡುವೆ ಹೀಗೆ ಚರ್ಚೆ ನಡೆಯಿತು:

ತಂಗಿ : ಏನ ಮಾಡಿದೆನಕ್ಕೆ ನಿನಗು ನಿಸ್ರಾರಸಗು ನಾನಿಲ್ಲಿ ಕುಟಿಲ ತಂತ್ರವನು? 'ಮಾನಿನಿ, ಗಿಳಿಯ ತಾರೆಂದು' ಚೇಷ್ಟೆಯ ಮಾಡುವ ಈ ನಿನ್ನ ಪತಿ ಈಗ ಕುಟಿಲ!

ಆಕ್ಕೆ : ಮುಚ್ಚು, ಮುಚ್ಚು, ಅತಿ ಧೂರ್ತ, ನಿನ್ನ ಬಾಯನು; ಸ್ವಾಮಿ ಮೆಚ್ಚನಿತ್ತರೆ ಚೇಷ್ಟೆ ಎಂಬೇ!

ತಂಗಿ : ಮೆಚ್ಚು ಅದು ನಿನಗಿರಲಿ; ಆನು ಈತನ ಅರಸಿಯೇ? ಬೆಳ್ಳಂತೆ ಬಿಗಿದು ಆಷ್ಟವಾಗ, ಆಕ್ಕನ ನೋಡುವೆನೆಂದು ನಿನ್ನಯ ಬೀಡ ಹೊಕ್ಕರೆ, ಘಲವಾಯಿತು ಎನಗೆ. ಚೆಕ್ಕನೆ ಎಮೂರಿಗೆ ಎಯ್ದುವೆನು, ಇನ್ನು ನಿನ್ನೂರ ದಿಕ್ಕು ನೋಡಿದರೆ ಸಾಸು ಹೇಳ್ಣಿ? ಮಾನಿಯ ಮುಂದಕೆ ತಂದಂತೆ, ನೋಡು ಎಮ್ಮೆ ಮಾನಭಂಗವ ಮಾಳ್ಳನು ಈತ! ಆನೆಯಂತೆ ಒಯ್ಯು ಅಮುದ್ರು ಅಪ್ಪುತಿದ್ದನು, ದೊಡ್ಡ ಭೂಸಾಥನೆಂಬ ಹೆಮ್ಮೆಯೋಳು!

ಹಾಗೆ ಭಾವನಿಂದ ಅವಮಾನಿತಳಾಗಿದ್ದ ಆ ಕುಸುಮ ಕೋಮಲ ಬಾಲೆಯ ಅಂತರಂಗದಲ್ಲಿ ಎಂತಹ ಭಾವನೆಗಳು ತಲೆದೋರುತ್ತಿದ್ದವು ಎಂಬುದನ್ನು ಕವಿ ಮತ್ತಪ್ಪು ವಿಶದಗೊಳಿಸಿದ್ದಾನೆ. ಅಳುವಂತೆ ಮುಖಿಚೆಕ್ಕದು ಮಾಡಿಕೊಂಡು, ಕಣ್ಣನ್ನು ಹೊಸಕುತ್ತಿದ್ದಳು. ಅದರೆ ಕಣ್ಣೇರಿಲ್ಲ, ಮೇಲೆ ಹೋಪ ತೋರುವಳಾದರೂ ಮನದಲ್ಲಿ ಸಂತೋಷವೇ ಇತ್ತು. ಅದರೆ ನುಡಿವಾಗ ಬಿಕ್ಕುಕ್ಕಿಸಿದ್ದುಂಟು.

ಅದೆಲ್ಲಪ್ರಾ ಕೃತಕ. ಅವಳು ರಾಜ ಭಾವನನ್ನು ಓರೆಗಣ್ಣಿಂದ ನೋಡುತ್ತಿದ್ದಳು. ಅದರೆ ಅವನ ದೃಷ್ಟಿಗೆ ತನ್ನ ದೃಷ್ಟಿ ತಾರ್ಕಂತೆ ಆಡ್ಡಮೇಲೆ ಹಾಕುತ್ತಿದ್ದಳು. ಅದನ್ನೇಲ್ಲ ಬಲ್ಲ ರಸಿಕ ಭರತೀಶ ಆಕೆಯ ಆಕ್ಷನನ್ನು ನೋಡುತ್ತ ನಗುತ್ತಿದ್ದನು.

ಆಗ ಮತ್ತೊಮ್ಮೆ ಆಕ್ಷ ತಂಗಿಯರ ನಡುವೆ ವಾಗ್ನಾದ ನಡೆಯಿತು.

ಆಕ್ಷ : ಏಕಷ್ಟ ವಾಯು ಮಕರಂದೆ ನಿನಗೆ?

ತಂಗಿ : ಹೋಗಕ್ಕೆ, ನಾನಿಗೆ ಕಾಬಡ (ನಗೆಫಾಟಲಾದೆ) ನಿನ್ನಿಂದ.

ಆಕ್ಷ : ಆಕ್ಷಪ್ಪ ಆಕ್ಷಪ್ಪ, ತಂಗಿಗೆ ಈ ಕೊರತೆಯು? ಜಾತಿಕ್ಕೆತ್ತಿಯ ಪ್ರತಿ ಇಂತು ಆದುವಳಿ? ವೈಶ್ಯಜಾತಿಯೋ? ನೀನು ಶಾಂತಿಯೋ?

ತಂಗಿ : ಓತು (ಶ್ರೀತಿಸಿ) ಅನ್ಯರು ಆಪ್ತಲು ಸಾವಲ್ತೆ? ಕೊರತೆಯ ಮಾತಾಪುರು?

ಆಕ್ಷ : ಕೋವಿದನ ಇದಿರೂಳು ಕೃತಕ ಸಲ್ಲದು; ನಿನ್ನ ಭಾವಾಚಿ ಭಾವಜ್ಞನು, ಆರಿಯ? ತೀವಿದ ನಿನ್ನ ಕಂಗಳ ನೀರ ಕಂಡು ಎದನೋವುತ್ತಿದ್ದನು; ಸಾಹ ತಂಗಿ.

ಎಂದು ಮುಂತಾಗಿ ಆಕ್ಷ ಸಮಾಧಾನ ಹೇಳಿದಾಗ, ಮಕರಂದಾಚಿ ಸ್ವಲ್ಪಮಟ್ಟಿಗೆ ತಗ್ಗಿದಳು; ಗೆಲವಿನಿಂದ ತನ್ನ ಭಾವನತ್ತ ನೋಡಿ ನಸುನಗುತ್ತಿದ್ದಳು. ಆಕ್ಷ ಕುಸುಮಾಚಿ ಭರತೀಶನ ಮಹಿಮೆಯನ್ನು ಮತ್ತೆ ಕೊಂಡಾಡಿದಾಗ ತಂಗಿ ಪ್ರಶ್ನಿಸುತ್ತ

ತಂಗಿ : ಏನು ನುಡಿವೆಯಕ್ಕ? ನೀನು ಈತಗೆ ಉರೆ ಸೋತು ಹೀನದೋರುವೆ ತವರಾರ? ಈ ಸ್ವಪನಾಳ್ಳಪ್ಪ ನೆಲನಿಲ್ಲ; (ಆದರೂ) ನಮ್ಮವರ್ಗೇನು ಕಡಮೆ ವಂಶದಲ್ಲಿ? ನಲ್ಲಿಗೆ ಒಲಿದು ತಾನು ಸುಖಿಯಾದೆನು, ಎನಬೇಕು; (ಬದಲಿಗೆ) ಎಲ್ಲರ ಕ್ಷೇತ್ರಗಾಳಿಪ್ಪದು ಬಲ್ಲಾವಿಕೆಯೆ (ಎವೇಕವೆ)?.....

ಎಂದೆಲ್ಲ ಬಲವಾಗಿ ಆಕ್ಷನೋಡನೆ ವಾದಿಸಿದಳು, ಎಂದು ಕವಿ ಚಿತ್ರಿಸಿದ್ದಾನೆ. ಇಲ್ಲಿ ಅತ್ಯಂತ ಗಮನಾರ್ಹವೆಂದರೆ, ತಮ್ಮ ಮನೆತನದ ಮರ್ಯಾದೆಯನ್ನು ಎಲ್ಲ ಗರತಿಯರಂತೆಯೇ ಮಕರಂದಾಚಿಯೂ ತಪ್ಪದೆ ಕಾಯ್ದುಕೊಂಡದ್ದು. ಕುಳದಲ್ಲಿ ಬಡವಾದರೆ ಕುಲದಲ್ಲಿ ಬಡವರೆ? ಎಂಬ ನಾಣ್ಣಿಡಿಯನ್ನು ಪ್ರತಿಪಾದಿಸುವವಳಂತೆ, ಆಕೆ ರಾಜರಾಣಿಯಿರಿಗೂ ಮಹತ್ತಕೊಡದೆ, ತನ್ನ ಮನೆತನದ ಮಾನ ಪ್ರತಿಷ್ಠಿಗಳನ್ನು

ಸಮರ್ಥಿಸಿಕೊಂಡುದರಲ್ಲಿ ಅವಳ ವೈಕ್ಯತ್ವದ ಜೀನ್ಸ್‌ತ್ಯಾಪ್ತ ಪ್ರಕಟವಾಗಿದೆ. ಇಂಥ ಕುಲಸತ್ತಿಯರು ತಮ್ಮವಂಶಕ್ಕೂ ತಂದುಕೊಂಡವರ ವಂಶಕ್ಕೂ ಭೂಷಣಪ್ರಾಯರು, ಎಂಬುದು ಕೆವಿಯ ನಿಲುವು. ಇದು ದಿವ್ಯಾದಶ್ರವೇ ಸರಿ. ಅದನ್ನು ಹೀಗೆ ಮಕರಂದಾಜಿಯ ಮುಖಾಂತರ ಹೇಳಿಸಿದ್ದಾನೆ:

ಕ್ಷೀಣಭಾಗ್ಯದ ರಾಜಸುತ್ತ ದೊಡ್ಡರಾಯಗೆ  
ರಾಣಿಯಾದರೆ, ತಾನು ತನ್ನ  
ಜಾಣತನದಿ ತವರೂರನು ಆತಗೆ ಸರಿ  
ಗಾಣಸದೆ ಇಹಳೆ ಹೇಳಿಕ್ಕೆ?

ಬಡಮೋರೆಯ ಆತಜ್ಞೆ ಬಲುಮೋರೆಯನು ಕ್ಷೇ  
ಹೀಡಿದಾಗ ಪ್ರರುಷನನು ಒಲೀಸಿ  
ಎಡೆವಿಡದೆ, ಈ ಮನೆಗೆ ಆ ಮನೆ ಸರಿಯಾಗಿ  
ನಡೆಯಿಸದಿರೆ, ರಾಜಸುತ್ತಯೇ?

ತವರು ಮನೆಯ ತನ್ನ ಪತಿಯ ಮನೆಯ ತನ್ನ  
ಧವನ (ಗಂಡನ) ಮನವ, ತನ್ನ ಮನವ  
ಯುವತ್ತಿ ಬೆಳಗಬೇಕು ಬೆಳಗದಿದ್ದವಳು ಮಾ-  
ನವಪತ್ತಿ ಪುತ್ತಿಯೇ? ಹೇಳು

ರಾಜಪುತ್ರಿಯರ ಲಕ್ಷ್ಮಣವು ಇವ; ನೀನು ಇವರ  
ಓಜೆಯೆಲ್ಲವ ಬಿಟ್ಟು, ನಿನ್ನ  
ರಾಜನೆ ಫಾನನೆಂದು ಹೊಗಳುತ್ತಿದ್ದಬೇ, ಕುಸು-  
ಮಾಚಿ, ಹೇಳಿದು ಬಲ್ಲತನವೇ?

ಅಂತಹ ಕಟ್ಟಬಿಮಾನದ ನುಡಿಗಳನ್ನು ಕೇಳಿದ ಯಾರಿಗೆ ತಾನೆ ಅಭಿಮಾನ ಮೂಡದ್ದು? ಅಕ್ಕ ಕುಸುಮಾಚಿಯೂ ತಂಗಿಯ ಆತಾಭಿಮಾನ ಮತ್ತು ಜವಾಬ್ದಾರಿತನಗಳನ್ನು ಮೆಚ್ಚಿದಳು. ಆದರೂ ಭರತೇಶ್ವರನನ್ನು ಲೋಕದ ಇತರ ಗಂಡಸರೂಂದಿಗೆ ಹೋಲಿಸಿ ನುಡಿಯವುದು ತರವಲ್ಲ, ಎಂದೆಲ್ಲ ತಂಗಿಗೆ ವಿವೇಕ ಹೇಳಿದಳು.

ನಿಗರಣೆ ಬೇಡಲೆ ಮಕರಂದೆ ನೃಪನೋಳಿ  
ಜಗರಣೆ ಸಲ್ಲಾದು, ತಂಗಿ

ನಿಗರಣ ಪಗರಣ ನಟನೆಗಳು ಅನ್ಯರೊ-

ಳಗೆ ಸಲ್ಲವು ಇಲ್ಲಿ ಮೆರೆಯವು.

ಎಂದೆಲ್ಲ ಸೂಚಿಸಿದಳು.

ಆ ಮಾತನ್ನೆತ್ತಿಕೊಂಡು ಮಕರಂದಾಜಿ ವಾದಿಸುವ ಪರಿ ಚೆನ್ನಾಗಿದೆ :

ತಂಗಿ : ಏನು ಒಲಿಸಿದನಕ್ಕೆ ನಿನ್ನನು ಈ ರಾಜಾಭಿಧಾನ ವೇಷದ ಮಾಯಕಾರ! ತಾನಲ್ಲದೆ ಅನ್ಯರು ನಿನ್ನದೆಯೋಳಿಗಲ್ಲ! ಹಾನಿಯಾದುದು ನಮ್ಮ ಬಲ್ಲು (ಶತ್ರು) ಮನವನು ಈತಗೆ ಮಾರಲಿತ್ತೆ, ಇಂದ್ರಿಯವೇದನು ಅನುರಾಗಮಿಗೆ ಸೂರೆಯಿತ್ತೆ! ತನುವ ದಂಡವ ತತ್ತೆ; ತವರೂರ ಬಿಡುವುದು ನಿನಗೆ ಗಣ್ಣವೇ ಸುಖಮಗ್ನಿ?

ಇಷ್ಟರಮಟ್ಟಿಗೆ ನಿನ್ನನ್ನು ನಿನ್ನರಸ ಕೈವಶ ಮಾಡಿಕೊಂಡಿರುವುದರಲ್ಲೇನೂ!

ತಂತ್ರವಿದೆ :

ಮೀಳಿಯದೊಳಗೆ ಮದ್ದಂಟೊ? ನಿನ್ನ ಅರಸನ ತೋಳೊಳು  
ಉಂಟೊ ವಶ್ಯಯಂತ್ರ!

ಚೇಳುವೆಯುಂಟೊ ತಿಲಕದೊಳು? ಅಲ್ಲದಿರೆ ಇಂತು ಚೇಳಾಗಿ ನೀನು  
ಸಿಹ್ಯವೆಯ?

ಹುಸಿಯಲ್ಲ ನನ್ನನು ಆಗ ಇನಿಸು ಅಪ್ಪುವಾಗ ಡಿಳ್ಳಿತು ಎದೆ ಜುಮ್ಮೊಸರಿಸಿ!  
ನನು ಮತ್ತು ಕೊಡುವಾಗ ಮೂರ್ಖ ಸಂಧಿಸಿತು! ಸಾಹಸದಿ ಬೀಳದೆ ನಿಂದ  
ನಾನು!

ಮಾನಹಾನಿಯ ನೆನೆದು ಅತ್ಯರೂ ಕಣ್ಣೀಯ ತಾನು ಬಾರದು ನನಗೆ ಆಗ!  
ಎನ ಹೇಳುವೆ ನಿನ್ನ ಗಂಡನ ಮಾಯವ ! ನೀನು ಒಲಿವುದು ಚೋದ್ದುವಲ್ಲ!

ಇಂತಹ ಚಾಟುಬುರುಕಿನ ಮಾತುಗೆಳನ್ನೆಲ್ಲ ರಾಣಿಯ ಮಹಾರಾಜನೂ ಕೇಳುತ್ತ ಕುಳಿತಿದ್ದರು. ಇಂತಹ ಚಾಲಾಕಿನ ನುಡಿಯಾದುವುದನ್ನು ಮಕರಂದಾಜಿ ಯಾರಿಂದ ಕಲಿತಳು? ಎಂದು ರಾಜ ಬರಗಿನಿಂದ ಅಲೋಚಿಸಿದಂತೆಲ್ಲ ಆಕೆಯ ಮೇಲೆ ಆತನಿಗೆ ಪ್ರೀತಿ ಆಕರ್ಷಣೆಗಳು ಹೆಚ್ಚುತ್ತ ಹೋದವು.

ಅವಳನ್ನು ಉಪಾಯವಾಗಿ ಒಲಿಸಿಕೊಳ್ಳಲೆಂದು ಬಳಿಗೆ ಕರೆದನು. ಆದರೆ ಮೊದಲೇ ಬೇಸ್ತುಬಿದ್ದಿದ್ದ ಆಕೆ ಹತ್ತಿರ ಸುಳಿಯಳು. ಮತ್ತೆ ಹಿಂದಿನದನ್ನು ನೆನೆದು ರಾಜನನ್ನು ಹಂಗಿಸಿದಳು:

ಏನು ತಂತ್ರವ ಕಂಡೆ ಅಯ್ಯಿಯ್ಯೋ ನೀನೊಬ್ಬು ಮಾನವಪಕ್ತಿ ಬಂದೆ ಧರಿಗೆ! ಮಾನಿನಿಯರ ಕಂಡರೆ ಅಪ್ಪಿಕೊಂಬುದೇ ತನ್ನ ಧಾರುವೆ? ಗುರಿಯೆ? ಎಂದು ಒಲೆದು ನುಡಿದಳು!

ಒಬ್ಬರು ಇಬ್ಬರೆ ನಿನಗೆ? ಏನು ಕಡಮೆಯಾಯ್ತು? ಸಬ್ಬ ಲಗ್ಗಿಯೊಳಿದೆ ಹೆಣ್ಣು! ಹಬ್ಬಿವ ಬ್ರಾಹ್ಮಂತೆ ಇದಿರ ಹೆಂಗಳ ಕಂಡು ತಬ್ಬಿಕೊಂಬುದೆ ಹೊತ್ತು ತನಗೆ? ಒಲಿದು ಒಡಬಟ್ಟಿಳನು ಅಪ್ಪೆವುದು ಉಳ್ಳದು; ತಲೆ ಬಾಚಿ ಹೆಂಗಳ ಬಿಡಿವ ಕಲೆವಂತ ನೀನಲ್ಲದೆ ಇನ್ನುಂಟೆ?

ಎಂದು ಮುಂತಾಗಿ ತನ್ನ ಭಾವ ದೊರೆಯನ್ನ ಭೇಂಡಿಸಿದಳು. ಹೀಯಾಳಿಸಿದಳು. ಅದೆಲ್ಲವನ್ನು ಕೇಳಿಸಿಕೊಂಡರೂ ಭರತೀತೆ ಅದನ್ನು ಅಲಕ್ಷಿಸಿ ಸುಮಾರ್ಪಿದ್ದಳು.

ಆ ಎಲ್ಲ ವರ್ತನನೆಯ ತಾತ್ತ್ವರ್ಯವನ್ನು ನುರಿತ ರಾಣಿ ಚೆನ್ನಾಗಿ ಅರಿತಳು. ರಾಜನಿಗೆ ತನ್ನ ನಾದಿನಿಯಲ್ಲಿ ಮನ ಸಟ್ಟಿದೆ, ಎಂಬುದು ಸ್ವಷ್ಟವಾಯಿತು. ಎಂತಲೇ ಅವರಿಬ್ಬರು ಹುಸಿ ಜಗಳವಾದಿ ಖಿಷಿಪಡುತ್ತಿರುವುದಾಗಿ ಭಾವಿಸಿದಳು.

ರಾಜನಾದರೂ ಆಕೆಯನ್ನು ಮಾತಿನಿಂದ, ಉಪಾಯಾಂತರಗಳಿಂದ ಸೋಲಿಸಲಾರದೆ, ಆಕೆಯನ್ನು ಹೇಗೆ ವಶಪಡಿಸಿಕೊಳ್ಳುವುದು? ಎಂದು ಚೆಂತಿಸುತ್ತ ಇದ್ದನು. ಕೊನೆಗೆ, ‘ಇನ್ನು ಆರು ತಿಂಗಳು ಹೀಗೆ ಆಡುತ್ತಿರು, ಮಕರಂದೆ; ಅನಂತರ ನೋಡುವೆಯಂತೆ’ ಎಂದು ರಾಜ ಹೇಳಲು ಅದಕ್ಕೂ ಆಕೆ ತಕರಾರು ತೆಗೆದಳು. ‘ಅದೇನು ಬಿಡಿಸಿ ಹೇಳುಭಾವ’ ಎಂದು ಆಗ್ರಹಿಸಿದಳು.

ರಾಜ : ಹಿಕ್ಕೆ (ಬಿಡಿಸಿ) ಹೇಳಲೇಬೇಕೆ?

ನಾದಿನಿ : ಬೇಕು

ರಾಜ : ಕೇಳು, ನಿನ್ನ ನಿಮ್ಮಕ್ಕಾಗಿ ಸವತಿ ಮಾಡುವೆನು!

ಆ ನುಡಿ ಕೇಳಿ ಹಷಣಗೊಂಡು ಆಕೆ ಕಂಬದ ಮರೆಗೆ ಓಡಿ ಅವಿತು ನಾಚಿಕೊಂಡಳು. ರಾಣಿ ಆ ರಾಜಿ ಸೂಚನೆಯನ್ನು ಸೌಭಾಗ್ಯವೆಂದು ಭಾವಿಸಿ, ನಾಳೆಯೇ ನಮ್ಮ ತಂದೆಯವರನ್ನು ಕರೆಸಿ ತಕ್ಕ ಮಾತುಕೆಗಳಾದಿ, ಮುಂದಿನ ವ್ಯವಸ್ಥೆಗೆ ಈಗಲೇ ತೊಡಗುತ್ತೇನೆ ಎಂದು ಸಾರಿದಳು.

ಇದುವರೆಗೆ ಮಹಾರಾಜನೊಂದಿಗೆ ವಾಗ್ನಿವಾದದಲ್ಲಿ ತೊಡಗಿ, ಅವರ ಮನ ನೋಯಿಸಿದ್ದಕ್ಕೆ ಕ್ಷಮೆ ಕೇಳು, ಬಾ, ಎಂದು ರಾಣಿ ತಂಗಿಯ ಮನ ಒಲಿಸಿದಳು. ಒಲ್ಲೆನೆನುತ್ತಲೇ ಹೊನೆಗೆ ರಾಜನಿಗೆ ಆಕೆ ಎರಗಿದಳು! ಆಗ ರಾಜ ಒಲವರದಿಂದ ಆಕೆಯನ್ನು ನೋಡಿ, ‘ಮೊನೆಗಾತಿ ಬಲುಮೋಡಿಗಾತಿ ಮುರುಕಗಾತಿ ಗೊನೆಹಗಾತಿ ಅಮಮಾ!’ ಎಂದು ಉದ್ದರಿಸಿದನು. ಉಬದ ವೇಳೆಗೆ ಎದ್ದು ಅರಮನೆಯೋಳಗೆ ನಡೆದನು, ಎಂಬುದಾಗಿ ಹೇಳಿ ಕವಿ ಸರಸದ ಸಂಧಿಯನ್ನು ಮುಗಿಸಿದ್ದಾನೆ.

ಮೇಲಿನ ಪ್ರಸಂಗ ಕನ್ನಡ ಜನಪದ ಕಥನಗಿರಿತೆಗಳಲ್ಲಿ ಬರುವ ಭಾವ-ನಾದಿನಿಯರ ಸರಸಸಲ್ಲಾಪದ ಪ್ರಕರಣವನ್ನು ನೆನಟಿಸುವಂತಿದೆ.

**ಭಾವ :** ನೀನು ಬಲು ಚಬುಕುಗಾತಿ ಹೆಣ್ಣಿ!

**ನಾದಿನಿ :** ಚಬುಕು ಗಿಬಿಕೆಂಬುದು ಹುದುರೆಗೆ ಭಾವ!

**ಭಾವ :** ಮೊನೆಗಾತಿ ನಾದಿನಿ, ಬಿಗುಮಾನವೇನೇ?

**ನಾದಿನಿ :** ಮೊನೆಗೊನೆ ಎಂಬುದು ಮುಳ್ಳಿಗೆ ಭಾವ.....

ಎಂದು ಮುಂತಾಗಿ ಸಾಗುವ ಕಟ್ಟಿ ಸಂವಾದವನ್ನು ಬಹುಮಟ್ಟಿಗೆ ಇದು ಹೋಲುವಂತಿದೆ.

ಭರತೇಶ ವೈಭವ ಕಾವ್ಯದ ಹತ್ತನೇಯ ಅಧ್ಯಾಯವಾದ ಸೆನಾನೆಸಂಧಿಯಲ್ಲಿ, ಕುಸುಮಾಜಿಯ ಅಂತಃಪುರವನ್ನು ಹೊಕ್ಕೆ ರಾಜನು ಅಲ್ಲಿ ಕಂಡುಂಡುದನ್ನು ರತ್ನಾಕರನು ಕಣ್ಣಿಗೆ ಕಟ್ಟಿವಂತೆ ವರ್ಣಿಸಿದ್ದಾನೆ. ರಾಣಿ ಕುಸುಮಾಜಿಯ ಅರಮನೆಯನ್ನು ವಿಶೇಷವಾಗಿ ಸಚ್ಚಿಗೊಳಿಸಲಾಗಿತ್ತು. ಅದನ್ನು ಕಂಡು ಭರತೇಶ ಹೀಗೆ ಹೊಂಡಾಡಿದನು, ಎಂದಿದ್ದಾನೆ ಕವಿ.

**ರಾಜ :** ಸಾರಣೆ ಚೆನ್ನಾಯ್ಯು ಕುಸುಮೆ, ಕುಂಕುಮದೊಂದು ಸಾರಣೆ ಚೆನ್ನಾಯ್ಯು ಕುಸುಮೀ!

ತೋರಣ ಚೆನ್ನಾಯ್ಯು ಕುಸುಮು, ನಿನ್ನಾಣೆ.....

ಚಳಿಯಗೊಟ್ಟುದು ಲೇಸು ಕುಸುಮಾಜಿ, ಹೊಸರಂಗವಲಿ ಲೇಸು,

ಕುಸುಮಾಂಗಿ, ನಿನ್ನ

ನಿಳಯದ ಸಿಂಗಾರ ಸೊಗಸಾಯ್ಯು ಕುಸುಮಕೋಮಳೆ, ಕೇಳು ಜಿನನಾಣೆ.....

ಕುಸುಮು ಕುಸುಮಿ ಕುಸುಮಾಜಿ ಕುಸುಮೆ, ಎಂಬ ಕುಸುಮಾಂಗಿ ಕುಸುಮಾಲೆ  
ಎಂಬ

ಕುಸುಮಿರೆ ಕುಸುಮಿನಿ ಎಂದು ನಲ್ಲಳ ಕುಶಲಿಸಿ ಕೇಳ್ಣ.....

ರಾಣಿ : ತವರೂರ ಗಿವರೂರ ಹಂಗ ನಾನರಿಯೆ; ಎಮ್ಮೆ ಅವನಿಈನ ಅರಮನೆಯಲ್ಲಿ  
ನವನಿಧಿಯಂಟು;.....

ಹೀಗೆ ಪರಸ್ಪರರನ್ನು ಪ್ರೀತಿಸಿ, ನಂಬಿಕೆಯಿಂದ ದಾಂಪತ್ಯ ನಡೆಸುತ್ತಿದ್ದ ಅವರು  
ಆದರ್ಥ ದಂಪತ್ತಿಗಳಿಂದು ಕವಿ ಕೊಂಡಾಡಿದ್ದಾನೆ. ಕುಸುಮಾಜಿ ಸ್ವಯಂ ಬಡಿಕಲು  
ತೊಡಗಿ, ಭರತೀಶ ಚಕ್ರವರ್ತಿಯೂ ಬೆರಗಾಗುವಷ್ಟರಮಣಿನ ಭಕ್ತ್ಯ ಭೋಜ  
ಪಾನೀಯಗಳನ್ನು ಹೇಗೆಲ್ಲ ಹದವರಿತು ಎಡೆಮಾಡಿದಷ್ಟು ಎಂಬುದನ್ನು ಕವಿ ಹತ್ತಾರು  
ಪದ್ಯಗಳಲ್ಲಿ ವರ್ಣಿಸಿದ್ದಾನೆ.

ಸ್ವರ್ಗದಲ್ಲಿ ಬಿತ್ತಿ ಬೆಳೆದ ಬತ್ತಿದ ಅನ್ನವನ್ನು ಹೋಲುವಂತಿದ್ದ ಶಾಲ್ಯನ್ನು,  
ಕಲ್ಪಲತೆ ನೀಡಿದಂತಿದ್ದ ಮೇಲೋಗರ, ಲವಣ ಘಲಗಳು, ಕಚ್ಚಡಿ ಎಳ್ಳಪ್ಪಳ,  
ಎಳೆಮಿಂಚಿನಂತಿದ್ದ ತಿಳಿದುಪ್ಪ ಬೆಳ್ಳಗ್ಗಿಲಿನಂತಿದ್ದ ಮೊಸರು, ತಾವರೆಯ  
ಹೂವಿನಂತಿದ್ದ ಬಟ್ಟಲುಗಳು, ಹಾಲಿನ ಸಮುದ್ರದ ನೋರೆಯಂತಿದ್ದ ಕಚ್ಚಾಯ,  
ಕಪ್ಪೂರ ಕದಂಬ ಭಕ್ತಗಳು-ಎಲ್ಲವನ್ನೂ ಭರತೀಶನಿಗೆ ಒಂದೊಂದಾಗಿ  
ಎಡೆಮಾಡಿದಳು. ಹೇಳ್ಣಿನು:

ಮುಖ್ಯಾದ ನರರು ಒಮ್ಮೆ ಕೊಂಡರೆ ಆ ಕ್ಷಣಾದೊಳು  
ತುಬ್ಜುಳು ಮೀಸೆಯೆ ಮೂಡಿ  
ದಪ್ಪಫೇರಿಸುವ ಶಕ್ತಿಯ ಧರಿಸಿದ ಹೇರೆ  
ತುಬ್ಜುವನು ಎರೆದಳು ಪತಿಗೆ!

ಬಟ್ಟವಾಲನು ಚಿಲುವಾಲನು ಕೆನೆವಾಲನು  
ಎಟ್ಟುವಾಲನು ತನಿವಾಲ  
ಬಟ್ಟ ಜವ್ವನೆ ಎಡೆಮಾಡಿದಳು ಆರಸಗೆ  
ಬಟ್ಟಲು ಬಟ್ಟಲು ತುಂಬಿ!

ತನಿವಳ್ಳುಗಳ ಸಾರರಸಾಯನವೇನು, ಸಕ್ಕರೆ ಪನು, ಪರಮಾನ್ಮವೇನು,  
ಪರಿಪಕ್ವ ಘಲಗಳೇನು ರಾಜಭೋಜನಕ್ಕೆ ಕೊನೆಮೊದಲುಂಟೆ?

ಅವೆಲ್ಲವನ್ನೂ ಉಚಿತಕ್ಕೆ ತಕ್ಕಂತೆ ಸೇವಿಸಿ ಭರತೀಯನು ಕೃತೋಳಿದು ಎದ್ದನು.  
ಅನಂತರ ಅಂತರಾತ್ಮಿಗೆ ಮನದಲ್ಲಿಯೇ ಅಪ್ಯತಾನ್ವವನ್ನು ಎಂದಿನಂತೆ  
ಸಮರ್ಪಿಸಿದನು. ಅನಂತರ ಸುಖಿದ ನಿದ್ರೆ ಮಾಡಿದನು.

ಆಗ ಮಹಾಪತಿವ್ರತಾ ಶಿರೋಮಣಿಯಾಗಿದ್ದ ಕುಸುಮಾಜಿಯು

ಗಂಡನು ಉಂಡ ಆಗಲ (ತಟ್ಟಿಯ) ತೊಳಿಯದೆ, ಆದರೊಳಗೇ ಇಕ್ಕೆ-  
ಕೊಂಡು ತಾನು ಅನ್ನಮಾನಗಳ  
ಉಂಡಳು ತ್ಯಾಪದೆದಳು, ಕೃದೋಳಿದಳು ಅ-  
/ ಖಂಡಿತ ಅನಂದವೈದಿದಳು!

ಅನಂತರ ಸ್ವಲ್ಪ ನಿದ್ರೆ ಮಾಡಿ ಎದ್ದು ಬೆನ್ನಾಗಿ ಅಲಂಕಾರ ಮಾಡಿಕೊಂಡಳು.  
ಆ ಅಲಂಕಾರದ ವರ್ಣನೆ ಹತ್ತು ಪದ್ಯಗಳಲ್ಲಿದೆ. ಹಾಗೆ ಸರ್ವಾಲಂಕೃತೀಯಾದ  
ಕುಸುಮಾಜಿ ಭರತೀಯನು ಒರಗಿಕೊಂಡಿದ್ದ ಕೊತಡಿಗೆ ಪರಿಮಳಭರಿತ ವೀಳೆಯದ  
ಪರಿಕರಗಳೊಂದಿಗೆ ಹೋದಳು. ಆಗ ಎಚ್ಚತಿದ್ದ ದೂರೆಗೆ ತಾಂಬಾಲವನ್ನು  
ಹದಮಾಡಿ ಹೊಟ್ಟಳು. ಅನಂತರ ಆತನ ಕಾಲನ್ನು ಒತ್ತತೊಡಗಿದಳು. ಆಗ ರಸಿಕಚಕ್ರಿ  
ಭರತೀಶ ಆಕೆಯನ್ನು ತನ್ನ ಕಾಲುಗಳಿಂದ ಬಳಸಿ ಅಪ್ಪಿ ಹಿಡಿದನು. ಅದನ್ನು ಕಂಡು  
ಆಶ್ಚರ್ಯಗೊಂಡ ಮಹಾರಾಣ ಹೀಗೆ ಪ್ರತಿಕ್ರಿಯಿಸಿದಳು:

‘ಆದುದು, ‘ಒಡೆಯ ಮೆಚ್ಚಿ ಕಾರೋಳಾದೆ’ ಎಂಬ  
ಗಾದೆ ಇಂದು ಎನಗೆ!’

ಆದರೆ ಭರತೀಶ ಅಪ್ಪಕ್ಕೇ ಸುಮುದ್ರಿರದೆ ಮೇಲೆದ್ದು, ಆಕೆಯನ್ನು ಚುಂಬಿಸಿ,  
ಆಕೆಯನ್ನು ಕೂಡಿದನು. ಆ ದಿವ್ಯದಂಪತೀಗಳ ರತ್ನಕ್ಕೀಡೆಯ ವಿವರಗಳನ್ನು ವಿವರಿಸುವ  
ಅಗತ್ಯವೇನಿದೆ? ಎನ್ನತ್ತಲೇ ಒಂದೊಂದಾಗಿ ವಿವರಿಸಿ, ಓದುಗರು ಹಾಗೂ  
ಕೇಳುಗರು ಕಾಮೋದ್ವಿಕ್ತರಾಗುವಂತೆ ಕವಿ ವಿಸ್ತರಿಸಿರುವುದು ಕಂಡುಬರುತ್ತದೆ.

ಅವರ ಸುರತ ಶ್ರೀಡೆಯನ್ನು ಸುಮಾರು ಮೂವತ್ತೆಡಕ್ಕೂ ಹೆಚ್ಚಿನ ಪದ್ಯಗಳಲ್ಲಿ  
ವರ್ಣಿಸಿದ್ದಾನೆ. ಅಪ್ಪಗಳ ಪ್ರಕ್ಕೆ ಇವು ಗಮನಾರ್ಹ:

ಒಸವಳಿದು ಅಳ್ಳಿ ಒಯ್ಯಿ ಎದೆ ಆರಿ, ಮೈ ನುಗ್ಗಿ  
ನುಸಿಯಾಗಿ ಜಡರು ಕೂಡುವರು

ಕುಸುಮಾಚಿ ಭರತೇಶರು ಇಬ್ಬರ ಕೂಟವು ಆ  
ಕುಸುಮ- ಶ್ವಂಗ (ಮಾವು-ದುಂಬಿ) ಕೂಟದಂತೆ!

ಆನಂದವಾಧಿಯೊಳು ಒಲಾಡಿದಂತೆ ೧೯-  
ಲಾನದಿಯೊಳು ತೇಲಿದಂತೆ  
ಆ ನಲ್ಲರ ಆಟವಿದ್ದುದು ನವಿಲು ಉಯ್ಯಲು  
ತಾನೇರಿ ತೂಗಾಡಿದಂತೆ!

ಈ ಪದ್ಯದ ಸೋಗಸು ಅನುಪಮ. ಇದಕ್ಕೆ ವ್ಯಾಖ್ಯಾನದ ಹಂಗೇಕೆ ಬೇಕು? ಹೀಗಿದ್ದಿತು ರಾಜಸನಾಗ್ರದ ಸೋಗಸು ಎಂದು ಸೂಚಿಸಿ ಆ ಅಧ್ಯಾಯವನ್ನು ಕವಿ ಮುಗಿಸಿದ್ದಾನೆ.

ಮುಂದಿನ ಏಣಾವಂಧಿಯಲ್ಲಿಯೂ ಈ ರಾಜದಂಪತ್ತಿಗಳ ಸುಖ ಸಲ್ಲಾಪಗಳ ವೀಕಾ ವಾದನ ಮತ್ತು ಗಾಯನಗಳ ವರ್ಣನೆ ಬಂದಿದೆ. ರಾಣಿ ಕುಸುಮಾಚಿಯು ಭರತೇಶನ ಸಂತೋಷಾರ್ಥವಾಗಿ ವೀಕೆಯನ್ನು ನುಡಿಸುತ್ತ, ತಾನೇ ಮತ್ತೊಂದು ವೀಕೆಯೋ ಎಂಬಂತೆ ಹೊಂದಿಸಿ ಸುಶ್ರಾವ್ಯವಾಗಿ ಹಾಡುತ್ತ, ಹಲವು ರಾಗಗಳನ್ನು ರಾಜನಿಗೆ ಆನಂದ ತುಂಬಿವಂತೆ ಹಾಡಿ ಶೈಲಿಪದಿಸಿದಳು, ಎಂಬುದು ಈ ಅಧ್ಯಾಯದ ತಾತ್ಪರ್ಯ.

ಅವಳ ಹಾಡುಗಾರಿಕೆಯ ಹೋಡಿ ಹಲವಿಧವಾಗಿರುತ್ತಿತ್ತು.

ಬಿಸಿನಗೆ ಯಾವುದು ತಣ್ಣನಗೆ ಯಾವುದು  
ಹುಸಿನಗೆ ಮುಗುಳುನಗೆಗಳು  
ರಸನಗೆ ಎಳಿನಗೆ ಯೆಂಬವು ಎಂತಿಹವೆಂದು  
ನಸುನಗುತ ಅವಳು ಪಾಡಿದಳು!

ನೇಮುಗಣದ ಕಲೆ ಗುಡಿಗೆಯ ಹೊಯ್ದಂತೆ  
ನೇಮುದ ಕಲೆ ಸುಖಿಗಳಿಗೆ  
ಹೂಮಾಲೀಯಾಂದ ಹೊಯ್ದಂತೆ ಅಹುದು, ಎಂದು ಅತಿ  
ಕೋಮಲವಾಗಿ ಪಾಡಿದಳು

ತಾನು ಅವಳಿಗೆ ಮೆಚ್ಚತ ಅವಳು ತನಗೆ ಮೆಚ್ಚತ  
ಆನಂದ ಗೋಟಿ ಮಾಡಿದರು!

ಮೆಚ್ಚಿದ ಇನಿಯಳು ಒಂದು ಹುಚ್ಚನುಡಿದರೆ ಎದೆ  
ನೋಚ್ಚಗಾಗಿಹುದು ನಲ್ಲಿರಿಗೆ!

ಅಚ್ಚ ಗಾನವನು ಆಕೆ ಪಾಡುತ್ತಿರಲು ಕೇಳ್ಣ  
ಮೆಚ್ಚಿದನೆ ಚಕ್ರಧರನು!

ಗಂಡನು ಎಷ್ಟೆಷ್ಟು ಮನ್ಸಿಸಿದಷ್ಟೆಷ್ಟು ಹೊಯ್  
ಚೆಂಡಿನಂತೆ ಉಬ್ಜಿ ಹಾಡುವಳು!

ಮಂಡೆಯೋಲಿದು ಜನಜಿನ ಎಂದು ಷಟ್ಪಂಡ  
ಮಂಡಲೇಶ್ವರ ಕೇಳುತ್ತಿಹನು!

ಅದೆಲ್ಲ ಆದ ಮೇಲೆ ಅವರು ಆವೇಗ ಭರಿತವಾಗಿ ಮತ್ತೆ ಸುರತಕ್ಕೀಡೆಯಲ್ಲಿ  
ತೊಡಗಿ ಆನಂದಿಸಿದರು, ಎಂಬುದಾಗಿ ಹೇಳಿ ಕವಿ ದೀರ್ಘ ವರ್ಣನೆ ಮಾಡಿದ್ದಾನೆ.

ಮಲಮೂತ್ರವಿಲ್ಲದ ದಿವ್ಯಾಂಗನು ಆ ರಾಯ!

ಲಲಿತಾಂಗಿ ಪದ್ಧಿನಿ ಜಾತಿ!

ಒಲಿದು ಕೂಡುವ ಸುಖ ಸುರಲೋಕ ಸುಖದ ಹಂ-  
ಬಲ ಮರೆಯಾಸುತ್ತಿದ್ದುದಾಗಿ!

ಅವರು ವಿಶ್ವಮಿಸಿಕೊಂಡು ಸ್ವಾನ ಪಾನಾದಿಗಳನ್ನು ಮಾಡಿದ ನಂತರ ರಾಜ  
ನರ್ತಕಿಯರಿಂದ ದಿವ್ಯ ಸೃತ್ಯವನ್ನು ಮಾಡಿಸಿ, ಅದನ್ನು ನೋಡಿ ಆನಂದಿಸುವ  
ವ್ಯವಸ್ಥೆ ಆಯಿತು. ಅದಕ್ಕೆ ಮೊದಲು ಭರತೇಶನು ತದೇಕಚಿತ್ತನಾಗಿ ಕುಳಿತು  
ಜನಮನ್ವಿಗಳ ಹಾಗೂ ಪುರುಪರಮೇಶ್ವರರ ಧ್ವನಿ ಮಾಡಿ ಮನಸ್ಸನ್ನು  
ನಿರ್ಮಲಗೊಳಿಸಿಕೊಂಡನು, ಎಂದು ಮುಂತಾಗಿ ಕವಿ ವರ್ಣಸಿ ಏಕಾಸಂಧಿಯನ್ನು  
ಮುಗಿಸಿದ್ದಾನೆ.

ಮುಂದೆ ಪ್ರೋವನಾಟಕ ಶಂಧಿಯಲ್ಲಿ ನರ್ತನದ ವೈಶಿಷ್ಟ್ಯವನ್ನು ಕವಿ  
ವರ್ಣಸಿರುವ ಬಗೆ ಚೆನ್ನಾಗಿದೆ. ಮಯಿತಲ್ಲಿ ನಿರ್ಮಿತಪೂರ್ವೇ ಎಂಬಂತೆ ಅತ್ಯಂತ  
ಶೋಭಾಯಮಾನವಾಗಿದ್ದ ನರ್ತನ ಶಾಲೆಯಲ್ಲಿ ರಾಜಕುಮಾರರು, ಕಲಾವಿದರು,  
ಪರಿವಾರದವರು, ಮೊದಲಾದವರೆಲ್ಲ ಉಚಿತಾಸಾನಗಳಲ್ಲಿ ಕುಳಿತಿದ್ದರು.  
ಮುಖ್ಯಮಂತ್ರಿ ಬುದ್ಧಿಸಾಗರನೂ ಮುಂದಿನ ಸಾಲಿನಲ್ಲಿ ಕುಳಿತಿದ್ದನು.

ತೆರೆ ಸೇಲೆ ಮರೆಯೋಳು-ಆ ತೆರೆದ ಗವಾಕ್ಷದೊಳು  
ಒರೆದು ನೋಡುತ್ತ ಬಾಹ್ಯ ಜನವ  
ಅರಸಿಯಿರಿದ್ದರು ಭೂಪಾಲನ ಎಡಬಿಲದ  
ಎರಡು ಪಕ್ಷದೊಳು ಸಾಲಾಗಿ

ತಾಳಧಾರಿಯು ತಾಳವಿದಿದಾಗ ಸ್ವತ್ಯದ  
ತಾಳ ತೋರುವವೈಲು ನಿಂದು  
ಕೇಳಿಸಿದನು ಹೊಸಪರಿಯಾಗಿ ಮುನ್ದೆಂದು  
ಕೇಳಿಸಿತ್ತಿಲ್ಲ ಇಂತುಟು ಎನಿಸಿ!

ಮಧ್ಯ ವಿಲಂಬ ದ್ವಾತದ ನೇರೆಯರಿದು ಸು-  
ಸಾಧ್ಯ ಶತ-ಅಷ್ಟತಾಳಗಳೆ  
ಅಧ್ಯಕ್ಷವರಿದು ಕೇಳಿಸಿ ನಿಂದನು.....

ಒಲೆವ ಮಸ್ತಕ, ಶ್ರುತಿಗೆಟ್ಟೆ ಎಡಗಿವಿ, ತೊಡೆಗೆ-  
ಅಳವಟ್ಟಿ ಮದ್ದಳೆಯಿಂದ  
ಹಲವು ಕತ್ತರವ ಕಳಾಸವನರಿದು ಮ-  
ದ್ವಳಿಗ ಕೇಳಿಸಿ ನಿಂದನೇಂದನೆ

ಧಕ್ಕೆ ನಾಟ್ಯಾನಕ ಚಂಪೆ ಕಂಳಣೆ ದೌಡೆ  
ಹುಕ್ಕುರು ತುಡುಮು ರಿಂಚೆಯವ  
ತಕ್ಕಿಟ ತೋಕಿಟ ತೋಂಗಿ ತೋಹಂಗಿ ತೋ  
ಧಕ್ಕಿಟಿಯನೆ ಕೇಳಿಸಿದರು.

ವಾದ್ಯರಂಜನೆಯಾಗಲು-ಒಡನೆ ಮಹಾಗಾನ  
ವಿದ್ಯರು ಆ ಎಂದು ರಾಗಗಳು  
ವೇದ್ಯಾಂಶಸಿದರು, ತಿತ್ತಿ ದಂಡಿಗೆ ಶ್ರುತಿ  
ಹ್ಯಾದ್ಯವಾಗಿರೆ ಹೊಸತೆನಿಸಿ.

ಮುಖಿವೀಕೆ, ವೇಜು, ಉಪಾಂಗ, ಚೆನ್ನಿನ ಶ್ರುತಿ  
ಸವಿತನವಾಗಲು ಓಚೆಯೊಳ್ಳು  
ಮುಖಿರಿಗಾಣರು ರಾಗರಸದೋರಿದರು ಸ್ವರ್ಗ  
ಸುಖಿವ ಕರೆದು ತೋರುವಂತೆ!

ಆಹರಿಯಲ್ಲಿ ತೋಡಿಯೊಳ್ಳು ನಾಟಿಯೊಳ್ಳು ಸ-  
ನ್ನಾಹ ಸಾಳಂಗ ರಾಗದೊಳ್ಳು  
ಸೋಹಿ ಸೋಹಿಯ ತೋರಿ ರಾಗಿಸಿ ಸಭೆಗೆ ಸ-  
ಮೋಹನ ರಸವ ಸೂಸಿದರು.

ಅನಂತರ ನೇತ್ರಮೋಹಿನಿ ಮತ್ತು ಚಿತ್ರಮೋಹಿನಿಯರೆಂಬ ನರ್ತಕಿ  
ಪೃತಿಯರನ್ನು ರಂಗಮಂಚದ ಮೇಲೆ ತಂದು ನರ್ತಿಸಲು ಮುಖ್ಯ ನರ್ತಕನು  
ಭರತೀಶನ ಅನುಮತಿಯನ್ನು ಬೇಡಿ ಪಡೆದನು. ಅವರು ತೆರೆ ಸರಿದನಂತರ ರಂಗದ  
ಮೇಲೆ ಬಂದು ನರ್ತಿಸತೊಡಗಿದರು.

ನೋಟದೊಳಗೆ ಹೊಂಡರು-ಒಮ್ಮೆ ನೋಟಕರನು  
ನಾಟಕಿ ನಸುಗೆಯಿಂದ  
ಲೂಟಿಮಾಡಿದರು ಮೈ ಒಲೆದಾಟದಿಂದ ಎದೆ  
ಹೋಟೆಯ ಹೊಂಡರು ಏನೆಂಬ!

.....

ಎತ್ತ ನೀಡಿತು ಹಸ್ತವತ್ತ ದೃಷ್ಟಿಗಳು ಅಲ್ಲ,  
ಚಿತ್ರಪು ಅಲ್ಲಿಯ ತನಿರಸವು  
ತತ್ತತ ತಿತ್ತತಿ ಯಾರೆ ಯಾರೆ ಎನಲು  
ಅತ್ತಿತ್ತಲೊಲೆದು ಹರಿದಳು.

.....

ನೂರೆಂಟು ಕರಣ ನೂರೆಂಟು ನಿಲವು ಹದಿ-  
ಮೂರು ಶಿರೋಭೇದವರಿದು  
ಬೇರೆ ಬೇರೆ ಅರುವತ್ತನಾಲ್ಕು ಭೇದದ ಹಸ್ತ  
ತೋರಿ ನರ್ತಿಸಿದಳಾ ಗಳೇಕೆ.

.....

ಸುಳಿದು ಸುತ್ತುವಳು ನಾಟ್ಯದೊಳು ಸಮ್ಮೋಹನ  
ಜಲಧಿಯ ಸುಳಿಯೋ ಎಂಬಂತೆ!  
ಬಲಕೆ-ಎಡಕೆ ಒಲೆದು ಹರಿವಳು-ಎಳೆವಿಶಿಲಲ್ಲಿ  
ಎಳೆನಾಗ ಹರಿವಂತೆ ಮುರಿದು!

.....

ಇನ್ನು ಉತ್ತರ ನಾಟಕ ಶಂಧಿಯಲ್ಲಿ ಹಲವು ಬಣ್ಣ ಬೆಡಗಿನ ನರ್ತಕಿಯರು  
ಬಹುಬಗೆಯ ನರ್ತನವನ್ನು ಭರತೀಶನ ಮುಂದೆ ಪ್ರದರ್ಶಿಸಿದುದರ ವರ್ಣನೆ  
ಇದೆ.

ತಕದಿಕ ಕಣತೋಂಗ ತದಿಕಟ ದಿಮಿದಿಮಿ  
ದಿಕುದಿಪು ದಿಮಿಕಂಬ ಘ್ನಸಿಗೆ

ಬಕಚಕನೆ ಅತ್ಯಿತ್ತ ಹಸ್ತಮಾದಗಳ ಸೂ-  
ಚಕ ತೋರಿದರು ಸೊಬಗಾಗಿ

ಮೋಗ ಮೋಲೆ ಅಡಿಯಾಗಿ ಕಾಲ್ಯಾಡಿ, ಕಾಸೆ ತೋ-  
ಳುಗಳು ಅಲುಗುತ ಮೇಲೆ ಬಪ್ಪು  
ಮುಗುದೆಯರೆಸದರು ಗಗನಗಂಗೆಯೊಳು ಮೆ-  
ಲ್ಲಗೆ ಈಸಿ ಬರ್ವರೆಂಬಂತೆ!

ಹಾಗೆ ನರ್ತಿಸಿದ ಹದಿನಾರುಮಂದಿ ನರ್ತಕಿಯರ ಪೈಕಿ ರೂಪಾಣಿ ಮತ್ತು  
ಪದ್ಮಾಂಶಿ ಎಂಬ ಇಟ್ಟರು, ನಾಟ್ಯದ ನಂತರ ರಾಜನಿಂದ ಬಹುಮಾನ ಪಡೆಯಲು  
ಒಲ್ಲದೆ ಮುನಿಸಿಕೊಂಡು ಹಿಂದೆ ನಿಂತರು. ಅದನ್ನರಿತ ರಾಜ ಅವರನ್ನ ಕರೆಸಿ,  
ಅವರ ಬೇಸರಕ್ಕೆ ಕಾರಣ ತಿಳಿಯ ಬಯಸಿದನು. ಆ ನರ್ತಕಿಯರು ತಮ್ಮದ್ದು  
ಅಮೋಫೆ ನೃತ್ಯವೆಂದೂ ಅದನ್ನ ಸರಿಯಾಗಿ ಗಮನಿಸದೆ ರಾಜ ಉದಾಸೀನ  
ಮಾಡಿದ್ದರಿಂದ ತಮಗೆ ದುಃಖಿಸಿದೆ ಎಂದೂ ಬಗೆ ಬಗೆಯಾಗಿ ಆಕ್ಷೇತಿಸಿದರು.

ಕೊರವಂಚೆ ಕಟ್ಟುಕೊಂಬ ತಿರುಕವೇಷದ  
ಎರಕವ ತೋಟ್ವೆ ನಾವು?  
ಹೂರಗಳೊಗ್ಗಳು ಎಮ್ಮೆ ನೃತ್ಯವನು ನೀ ನೋಳ್ಳಾಗ  
ಹೂರಿಸು ಒಂದು ಕೊರತೆಯ ನಮಗೆ?

ಬೆಳ್ಳಕ್ಕಿಗೆ-ಉರುಲೊಡ್ಡಿ ತನ್ನ ಕೈಯಿಂದ ತನ್ನ  
ಅಳ್ಳಿಯ, ಬಾಯ ಹೊಯೊಂದು  
ಫೌಳ್ಳನೆ-ಎಲ್ಲರ ನಗಿಸುವ ಕೊರಮರ ವೇಷ  
ದಲ್ಲಿ ನರ್ತಿಸಿದೆ ನಾವು?

ನೀನು ಈವುದೇನು? ನಾವು ಈಸಿಕೊಂಬಿದು ಅದೇನು?  
ಚೇನಿ ವಸ್ತುಭರಣಗಳ!  
ಎನು ದೂಡಿತು ಕಲ್ಲು ಲೋಹ ವಂಚಟಿಯ ಅಧಿ-  
ಮಾನ ತಪ್ಪಿದ ಮೇಲೆ ನಮಗೆ?

ಹೀಗೆ ಮುನಿದ ತರುಣೀಯರನ್ನ ಭರತೀಶ ಉಪಾಯವಾಗಿ ಒಲಿಸಿಕೊಂಡು  
ಉಡುಗೊರೆ ಕೊಟ್ಟಿ ಮನ್ಮಿಸಿದ ಸಂಗತಿ ಹಲವು ಪದ್ಯಗಳಲ್ಲಿ ವಿವರವಾಗಿ ಬಂದಿದೆ.

ಭರತೇಶ ವೈಭವ ಕಾವ್ಯದಲ್ಲಿ ಗಜಿನೆಯ ಸಂಧಿಯಾದ ಶಯಾಗ್ನಹ ವರ್ಣನೆಗೆ ಸಂಬಂಧಿಸಿದ ಭಾಗದಲ್ಲಿ ಕವಿ ಭರತೇಶನು ಮಾಯಾವಿ ಶ್ರೀಕೃಷ್ಣನಂತೆ ಏಕಾಲಕ್ಕೆ ಹಲವು ವ್ಯಕ್ತಿಗಳಾಗಿ, ತನ್ನ ತೊಂಬತಾರು ಸಾಮಿರ ರಾಣಿಯರೊಂದಿಗೂ ರತ್ನಕ್ರೀಡೆಯಲ್ಲಿ ತೊಡಗಿ ಸುಖಿಸಿದನು ಎಂಬ ಅಂಶವನ್ನು ವಿವರಿಸಿದ್ದಾನೆ. ಈ ಭಾಗದಲ್ಲಿ ರತ್ನಾಕರ ಸುರತ್ಕ್ರೀಡೆಯನ್ನು ಹಸಿಹಸಿಯಾಗಿ ವಾಚ್ಯವಾಗಿ ವಿವರಿಸಿರುವುದು ಅತಿಯಾಯಿತು ಎಂದು ಆಕ್ಷೇಪಿಸುವವರಿದ್ದಾರೆ. ಆದರೆ ಒಂದು ಅಂಶವನ್ನು ಕಡೆಗೋಣಿಸಬಾರದು. ರತ್ನಕ್ರೀಡೆ ವರ್ಣನೆ ಇದೆ. ಆದರೆ ಅದರ ಪ್ರಮಾಣ ವಿರಕ್ತಿ ಮತ್ತು ಧರ್ಮಾನುಸರಣಿ ಚೋಧನೆಗೊಂತ ಅತ್ಯಲ್ಪ. ಜೊತೆಗೆ ಆದರಲ್ಲಿಯೂ ಭರತೇಶನ ಮಹಿಮೆ ವರ್ಣನೆ ಮಾಡುವುದರತ್ತಲೇ ಕವಿಯ ಗಮನ.

ಮತ್ತೊಂದು ಮುಖ್ಯ ಉದ್ದೇಶವೂ ಈ ಕಾವ್ಯದಲ್ಲಿ ಸಾಧಿತವಾಗಿದೆ. ರತ್ನಾಕರವರ್ಣೀ ವೀರಶೈವಧರ್ಮಸಾರ, ಹರಿಭಕ್ತಿಸಾರ, ಜ್ಯೇಂದ್ರ, ಬೌದ್ಧ ಧರ್ಮ ಸಾರಗಳನ್ನೇಲ್ಲ ತನ್ನ ಕಾವ್ಯದಲ್ಲಿ ಮೇಳ್ಣಿ, ಅವುಗಳಿಗ ಮಾನವತಾಧರ್ಮಮುಖ ಚೋಡಿಸಿದ್ದಾನೆ. ಹೀಗಾಗಿ ಕಾವ್ಯದುದ್ದಕ್ಕೂ ಲೋಕಭೋಗ ಮತ್ತು ಆಧ್ಯಾತ್ಮಿಕ ಯೋಗಗಳಿರದನ್ನೂ ಸರಿತೂಗಿಸುವ ಯತ್ನದ ಫಲವಾಗಿ ಭೋಗ, ಸೌಭಾಗ್ಯಗಳನ್ನೂ ಧಾರಾಳವಾಗಿಯೇ ವರ್ಣಿಸಿದ್ದಾನೆ. ಇಲ್ಲದಿದ್ದರೆ ಅದು ಬರೀ ಆಧ್ಯಾತ್ಮದ ಒಣಪುರಾಣವಾದೀತು ಎಂಬ ಅರಿವು ಆತನಿಗಿದೆ.

ಆಧ್ಯಾತ್ಮಚೋಧನೆಯಲ್ಲಿಯೂ ಕವಿ ಚಾನವದೀಯವೆನ್ನಿಸುವ ಅಂಶಗಳನ್ನು ಅದೆಷ್ಟು ಸೋಗಸಾಗಿ ನಿರೂಪಿಸಿದ್ದಾನೆಂಬುದಕ್ಕೆ ಕೆಲವು ನಿದರ್ಶನಗಳು:

ದೇವನು ಎನ್ನೊಳಗಿದ್ದನೇಂದು ಹಂಸನೊಳಿಟ್ಟು  
ಭಾವಿಪುದು ಉತ್ಸಂಘವ ಅಬಲೆ.

ಹೋರಗಿಟ್ಟು ಕಂಡರೆ ಪುಣ್ಯವಹುದು, ಪುಣ್ಯ  
ನರ ಸ್ವರ್ಗಸುಖವ ಮಾಡುವುದು

.....

ಕಂಚಿನೊಳಗೆ, ಶಿಲೆಯೊಳಗೆ ದೇವನ ನೊಳಿ  
ಮಿಂಬುಗಾರಿಕೆಯ ಭಕ್ತಿಯದು!

ಹೆಡಗೈಯ ಬಗಿದು ಕಟ್ಟುದ ಕಳ್ಳಗೆ ಆ ಕಟ್ಟು  
ಸದಲಿದಷ್ಟಕೆ ಸುಖವಹುದು  
ಇಡಿದಿರೆ ಕಮಾಗಲೆಷ್ಟೆಮ್ಮು ಸದಲಿದರೆ  
ಒಡನೊಡನಹುದಮ್ಮು ಲೀಲೆ!

.....

ಕಿರಿಕಿರಿದಾಗಿ ವಿಂಡಿಸಿ ಕಮ್ಮಕೆಡೆ, ಮನೆ  
ತೆರಪಹುದು ಅತ್ಯಗ್ರಿ ಅತ್ಯನೋಳು,  
ಕರುಚೇಣದಿಂದೊಬ್ಬ ಮೆಲ್ಲು ಮೆಲ್ಲನೆ ಕಲ್ಲ  
ತರಿದು ಅಲ್ಲಿ ಮನೆಮಾಡುವಂತೆ!

ಪಾರಣಾಸಂಧಿಯಲ್ಲಿ ಭರತೇಶನು ಮಹಾಭೋಗಿಯಾಗಿದ್ದಂತೆಯೇ  
ಮಾತೃಭಕ್ತಿ ಪ್ರೇಮಗಳಲ್ಲಿಯೂ ಅಪೂರ್ವ ಶ್ರದ್ಧಾಳುವಾಗಿದ್ದನೆಂಬುದನ್ನು ಕವಿ  
ಸೋಗಸಾಗಿ ಪ್ರತಿಪಾದಿಸಿದ್ದಾನೆ. ರಾಜಮಾತೆ ಸುನಂದಾದೇವಿಯನ್ನು ತನ್ನ  
ಆವಾಸಸ್ಥಾನಕ್ಕೆ ಅಹ್ವಾನಿಸಿ, ಉಣಿಯೊಪ್ಪಬಾರಗಳಿಂದ ತನ್ನ ರಾಣಿಯರೊಡಗೂಡಿ  
ಅಕೆಯನ್ನು ಸತ್ಯರಿಸಿದನು. ಅಷ್ಟರಿಂದಲೇ ತ್ಯಪ್ತನಾಗದೆ, ತಾಯಿಯನ್ನು ಹೊನ್ನಿನ  
ತೂಗುಮಂಡದಲ್ಲಿರಿಸಿ ತೂಗಿ ತನೆದನು!

ತೂಗುಮಂಡದೊಳು ಒರಿದ ತಾಯ ಭರತೇಶ  
ತೂಗಿದನಂದು ತೂಟ್ಯಿಲೊಳು,  
ರಾಗದೊಳು ಇಟ್ಟ ಆಕ ತೂಗಿದ ಸಾಲವ  
ತೂಗಿ ತಿದ್ದುವನೋ ಎಂಬಂತೆ!

ಎಲೆಯ ಘಾಳಗೈಯ ಕೆಂಬಬಾಯ್ದೀರೆಗೆ ಉಡುವ  
ತಳಿವನು ಮೈಗೆ ಪನ್ನೀರ!  
ಚಿಲುಪಾಲನು ಉಡಿ ನೀರೆರೆದು ಆಕ ಸಲಹಿದ  
ಬಲು ಖೂಣವನು ತಿದ್ದುವಂತೆ!

ಹೀಗೆ ಕವಿ ಭರತೇಶನ ಬದುಕಿನ ಎಲ್ಲ ಮುಖಗಳನ್ನೂ ಪರಿಚಯಿಸುತ್ತ  
ವಿವರವಾಗಿ ಕಾವ್ಯರಚಿಸಿದ್ದಾನೆ. ಎಂತಲೇ ಸೂಜ್ಯಾಂಶಕ್ಕಿಂತ ವಾಚ್ಯಾಂಶ ಮಿಗಿಲಾಗಿ  
ಅಲ್ಲಲ್ಲಿ ಅತಿ ಎನ್ನಿಸುವುದು ಸಹಜ.

ಒಟ್ಟಿನ ಮೇಲೆ, ತನ್ನ ಕಾವ್ಯದ ಪ್ರಥಮ ವಿಂಡವನ್ನು ಸಮಾಪ್ತಿಗೊಳಿಸುತ್ತ,

ಸಿರಿವೆತ್ತು ಕೋಸಲದೇಶದ ಅಯೋಧ್ಯೆ  
 ಪುರದೊಳು ಭರತರಾಜೀಂದ್ರ  
 ಸುರಭೋಗದೋಳಿಗಿರನು ಇದು ಭೋಗವಿಜಯವಂಬ  
 ಉರುತರ ವ್ಯಘಮ ಕಲ್ಲಾಗ್ನಿ.

ಎಂದಿದ್ದಾನೆ. ಮುಂದಿನ ಎರಡು ಭಾಗಗಳು - ಖಂಡಗಳು, ದಿಗ್ನಿಜಯ ಹಾಗೂ  
 ಯೋಗವಿಜಯ ಎಂಬವು. ಆಪ್ಯಾಗಳಲ್ಲಿನ ಮುಖ್ಯ ಜಾನಪದೀಯಾಂಶಗಳನ್ನು  
 ಮನಗಾಣವ ಪ್ರಯತ್ನ ಮಾಡೋಣ.

### ದಿಗ್ನಿಜಯ ಖಂಡದಲ್ಲಿನ ಜಾನಪದೀಯತೆ

ಇದುವರೆಗೆ ಗಮನಿಸಿದಂತೆ, ಭರತೀಶ ಅರೆಕೊರೆ ಇರದ ರಾಜ್ಯಭಾರವನ್ನು  
 ನಿರ್ವಹಿಸುತ್ತಿದ್ದನು. ಒಂದು ದಿನ ಮುಖ್ಯಮಂತ್ರಿ ಬುದ್ಧಿಸಾಗರನು ರಾಜನಲ್ಲಿ  
 ಬಿನ್ನಪಮಾಡಿಕೊಂಡು, ದಿಗ್ನಿಜಯ ಮಾಡಲು ಇದು ಸಾಳ. ಮಳಿಗಾಲ  
 ಮುಗಿದಿದೆ. ಚಕ್ರರತ್ನ ಬೇರೆ ಹುಟ್ಟಿ, ದಿಗ್ನಿಜಯಕ್ಕೆ ಸಚಾವ್ಯಾಗಿ ಎಂದು ಮೊರೆಯುತ್ತಿದೆ.  
 ಶತ್ರುಗಳನ್ನು ಗೆದ್ದು, ಭರತಪಟ್ಟಿಂಡವಷ್ಟುನೂ ಕೈಪಡಿಮಾಡಿಕೊಂಡು ಬರಲು ಇದು  
 ಪ್ರಶಸ್ತ ಸಮಯ, ಎಂದು ನುಡಿದನು.

ಆರು ಖಂಡದ ಪ್ರಚೇಗಳಿಗೆ ನಿನ್ನಯ ರೂಪ  
 ತೋರಿ ಕೃತಾರ್ಥರ ಮಾಡಿ  
 ಮೂರು ಜೋಟಿಂದು ಆರು ಖಂಡವ ಕಂಡು ಬ-  
 ಲಾರಿಕೆಯೊಳು ಬಹವ್ಯ ಏಳಿ!

ಎಂದು ಮುಂತಾಗಿ ಉತ್ಸೇಚಿಸಿದನು. ರಾಜನೂ ಅದಕ್ಕೆ ಸಮೃತಿಸಿ, ದಿಗ್ನಿಜಯಕ್ಕೆ  
 ತಕ್ಕ ಸಿದ್ಧತ್ವಗಳಾಗಲಿ ಎಂದು ಆಜ್ಞೆಮಾಡಿದನು.

ಆ ಕ್ಷಣಿಂದಲೇ ನಗರದಲ್ಲಿ ಪೂಜೆ ಪುರಸ್ಕಾರಗಳು ಪ್ರಾರಂಭವಾದವು.  
 ಚೆತುರಂಗಬಲಗಳೂ ಸಚ್ಚಾದವು.

ಬೆಣ್ಣೆಗಳಿಗೆ ಕಾಲು ಬಾಲ ಸೊಂಡಿಲು ದಂಡ  
 ಹುಟ್ಟಿ ನಡೆದು ಬಷ್ಟ ತೆರದಿ  
 ಕಟ್ಟಾನೆಗಳು ಬರುತ್ತಿದ್ದವು ನಡೆಸೇತು  
 ಕಟ್ಟುದರೆಂಬ ರೀತಿಯೊಳು!

ಅಂತಹ ದಳದೊಡಗೂಡಿ ಭರತೀಶನ ರಾಣಿಯರೂ ಪಯಣ ಹೊರಟರು.  
ರಾಜನಿಗೆ ಮಹಾವಿಜಯವಾಗಲೇಂಬಿ ಉದ್ದೇಶದಿಂದ ಆವರು ಉಪವಾಸ,  
ಪಾರಣೆಗಳ ಪ್ರತಿಗಳನ್ನು ಕೈಗೊಂಡಿದ್ದರು. ಶುಭ ಶಕುನಗಳೂ ತಲೆದೋರಿದವು.

ತಾಯಿ ಅರಮನೆಯಿಂದ ತೆರಳಲು ಒಡನೆ ಮುಂದೆ  
ವಾಯಸ ತಿದ್ದಿದ್ದುವು ಎರಡು,  
ಚಾಯುಬ್ಬಿ ಕಣಕವೆ ಎಡದಲ್ಲಿ ಕರೆದುವು ಆ  
ರಾಯ ಪ್ರೋಪಲ್ಲಿ ವಲ್ಲಿಗಳು!

ಗಗನದೋಳಗೆ ತನ್ನ ಮುಂದು ಮುಂದುರೆ ಹಾಡಿ  
ತೆಗೆದು ಎಯ್ಯಿತಿದ್ದುದು ಗರುಡ!  
ಬಗೆದನುಕೂಲನಾಯಕನು ಅದ ಸನ್ನೇಹಿ-  
ಳಗೆ ಧರಣೆಪಗೆ ಕಾಣಿಸಿದ!

ಹಾಗೆ ಶುಭಮುಹೂರ್ತದಲ್ಲಿ ದಿಗ್ರಿಜಯ ಪ್ರಯಾಣ ಹೊರಟ ಭರತೀಶನ  
ಅಪ್ರಾವ್ಯ ರಮಣೀಯತೆಯನ್ನು ಕಾಣಲೆಂದು ಜನ ಕಾತರಿಸಿ ನಗರದ ಬೀದಿಗಳಲ್ಲಿ  
ನಿಂತಿದ್ದರು. ಹೊರಹೊರಟ ಭರತೀಶನನ್ನು ಅಂಗವಂಗ ಕಳಿಂಗ ಕಾಶ್ಯಾರಾದಿ ದೇಶಗಳ  
ಸಮಸ್ತ ರಾಜರೆಲ್ಲ ಬಂದು ಬಂದು ಶರಣಮಾಡಿ ಕಷ್ಟಕಾಣೆಕೆಗಳನ್ನಿತ್ತು ರಾಜಮಾನ್ಯತೆ  
ಪಡೆದರು. ಈ ಒಬ್ಬೊಬ್ಬಿ ರಾಜರ ವೇಷಭೂಷಣಗಳನ್ನೆಲ್ಲ ಕವಿ ವರ್ಣಿಸಿದ್ದಾನೆ.

ದಾರಿಯಲ್ಲಿ ಅಲ್ಲಲ್ಲಿ ರಾಜ ಬೀಡುಬಿಟ್ಟು ವಿಶ್ವಮಿಸಿಕೊಂಡು, ಅನಂತರ  
ಪಯಣ ಮುಂದುವರಿಸುತ್ತಿದ್ದನು.

ಕೊಟ್ಟಿಗೆ ಕೊಲ್ಲಾರ ಕೀಲಾರ ಹೊರೆಯ ತಾಳ್ಳು  
ತೊಟ್ಟಿಗಳು-ಪಾಸು ಮಂಡಗಳು  
ಪೆಟ್ಟಿಗೆ ಭಂಡಾರ ಚೊಕ್ಕಸ ಸಾಗಿ ಬಂದು  
ಒಟ್ಟಿಗೂಡಿದುವು ಬೀದಿನೋಳು!

‘ಅರಮು ಬಟ್ಟಲ್ಲಿ ಪಟ್ಟು’ ಎಂಬ ನುಡಿ ತೋರು  
ತಿರಲು ಬಂದು ದಿನವಿದ್ದನಲ್ಲಿ,

ಹೀಗೆ ಪ್ರಯಾಣಮಾಡಿ ಮಾಡಿ, ಕೊನೆಗೆ ಗಂಗಾನದಿ ಹರಿಯುವ ಉತ್ತರ ಪ್ರದೇಶ ಭಾಗವನ್ನು ಭರತೇಶನ ದಂಡು ದಳ ತಲುಪಿತು. ಅದರ ವಿವರವನ್ನು ಕವಿ ಹೀಗೆ ಕೊಟ್ಟಿದ್ದಾನೆ:

ಬಡಗಳ ಹಿಮಗಿರಿಯೊಳು ಹುಟ್ಟಿ ತೆಂಕಬಂದು  
ಒದನೆ ದೊಂಕಿಸಿ ಮೂಡ ಹರಿದು  
ಕಡಲ ಕೂಡಿದ್ದುದಾ ಗಂಗೆ ಅದರ ದೊಂಕಿನ  
ಎಡಯೊಳು ಬಿಟ್ಟುನಾ ಚಕ್ರಿ!

ಹಾಗೆ ಬೀಡುಬಿಟ್ಟು ಗಂಗಾಸ್ಥಾನ ಮಾಡಿ ಪರಿಶುದ್ಧನಾದನು. ಅವನ ಪದೇ ಪರಿವಾರವೆಲ್ಲವೂ ಹಾಗೆಯೇ ಮಾಡಿತು. ಅನಂತರ ಬಹುಶಃ ಪೂರ್ವಾಭಿಮುವಿವಾಗಿ ಪ್ರಯಾಣಮಾಡಿ ಈಗಿನ ಬಂಗಾಳಕೊಲ್ಲಿಯಲ್ಲಿ ಸಮುದ್ರವನ್ನು ಕಾಣುವ ಸದವಕಾಶ ಎಲ್ಲರಿಗೂ ಒದಗಿತು. ಆ ಸಮುದ್ರದ ದೃಶ್ಯ ಅಪೂರ್ವವಾಗಿತ್ತು.

ರತ್ನಾಕರವರ್ಣ ಪಡುಕರಾವಳಿಯಲ್ಲಿ ಬದುಕಿದ್ದು, ಸಮುದ್ರವನ್ನು ಕಣ್ಣಾರೆ ಕಂಡು ಮನಸಾರೆ ಮೆಚ್ಚಿ, ಅದನ್ನು ಯಥಾರ್ಥವಾಗಿ ವರ್ಣಿಸಿರುವ ಪ್ರಥಮ ಕನ್ನಡ ಕವಿ. ಅವನು ಭರತೇಶ ವೈಭವದಲ್ಲಿ ಚಿತ್ರಿಸಿರುವ ಸಮುದ್ರದ ನುಡಿಚಿತ್ರ ಭಾವಗೀತವಾಗಿ ಅತ್ಯಂತ ಸೌಗಂಡಿದೆ. ಇದು ಪೂರ್ವಸಾಗರದರ್ಶನ ಸಂಧಿಯಲ್ಲಿದೆ. ಅದರಿಂದ ಕೆಲವು ಪದ್ಯಗಳನ್ನು ನೋಡೋಣ.

ದಟ್ಟಿಗೆ ಏಗೆ ಹಾಯ್ದು ತೋರ್ವೆ ಸಮುದ್ರದ  
ಕಟ್ಟಳಿಗೆ ಚೋದ್ಯಬಟ್ಟು  
ಅಟ್ಟಹಾಸವ ಮಾಡುತ್ತ, ಒಬ್ಬರೊಬ್ಬರ ಮೈಯ  
ತಟ್ಟುತ ತೋರಿ ನುಡಿದರು!

ಅಟ್ಟವ ತರೆಯ ಮುಂದೋಡುವ ತರೆಯ ಪೋ  
ಚೆಟ್ಟದಂತೇಷ್ಟ ತರೆಗಳ,  
ತೂಟ್ಪನೆ ಬಯಲಹ ತರೆಗಳನವರು ಕ-  
ಣ್ಣಪ್ಪು ನೋಡಿದರು ಅರ್ಥವಡುತ!

.....

ತುಂತುರು ತರೆ ನೂರೆ ಸುಳಿ ಫುಳಿಫುಳಿ ರವ  
ತೂಂತಿಟ್ಟು ಹೊಳೆವ ವಾರಿಧಿಯ

ಇವೋತ್ತಿಗೆ ಸಾಕು, ನಾಳೆಯಿಂದ ಬೇಕಾದಂತೆ ನೋಡಬಹುದೆಂದು ಅವರನ್ನು ಒಟ್ಟಿಸಿ ಬೀಡಿಗೆ ಹಿಂದಿರುಗಿದನು, ಎಂದು ಹೇಳಿ ಆ ಸಂಧಿಯನ್ನು ಕವಿ ಮುಗಿಸಿದ್ದಾನೆ.

ಮುಂದೆ ತನಗೆ ಎದುರಾಳಿಯಾಗಲಿದ್ದ ಮಾರ್ಗ ದೊರೆಯನ್ನು ಭರತೇಶ ಅಲಕ್ಷ್ಯ ಮಾಡಿ,

ಒಂದಂಬನು ಎಚ್ಚೆ ಅವನ ಒಳಗ ನೋಡುವೆನು ಉಗು-  
ರಿಂದ ಹೋಹದಕೆ ಏಕ ಕೊಡಲಿ?

ಒಂದರೆ ಒಂದೊಳ್ಳತು, ಬಾರದರೆ ಎರಡೊಳ್ಳ-  
ತೆಂದು ತೋರುವೆನು ಎನ್ನ ಪರಿಯ!

ಎಂದು ಹೇಳಿ, ಆತನನ್ನು ಒಳಪಡಿಸಿಕೊಂಡುದರ ವಿವರಗಳನ್ನು ರತ್ನಾಕರ ನೀಡಿದ್ದಾನೆ. ಕವಿಗೆ ಸಮರಕಲೇಯ ಪರಿಚಯವಿದ್ದುದಕ್ಕೆ ಅಲ್ಲಿ ಆಧಾರಗಳು ದೊರೆಯುತ್ತವೆ. ನಿದರ್ಶನಕ್ಕೆ ನೋಡಿ:

ನಿಡುಬಿಲ್ಲ ರಥದ ಮೇಲೂರಿ ದಕ್ಷಿಣದೊಂದು  
ತೂಡೆ ಸೋಂಕಿ ಬಾಗಿಸಿ ಹದೆಯ  
ಎಡಗ್ಗೆಯಾಳೇರಿಸಿ ನೀವಿ ಜೀವಡೆದನು  
ಸಿಡಿಲಪೀಣೆಯ ಮುಟ್ಟಿದಂತೆ!

ಮಾಗಧನ ಪೌರುಷದ ವರ್ಣನೆಯೂ ಚೆನ್ನಾಗಿದೆ:

ಕೇಳುತ, ಕಡಿಕಡಿಯಾಗಿ ಮಾಗಧನು ಮೈ  
ತೂಳವೆದ್ದು ಓಡಕ್ಕುದನು!  
ಸೀಳುಸೀಳು ಓಲೆಯ ಸುದುಸುದು ಎಂದನು ತನ್ನ  
ಬಾಳ ಸೀಳ್ಳ ಸುದುಸುದು ಎಂಬಂತೆ!

ಹಲ್ಲು ಕಡಿದು ಕಣ್ಣ ಕೆಂಪೇರಿ ತುಂಬುರ  
ಕೊಳ್ಳಿಯಂತೆ ಉರಿ ಥಿಟಥಿಟಿ  
ಅಲ್ಲಾಡಿ ಮಾಸೆ ಸೆರಿತು ನೋಡಿ ನುಡಿದನು  
ಕೊಲ್ಲುಫಂತೆ ಅದನು ಓದಿದವನ!

ಅದರೆ ಭರತೇಶನ ತೇಜ ಪರಾಕ್ರಮದೇವರು ನಿಲ್ಲಲಾರದೆ ಆತ ಸೋತು ಶರಣಾದನು. ಅದೇ ರೀತಿಯಲ್ಲಿ ಇತರ ರಾಜರೂ ಮಣಿದ ಸಂಗತಿಯನ್ನು ಕವಿ ವಿವರವಾಗಿ ನಿರೂಪಿಸಿದ್ದಾನೆ. ಆ ಭಾಗದಲ್ಲಿ ರತ್ನಾಕರವರ್ಣಗೇ ವೀರರಸ ಪ್ರತಿಪಾದನೆಯೂ ತಿಳಿದಿದ್ದುದರ ಪರಿಚಯವಾಗುತ್ತದೆ. ಅದರೆ ಆ ಎಲ್ಲ ವಿವರಗಳ ಸ್ವಾರಸ್ಯವನ್ನು ಪ್ರಸ್ತಾಪಿಸಲು ಅವಕಾಶವಿಲ್ಲದ್ದರಿಂದ, ಇತರ ಅಂಶಗಳನ್ನು ಗಮನಿಸೋಣ.

ಭರತೇಶನಿಗೆ ಆದಿರಾಜನೆಂಬ ಮಗ ಹುಟ್ಟಿದ ಶುಭಸಂದರ್ಭದ ಹಿನ್ನೆಲೆಯನ್ನು ಕವಿ ಆದಿರಾಜೋದಯ ಸಂಧಿಯಲ್ಲಿ ಚಿತ್ರಿಸಿದ್ದಾನೆ.

ತಂದೆಯ ಚೆಲ್ಲೆ, ತಂದೆಯ ರೂಪೆ, ತಂದೆಯೊಂದು  
ಅಂದವೆ, ತಂದೆಯ ನೋಟ,  
ತಂದೆಯ-ಅಖ್ಯಾಸೋಳು-ಒತ್ತಿದಂತಿದೆನು ಆ ರಾಜ-  
ನಂದನ ತಂದೆಯ ಅಂಕದೊಳು!

ಅರಳೆ ಮಾಗಾಯಿ ಕುಂಡಲ ಹಸ್ತದ  
ಮುರಿ ಮಣಿಮಯದ ಉಡಿದಾರ  
ಬೆರಳುಂಗುರ ಗೆಜ್ಜೆಯ ಅಂದುಗೆ ಮರೆಮವು ಆ  
ಭರತರಾಚೇಂದ್ರನ ಆತಜಗಗೆ!

.....

ಎಂದು ಮೂದಲಾಗಿ ರತ್ನಾಕರ ಆದಿರಾಜನ ಬಾಲಲೀಲೆಗಳನ್ನು ವರ್ಣಿಸಿದ್ದಾನೆ. ಆ ಮಗು ಮುಂದೆ ಶೈಷ್ಣಿ ವ್ಯಕ್ತಿಯಾಗಲಿರುವ ಲಕ್ಷಣಗಳನ್ನು ಹುಟ್ಟಿನಿಂದಲೇ ಪಡೆದಿದ್ದನು, ಎಂಬುದನ್ನು ಕವಿ ಸೂಚಿಸಿರುವುದು ಹೀಗೆ:

‘ಬೇಡಕ ಬಿಂಬಿಪ್ರದ ಹೀಚನೋಳು ಆರಿ’ ಎಂಬುದು  
ಈ ಜಗದೊಳಗುಳ್ಳ ಗಾದೆ!  
ರಾಜ, ನಿನ್ನಳಿಗನೋಳು ತೋರಿತು, ಈತನೆ ಚಾಗಿ  
ರಾಹಾಗ್ರಾಂತಿ, ಎಂದರು ಒಸೆಯು!

ಅನಂತರದ ದಿನಗಳಲ್ಲಿ ರಾಣ ಕುಸುಮಾಚೆಯೂ ಪುತ್ರನನ್ನು ಹಡೆದಳು. ಆ ಹಸುಳಿಯನ್ನು ಕಂಡು ರಾಜ ತುಂಬ ಹಷ್ಟಿತನಾದನು, ಎಂದೇಲ್ಲ ಕವಿ ವರ್ಣಿಸುತ್ತೆ

ಹೋಗಿದ್ದಾನೆ. ಶತ್ರುವಾಗಿದ್ದ ಮಾಗಧರಾಜನೂ ಶರಕಾಗಿ ಬಂದು ಭರತೇಶನ ದಿಗ್ನಿಜಯಕ್ಕೆ ನೇರವಾದನು ಎಂದು ಸೂಚಿಸಿದ್ದಾನೆ.

ಕಾವ್ಯದ ಅಲನೆಯ ಸಂಧಿಯಲ್ಲಿ ವಿಜಯಾಧಿಪರ್ವತದ ವರ್ಣನೆ ಇದೆ:

ನಾಡಾಡಿ ಗಿರಿಯಲ್ಲಿ ವಿಜಯಾಧಿಗಿರಿಯದು  
ನೀಡಿ ಹೇಳುವ ಮುಟ್ಟುತಿಹುದು!  
ಮೂರಣ ಪಡುವಣ ಅಬ್ಜಿಯ ಮುಟ್ಟಿ ಬೆಳ್ಳಿಯ  
ಗೋಡೆಯಂತೆನೆವುದು ಏನೆಂಬೆ!

ಆ ಪರ್ವತ ಪ್ರದೇಶದಲ್ಲಿ ಪ್ರಖ್ಯಾತವಾಗಿದ್ದ ಗಗನವಲ್ಲಭಪುರ ಮತ್ತು ರಥನೂಪರ ಚಕ್ರವಾಳಪ್ರರಗಳೆಂಬ ಪಟ್ಟಣಗಳನ್ನು ಆಳುತ್ತಿದ್ದ ನಮಿರಾಜ ವಿನಮಿರಾಜರೆಂಬವರ ಆಳ್ಳಿಕೆಯ ವಿವರವಿದೆ. ಅಲ್ಲಿಯ ದುರ್ಗಮ ಗವಿಯ ಬಾಗಿಲನ್ನೊಡೆದು ಸೇನೆ ಮುಂದೆ ನಡೆದು ಸಾಗುತ್ತದೆ. ಮುಂದೆ ಹೇಚರ, ಭೂಚರ ರಾಜಕುಮಾರಿಯರೊಂದಿಗೆ ಭರತೇಶನ ವಿವಾಹವೂ ಭರದಿಂದ ನಡೆದುಹೋಗುತ್ತದೆ. ಅಂಕಮಾಲಾಸಂಧಿಯಲ್ಲಿ ದಿಗ್ನಿಜಯಿ ಭರತೇಶ ತನ್ನ ಪ್ರಶ್ನಿಶಾಸನವನ್ನು ಇತರ ಸಾಮಾನ್ಯರ ಶಾಸನಗಳನ್ನು ಒರೆಸಿಹಾಕಿ, ಬರೆಸಿದ ಪ್ರಸಂಗವಿದೆ. ಅದು ಜ್ಯೇಂಧ್ರಾಸನವಾದ್ದರಿಂದ ವಜ್ರದಂತ ಶಾಶ್ವತವಾಗಿತ್ತು ಎಂದು ಹೇಳಿ, ಚಕ್ರವರ್ತಿ ಭರತೇಶನ ಮಹಿಮಾವರ್ಣನೆ ಮಾಡಿದ್ದಾನೆ. ಮುಂದಿನ ಪ್ರತ್ಯೇವಾಹ ಸಂಧಿಯ ಕೊನೆಗೆ,

ಪೃತಸಹಸ್ರರ ಮದುವೆ ಮಾಡುತ್ತ ಚಕ್ರ,  
ಪೃತಿಯರೈಸೂರ್ವರು-ಅವರ  
ಸೇತುದಣಿಯೆ ಮದುವೆಯೆ ಮಾಡಿದಲ್ಲಿಗೆ  
ಪೃತ ಷ್ವಾಹದ ಸಂಧಿ

ಮುಕ್ತಾಯವಾಯಿತು ಎಂದು ಸೂಚಿಸಿದ್ದಾನೆ.

ಹೀಗೆ ಉದ್ದಕ್ಕೂ ತುಭ ವೈಭವಗಳಿಂದಲೇ ಮುಂದುವರಿಯುವ ಭರತೇಶನ ದಿಗ್ನಿಜಯ ಯಾತ್ರೆಯ ಅಂತಿಮಘಟ್ಟದಲ್ಲಿ ತಮ್ಮ ಬಾಹುಬಲಿಯೊಂದಿಗೆ ನಡೆಯುವ ಅನುಸಂಧಾನ ಪ್ರಸಂಗ ಅತ್ಯಂತ ಮಹತ್ವದ್ದು. ಮೂಲಕಥೆಯಲ್ಲಿಯಂತೂ ಆಳ್ಳಿ ತಮ್ಮಾದಿರಿಗೆ ಯಾದ್ವರೇ ನಡೆದುಹೋಗುತ್ತದೆ. ಆದರೆ ರತ್ನಾಕರವರ್ಣಯ

ದೃಷ್ಟಿಯಲ್ಲಿ ಆ ಯುದ್ಧಕ್ಕೆ ಅಸ್ವದವೇ ಇರದೆ, ಸರಳ ಸಂಧಾನ ಮತ್ತು ಬಾಹುಬಲಿಯ ಶರಣಾಗತಿಯಲ್ಲಿ ಅದು ಸುಲಲಿತವಾಗಿ ಮುಕ್ತಾಯಗೊಳ್ಳುತ್ತದೆ.

ಕಾವ್ಯದ ಇನೆಯ ಸಂಧಿಯಿಂದ ತೊಡಗುವ ಈ ಭಾಗದಲ್ಲಿ ಕವಿ ನವಕಾಮದೇವನಂತಿದ್ದ ಬಾಹುಬಲಿಯ ಸಭಾವಣನೇಯೇ ಆದಿಯಾದ ಅಂಶಗಳನ್ನು ಸಾಂಪ್ರದಾಯಕವಾಗಿ ವರ್ಣಿಸಿದ್ದಾನೆ. ಅದರ ಕೆಲವು ವಿವರಗಳನ್ನು ಜಾನಪದೀಯತೆಯ ದೃಷ್ಟಿಯಿಂದ ಗಮನಿಸಬೇಕಾಗಿದೆ.

ಕಾಮದೇವನ ಆಸ್ಥಾನ ಸಂಧಿ ಎಂಬುದಾಗಿ ರತ್ನಾಕರವರ್ಣಿಯ ಹೆಸರಿಸಿರುವ ಈ ಅಧ್ಯಾಯದಲ್ಲಿ ವಿಶಿಷ್ಟವ್ಯಕ್ತಿಯೂ ಮಹಾಶಕ್ತಿಯೂ ಆಗಿದ್ದಂತಹ ಚಕ್ರೀಶ್ವರ ಭರತನಿಗೆ ಏಕಮಾತ್ರ ಸವಾಲಾಗಿ ಸೆದ್ದುಹೊಡೆದು ನಿಲ್ಲಬಲ್ಲ ತಕ್ಕವನಾಗಿದ್ದಂತಹ ಅಭಿನವ ಮನ್ಯಾನಂತೆ ಅತಿಸುಂದರನೂ ಆಗಿದ್ದವನಾದ ಬಾಹುಬಲಿಯ ಪಾತ್ರಚಿತ್ರಣಕ್ಕೆ ವರಕವಿ ರತ್ನಾಕರ ಸಾಕಷ್ಟು ಮಹತ್ವ ನೀಡಿದ್ದಾನೆ. ಅವನನ್ನು ಮೇಲಿಂದ ಮೇಲೆ ಕಲಿಗಾಲದ ಕಾಮದೇವನೆಂದು ಮೆಚ್ಚಿ ನುಡಿದಿದ್ದಾನೆ. ಅಂತಹ ಚಕ್ರವರ್ತಿಗೇ ಪ್ರತಿಸ್ಥಿರಿಯಾಗಬಿಲ್ಲಂಥ ಶ್ರೀಮಂತನೂ ರೂಪವಂತನೂ ಗುಣವಂತನೂ ಆಗಿದ್ದ ಯುವರಾಜ ಬಾಹುಬಲಿಯ ಸಭಾವಣನೇಯೋಂದಿಗೆ ಆ ಪಾತ್ರದ ಮಹತ್ವದತ್ತ ಬೇಳಕು ಹರಿಸಿದ್ದಾನೆ.

ಬಾಹುಬಲಿ ಯುವರಾಜನಾಗಿ ತನ್ನ ತಂಡೆ ಆದಿದೇವನಿಂದ ಅಧರಾಜ್ಯವನ್ನು ಪಡೆದು, ಪೌದನಪುರ ಎಂಬ ನಗರವನ್ನು ರಾಜಧಾನಿಯಾಗಿಸಿಕೊಂಡು ಸುಖಿವಾಗಿ ರಾಜ್ಯಭಾರ ಮಾಡುತ್ತಿದ್ದನು.

ಭರತೀಶ್ವರ ಚಕ್ರವರ್ತಿತ್ವದ ಪಟ್ಟ ಪಡೆಯುವ ಸಲುವಾಗಿ ಚಕ್ರರತ್ನವೆಂಬ ದಿವ್ಯ ಆಯುಧವನ್ನು ಯಾಗದ ಕುದುರೆಯಂತೆ ಸೈನ್ಯದ ಮುಂದೆ ಬಿಟ್ಟುಕೊಂಡು, ಎಲ್ಲೆಡೆಯ ರಾಜರನ್ನೂ ಜಯಿಸಿ ತನ್ನವರನ್ನಾಗಿಸಿಕೊಂಡ ಮೇಲೆ, ಪೌದನಪುರದತ್ತ ವಿಜಯಾತ್ಮೀಯನ್ನು ಮುಂದುವರಿಸಿದ್ದನು. ಆ ನಗರದ ಹೊರವಲಯಕ್ಕೆ ಬಂದ ಚಕ್ರರತ್ನ ಮುಂದುವರಿಯದೆ ಅಲ್ಲಿಯೇ ನಿಂತುಬಿಟ್ಟಿತು. ಅದಕ್ಕೆ ಕಾರಣ ತಿಳಿಯಲಾಗಿ, ಆ ನಗರದಲ್ಲಿ ಚಕ್ರವರ್ತಿಗೆ ಶರಣಾಗಬಿಯಸದ ಸೋದರ ಶತ್ರುಗಳು ಇರುವುದರಿಂದ ಚಕ್ರರತ್ನ ನಿಂತಿತು, ಎಂಬ ಅಂಶ ತಿಳಿಯಿತು.

ಕಾಗ ಅವರನ್ನ ಗೆದ್ದು ಒಳಗುಮಾಡಿಕೊಂಡಲ್ಲದೆ ದಿಗ್ನಿಜಯ ಪ್ರಾಣವಾಗುವಂತಿಲ್ಲ. ದಿಗ್ನಿಜಯ ಸಾಧಿಸದೆ ಚಕ್ರವರ್ತಿ ಪಟ್ಟಿ ದಕ್ಕುವಂತಿಲ್ಲ. ಆ ಧರ್ಮಸಂಕಟದ ಪರಿಹಾರವಾಗಿ ಭರತೇಶನು ತನ್ನ ಸೋದರರಾಗಿದ್ದ ಬಾಹುಬಲಿಯೇ ಮೊದಲಾದವರಿಗೆ ಪತ್ರಗಳನ್ನ ಬರೆಸಿ ಕಳುಹಿಸಿ, ಅವರು ಬಂದು ಶರಶಾಗತರಾಗುವಂತೆ ನಿರೂಪ ಹೊರಡಿಸಿದನು. ಆದನ್ನು ಓದಿದ ಪ್ರಯೋಗವನ್ನು ಇತರ ಪುತ್ರರು,

ಕಡೆಗೆ ಅವರೆಲ್ಲರು ಆ ಲೇಖನಾರ್ಥಿವನು ಓದಿ  
ಪ್ರೋಡವಿಯಾಸೆಯ ಬಿಟ್ಟಿರು ಒಡನೆ.

ತಂದೆ ಕೊಟ್ಟಿ ಉಂಬಳಿಯೋಳಿದ್ದು ತನಗೆ ಇನ್ನು  
ವಂದಿಸ (ಶರಶಾಗಲು) ಬಾಳ್ಳಿವೆ? ಎಂದು  
ಒಂದನೂ ಸುಡಿಯಿದ ಕೃಳಾಸಗಿರಿಗೆ ಎಯ್ಯಾ  
ತಂದೆಯೋಳ್ಳ ತಪತಾಳ್ಳರು ಅವರು!

-ಕುದುರೀಲ್ಲ ‘ಮನಸ್ತಂಖವಂತಿದ್ದ ಬಾಹುಬಲಿ - ಪೂರಗಾಗಿ’ (ಅವನನ್ನು ಬಿಟ್ಟು) ಉಳಿದ ತೊಂಬತ್ತು ಮೂರು ಜನ ಸೋದರರು ತಮ್ಮ ತಂದೆಯಲ್ಲಿಗೆ ಹೋಗಿ ಸಂನ್ಯಾಸ ಪಡೆದರು, ಎಂಬ ಸುದ್ದಿ ತಲಪ್ಪತ್ತಲೇ ಭರತೇಶನು ತೀವ್ರ ಮರುಕೊಂಡನು. ಆದರೆ ಆತನ ಪತ್ರ ಬಾಹುಬಲಿಗೆ ತಲುಪಿರಲಿಲ್ಲ. ಅವನಿಗೂ ತನ್ನ ಆಜ್ಞಾಪತ್ರವನ್ನು ತಲುಪಿಸುವಂತೆ ದಕ್ಷಿಣಾಂಕನೆಂಬ ಸಂಧಿವಿಗ್ರಹಿಯನ್ನು ಬಾಹುಬಲಿಯ ಆರಮನೆಗೆ ಕಳುಹಿಸಿಕೊಟ್ಟಿನು. ಆತನು ತಕ್ಕ ರೀತಿ ನೀತಿಗಳಿಂದ ಪೌದನಪ್ಪರ ತಲುಪಿದನು.

ಪೌದನಪ್ಪರ ಹೇಗೆ ಸರ್ಕಲ ಸಂಪತ್ತುಗಳಿಂದ ತುಂಬಿ ತುಳುಕುತ್ತಿತ್ತು,  
ಎಂಬುದನ್ನು ಕವಿ ವಿಸ್ತಾರವಾಗಿ ಹೇಳಿದ್ದಾನೆ.

ಚೆಂದೆಗಿನ ಎಳೆನೀರು ದ್ವಾರ್ತೆ ವಿಜೂರ ಪ-  
ಕ್ಷಂದಾಳ್ಳ ಮಾದಲಪಣ್ಣ  
ಬಂದ (ಕಳಿತ) ಮಾವು ಹಣ್ಣು, ಅರನೇರಿಲ ಪಣ್ಣ  
ವೈಂದದ ಅಂಗಡಿಗಳು ಒಟ್ಟಿದುವು!

ನವಿಲು ಅಂಚೆ (ಹಂಸ) ಕೋಗಿಲೆ, ಕೊಳವರ್ಕೆ ಕೊಂಚೆ ಪಾ  
ರಿವ, ಗಿಡಿ, ಬಾಣಾಂಕಿಗಳನು

ಹವಣಿಸಿ ಹೊಳುವ ಹೊಡುವರಿಂದ ಜನಕೆ ಕಾ-  
ಮವನೆ ಹೆಚ್ಚಿಸುವುದು ಆ ನಗರ!

ಇನ್ನು ಅಲ್ಲಿ ಸೂಳೆಗೇರಿಗಳೂ ಸೋಗಸಾಗಿ ರಸಿಕರನ್ನು ಆಕಷಿಣಸುತ್ತಿದ್ದವು.  
ಅಲ್ಲಿ ಜನ,

ಉಗುರತಿದ್ದು, ಉರೆ ಪಲ್ಲ ಸುಲಿ (ತೊಳೆ) ಹುಟ್ಟ ತಿದ್ದು ಪ-  
ಸ್ವೇಗಳ ತಿದ್ದು, ಎಂಬ ಮಾತುಗಳು ಆ  
ಮುಗುದೆ ಮಧ್ಯಮ ಲೇಸು ಬಾಲ, ಪ್ರಗಲ್ಭ ಏ  
ಸೋಗಸು? ಎನುತ್ತಿರು ಅಲ್ಲಲ್ಲಿ!

ಸಂಪರ್ಗ ಮರುಗ ಹೊಂಗೇದಗೆ ಸುರಗಿಯ  
ಜೊಂಪೆ ಮುಂತಾದವು ಉಷ್ಣ!  
ಕಂಪಿನ ಮೊಲ್ಲೆ ಮಲ್ಲಿಗೆ ಪದ್ದ ಲಾವಂಚ  
ತಂಪು, ಎನುತ್ತಿರು ಅಲ್ಲಲ್ಲಿ!

ಇಂತಹ ಪದ್ಯಗಳು ಪೌದನಪುರದ ಜನಸಾಮಾನ್ಯರು ಹೇಗೆ ಭೋಗಿಗಳಾಗಿ  
ಲೋಕ ಸುಖ ಸಂತೋಷಗಳಲ್ಲಿ ತೊಡಗಿ ಕಾಲಕೆಳೆಯುತ್ತಿದ್ದರು, ಎಂಬುದನ್ನು  
ಸೂಚಿಸುತ್ತವೆ. ಅವು ಜನತೆಯ ಅಂತರಂಗದ ಕನ್ನಡಿಗಳೂ ಹೌದು. ಇಂಥ ಕಡೆ  
ಜಾನಪದೀಯತೆ ಜಾಗರವಾಡಿದಂತೆ ದಟ್ಟವಾಗಿ ಕಾಣಿಸಿಕೊಳ್ಳುತ್ತದೆ. ಈ ಬಗೆಯ  
ಪದ್ಯಗಳು ಈ ಸಂಧಿಯಲ್ಲಿ ಧಾರಾಳವಾಗಿರುವುದನ್ನು ಗಮನಿಸಬಹುದು.

ಅಂಥದೆಲ್ಲವನ್ನೂ ನೋಡಿಕೊಂಡು ದಕ್ಕಿಣಾಂಕ ಸಂಧಿವಿಗ್ರಹಿಯು  
ಬಾಹುಬಲಿಯ ಅರಮನೆಯ ಹೆಬ್ಬಾಗಿಲನ್ನು ತಲುಪಿದನು. ಅಲ್ಲಿಯೂ ಭೋಗ  
ಜೀವನವೇ ತಾಂಡವವಾಡುತ್ತಿತ್ತು.

ವಾಣಿಜೋಬನೆ (ಹರಿಣಾಕ್ಷ) ಏರುಜವ್ವನೆ ಲಲಿತಾಂಗ  
ಮಾಣಿಕ ತೊಡುಗೆಯ ತೊಟ್ಟಿ  
ವೀಕ್ಷಣೆಯ ವಿಡಿದೊರ್ವಳು ಎಯ್ಯಿತ್ತಿರುತ್ತಾರು ಪಂಚ  
ಬಾಣ ಒಲಗಕೆ ಒಳಗಡಗೆ!

ಚೆಂಗು ದಂಡಿಗೆ ತತ್ತಿ ಮುಖವೀಕೆ ಜಂತ್ರ ಉಪ  
ಅಂಗ ಮುಂತಾದುವನು ಅಂತು  
ಅಂಗಜನ ಒಲಗಕೆ ಅಡಿಯಿಡುತ್ತಿದ್ದ ಗಾನ  
ಅಂಗನೆಯರ ನೋಡುತ್ತಿರು!

ಹಾಗೆ ಅತ್ಯಂತ ವೈಭವೋಪೇತವಾಗಿದ್ದ ಯುವರಾಜ ಬಾಹುಬಲಿಯ ಒಡೋಲಗವನ್ನು ಪ್ರವೇಶಿಸಲು ತಕ್ಕ ಅಧಿಕಾರಿಯಿಂದ ಅನುಮತಿ ಪಡೆದು ದಕ್ಷಿಣಾಂಕನು ಓಲಗಣಾಲೆಯನ್ನು ಪ್ರವೇಶಿಸಿದನು.

ಬೆಂಗಡೆಯೋಳಗೆ ಎಂಟುಸಾರಿರ ತನ್ನ ರಾಜ  
ಅಂಗನೆಯರು ತರೆಯೋಳಗೆ  
ಮುಂಗಡೆಯೋಳು ಮಂತ್ರಿಸಮಿರು, ತನ್ನ ಓಲಗ  
ಪೇಣ್ಣಾಗಳೊಷಿರೆ ಕಾಮನಿದ್ದ !

ಆರಲ ಸಿಂಹಾಸನದ ಅಗ್ರದೊಳು ಅಂಚೆಯ  
ಕೊರಳ ತುಪ್ಪಳಗದ್ದುಗೆಯೋಳು  
ನರ ಸುರ ನಾಗರೋಕದ ಮೋಹನಾಂಗವೆ  
ಪುರುಷರೂಪಾಂತಹ್ಯೋಲು ಇದೆ !

ಹಾಗೆ ಸಕಲ ಸಂಪದ್ಧರಿತರಾಜ ಸಭೆ ಶೋಭಾಯ ಮಾನವಾಗಿರುತ್ತಿರಲು, ಅದರ ನಡುವೆ ನವ ಮನಸ್ಥನಂತಿದ್ದ ಬಾಹುಬಲಿಯು ತನ್ನ ಇಷ್ಟಬಂದಂತಿದ್ದನು, ಎಂದು ಕವಿ ವ್ಯಾಖ್ಯಾನಿಸಿದ್ದಾನೆ. ಎಂದರೆ, ಯೋಗ -ಭೋಗಗಳನ್ನು ಸಮನ್ವಯಗೊಳಿಸಿಕೊಂಡು ಸದಾ ತೂಕವಾಗಿ ಬದುಕುವ ಆದಶ್ರಭರತೇಶ್ವರನದಾದರೆ, ಸಕಲ ಭೋಗ ಭಾಗ್ಯಗಳನ್ನು ಅನುಭವಿಸುತ್ತ ಸ್ವೇಚ್ಛೆಯಾಗಿ ಬದುಕುವ ದಾರಿಯನ್ನು ಬಾಹುಬಲಿ ಹಿಡಿದು ನಡೆದಿದ್ದನು, ಎಂಬುದು ಕವಿಯ ತಾಫ್ರೇರ್.

ಅಂಥ ಯುವರಾಜರನ್ನು ಭೇಟ್ಟಿಯಾಗಲೆಂದು ಬಂದಿದ್ದ ದಕ್ಷಿಣಾಂಕನು ನೋಡುತ್ತಿರುವಂತೆಯೇ ಬಾಹುಬಲಿಯ ಗುಣಗಾನ ಮಾಡಲಾಯಿತು. ಅನಂತರ ಆತನನ್ನು ಯುವರಾಜನಿಗೆ ತಕ್ಕಂತೆ ಪರಿಚಯಿಸಲಾಯಿತು. ದಕ್ಷಿಣಾಂಕನು ದೊರೆಗೆ ತಕ್ಕ ಕಾಣಕೊಟ್ಟು ದೂರ ನಿಂತು ಕಾಲ್ಗೆರಿಗಿದನು.

ಆತನನ್ನು ಸತ್ಯರಿಸಿದ ಯುವರಾಜ ತನ್ನ ಸಮೀಪಕ್ಕೆ ಕರೆದು ಕುಲ್ಲಾರಿಸಿದನು. ಅನಂತರ ಆತನೋಂದಿಗೆ ಹೀಗೆ ಸಂವಾದಿಸಿದನು:

ಬಾಹುಬಲಿ : ಎತ್ತರೀಂ ಬಂದೆ? ನಿಸ್ಮಾದೆಯನ ಎಲ್ಲಲ್ಲಿ  
ಸುತ್ತಿಸಿ ತಂದೆಯ್ಯೆ?

ದಕ್ಷಿಣಾಂಕ : ಎತ್ತೆನೀಂದ ಎಂಬೆಯ? ನಿನ್ನ ಕಾಣುವ ಪುಣ್ಯದ  
ಅತ್ಯಂತ ಬಂದನು; ಅದಿರಲಿ  
ಸುತ್ತಿಸಿ ತಹಕಾರು ಜಗವ ಸುತ್ತಿಪ ಕಾಮನ  
ಅತ್ಯಂತ ಹಿರಿಯನನು?

ಬಾಹುಬಲಿ : ನೀನು, ನಾಗರನು, ಮುಂತಾದ ಪ್ರಚಂಡರು  
ಸೇನಾಧನು ಆ ಮಂತ್ರಿ ಕೊಡಿ  
ವನೇನ ಮಾಡುತ್ತಿದ್ದಿರಿ ನಿಮ್ಮ ದೋರೆಯನು?  
ಇರಲು ಈಯದೆ (ಸುಮ್ಮಿರಲುಬಿಡದೆ) ಅಲ್ಲಲ್ಲಿಗೆ ಎಳೆಸುತ್ತಿರಿ, ನಿಮ್ಮ  
ದೋರೆ ಎಂತು ನಡೆದನು - ಅಂತು ಆದನೆ  
ಪುರಯಿಟ್ಟ ಪ್ರಾಗ್ಲೋರಿ, ನಾಡ ಸುತ್ತಿಸಿ ತಂದ  
ಪರಿ ಲೇಷು ಲೇಮು!

ದಕ್ಷಿಣಾಂಕ : ಪುರತಂತ್ರ ಚರಿತನೆ ನಿಮ್ಮಾನ್ನಿ? ನಾವು ಒಂದನು  
ಒರೆದು (ಹೇಳಿ) ಉಬ್ಬಿಸುವರೆ? ಉಬ್ಬಿಸಲು  
ಭರತೇಶನು ಉಬ್ಬಾಳಿ? ನರೆ ಕಾಣ ನೀವು ಇಂತು  
ವಿರಚಿಸುವರೆ ಸ್ವಾಮಿ?

ಬಾಹುಬಲಿ : ಹೋಗಲ್ಪ, ಬಿಡು ಬಿಡಾಮಾತ, ಇನ್ನು ನೀವು ಒಳ್ಳೆ-  
ತಾಗಿ (ತಾನೆ) ವರ್ತಿಸುವಿರ್ದೆ!  
ರಾಗಾರ್ಥ, ನಾನೊಂದ ಕೇಳ್ಣಿ, ನೋಯದಿರು

ದಕ್ಷಿಣಾಂಕ : ಆಗಲಿ, ಉಸುರಿ ಸ್ವಾಮಿ!

ಹಾಗೆ ತನ್ನ ವಾದಕ್ಕೆ ಹೀರಿಕೆ ಹಾಕಿದ ಬಾಹುಬಲಿ ಕುಮಾರನು, ನೀವು  
ಪರ ಒಡದೊರೆಗಳನ್ನು ಸೂರೆಗೊಂಡು, ಅವರ ಐಶ್ವರ್ಯವನ್ನು ಕೊಳ್ಳುಹೊಡೆದು  
ತಂದಿರಿ. ಅಲ್ಲವೇ? ನೀವೇ ಶೂರರಯ್ಯ! ಎಂದು ಮೂದಲಿಸಿದನು. ಅದಕ್ಕೆ  
ಉತ್ತರವಾಗಿ ದಕ್ಷಿಣಾಂಕನು, ನಾವು ಶ್ರೀಮಂತರಾದ ವ್ಯಂತರರು ಬೇಳರರೇ  
ಮೋದಲಾದವರಿಂದ ಕಷ್ಟ ಕಾಣಿಕೆಗಳನ್ನು ಪಡೆದು ಬಂದೆವು, ಎಂದನು. ಪರರ  
ಒಡವೆಗೆ ನಮ್ಮ ರಾಜ ಆಶಿಸುವಂಥವನೆ? ಅವನ ಕ್ಯಾಯಲ್ಲಿ ಚಿಂತಾಮಣ ಇದೆ.  
ಬೇಕಾದ್ದನ್ನು ಅದೇ ಕೊಡುತ್ತದೆ. ದುಷ್ಪ ಶ್ರೀಕೃಂಖಾಳಿಯಷ್ಟೆ ಈ ವಿಜಯಯಾತ್ರೆ,  
ಎಂದು ಮುಂತಾಗಿ ಸಮರ್ಥಿಸಿಕೊಂಡನು. ಯಾರಿಗೂ ಕಷ್ಟ ನಷ್ಟಗಳನ್ನುಂಟುಮಾಡದೆ  
ನಮ್ಮ ಆರಸನು ದಿಗ್ನಿಜಯ ಸಾಧಿಸಿದ್ದಾನೆ, ಎಂದನು.

ಅವನ ಸಾಹಸಕೆ ಇದಿರಹರು ಯಾರು ಜಗದೊಳು?  
 ಜವನೆ (ಯಂತ್ರಣೆ?) ಮೃತ್ಯುವೆ? ದೃತ್ಯಕುಲವೆ?  
 ಅವರು ಮೆಚ್ಚುವರು! ನಮೋಡೆಯ ನಾಡಾಡಿಯೆ?  
 ವಿವರಿಸು ಸ್ವಾಮಿ!

ಎಂದು ಮುಂತಾಗಿ ವಿನಂತಿಸಿಕೊಂಡನು.

ಆಗ ಬಾಹುಬಲಿ ನುಡಿದು, ಇಂದಿಗೆ ಈ ಸಭೆ ಮುಗಿಯಲಿ. ನಾಳೆ ಆತನನ್ನು  
 ವಿಚಾರಿಸಿಕೊಳ್ಳೋಣ, ಎಂದು ಸಭೆಯನ್ನು ವಿಸರ್ಜಿಸಿದನು.

ಮುಂದಿನ ಸಂಧಿಯ ಹೆಸರು ಸಂಧಾನ ಭಂಗ ಸಂಧಿ. ದಕ್ಷಿಣಾಂಕನ  
 ಸಂಧಾನತಂತ್ರ ವಿಫಲವಾದುದರ ಕಥೆ. ಆದರ ಮೊದಲಿಗೆ, ಮಾರನೆಯ ದಿನದ  
 ರಾಜಸಭೆಯಲ್ಲಿ ದಕ್ಷಿಣಾಂಕ ತನ್ನ ರಾಜನ ವಿಜಯೋತ್ಸವದ ಪರದಿ ನೀಡಿದನು.  
 ಅನಂತರ ಅಣ್ಣ ತಮ್ಮುದಿರಾದ ನಿಮ್ಮ ಭೇಟ್ಯಿಯನ್ನು ನೋಡುವ ಸೌಭಾಗ್ಯ  
 ಕಲ್ಪಿಸಿಕೊಳ್ಳುವ ಸಲುವಾಗಿಯಷ್ಟೆ ಈ ಸಂಧಿಯ ಪ್ರಸ್ತಾಪ ಎಂದೆಲ್ಲ ಅನುನಯದಿಂದ  
 ಹೇಳಿದನು.

ಆದಕ್ಕೆ ಉತ್ತರವಾಗಿ ಬಾಹುಬಲಿ ನಾನೇನೋ ಬಂದು ನಿಮ್ಮ ರಾಜರನ್ನು  
 ಸಂಧಿಸಬೇಕೆಂದಿದ್ದೆ. ಆದರೆ ನನಗೆ ಆದಕ್ಕಿಂತ ಮುಖ್ಯವಾದ ಬೇರೆ ಕೆಲಸವಿದೆ.  
 ಆದ್ದರಿಂದ ನಿಮ್ಮ ಅರಸನನ್ನೇ ನಮ್ಮಲ್ಲಿಗೆ ಕರೆದುತ್ತಾ. ನಾವು ಇಲ್ಲಿಯೇ  
 ಭೇಟ್ಯಿಯಾಗೋಣ, ಎಂದು ಮುಂತಾಗಿ ಸೂಚಿಸಿದನು!

ಬಾಹುಬಲಿ ಕೊನೆಗೆ ಸ್ವಷ್ಟವಾಗಿ ನುಡಿದು

ಬಲ್ಲಿಷ್ಟೆ ನಿನಿಮ್ಮ ಜಾಗಾಸಂಬುದ್ದಿ! ಮಾತಿ-  
 ನಲ್ಲಿ ನಮ್ಮನು ಚಾಲ್ಯಸದಿರು (ಪುರುಳಾಗಿಸಬೇಡ)  
 ಸಲ್ಲದು ನನಗಿಗೆ ಬಹುದಕೆ, ಹೋಗು ಎಂದು  
 ಮಲ್ಲಿಗೆಕೋಲನು ಆಡಿದನು!

ಅಣ್ಣನ ಮಾತಿಗೆ ಹೀಗೆ ನೀವು ಉದಾಸೀನತೆ ತೋರುವುದು ತರವೆ?  
 ಎಂದುದಕ್ಕೆ ಪ್ರತಿಯಾಗಿ ಬಾಹುಬಲಿಯು,

ಅಣ್ಣನಲ್ಲ ಎಮಗೆಆತ; ಒಡೆಯನ್ನೇ! ನೀನಿಂತು  
ಬಣ್ಣವಿಕ್ಕದಿರು ಸಾಕು, ಎಂದ!

ದಂಡುವೆರಸಿ ನಿಂದು, 'ಕಾಮನ ಕರೆ' ಎಂದು  
ತೊಂದರ (ಅಪರಾಧಿಗಳ) ಕರೆಮಂತೆ ಎನ್ನ  
ದಂಡಿಸುತ್ತಿದ್ದನು! ಅಣ್ಣನೋ? ಈತನು ಒಡೆಯನೋ!  
ಕಂಡುದ ಹೇಳು ನೀನು, ಎಂದ.

ಚಕ್ಕೆ ನಿಂದರೆ, ನನ್ನ ಕಾಣಿಸಿಕೊಂಬ ಪ-  
ರಾಕ್ರಮಾಧರ್ ಕೆ ಬೀದುಬಟ್ಟು  
ಚಕ್ಕಕಳುಹೆ ಬಂದು, ಬಣ್ಣವ ಸುಡಿಯುವೇ?  
ವಕ್ತವನು ಅರಿದೆ, ಹೋಗು ಎಂದ.

ವಿನಿಮ್ಯ ಸೊಕ್ಕು ನಿಹೋಡೆಯಗೆ? ಧರಣೆಯ  
ಭೂನಾಥರು ಎರಗೆ ತಣೆಯದೆ,  
ಸೇನೆಯ ಮುಂದೆ ಎನ್ನನು ಎರಗಿಸಿಕೊಂಬ ಬಲ್  
ಮಾನಕೆ ನಾನು ಎಯ್ದುಡೀಕೆ?

ಪೇತುಗಳಲ್ಲಿ ಶೈಚರರು ಭೂಚರರೆಲ್ಲ?  
ಭೂತಗಳಲ್ಲಿ ವ್ಯಂತರರು?  
ಪೇತು ಭೂತಗಳು ಅಂಜ ನಮಿಸಿದರೆ ಏನ-  
ಕೇತುವು ಎರಗುವನೆ ತನಗೆ?

.....

ತುಂಬಿದ ರಾಜ್ಯವ ತನಗಿತ್ತು ಪಿತ ಕಿರಿದು  
ಉಂಬಳ ಇತ್ತನು ನನಗೆ;  
ಕಣ್ಣ ಚಿಳಗು ಇದ ಸೋಡಿ ಕೆಞ್ಜಾದುದೆ (ಕೆಂಪಾಯಿತೆ?) ನಮ್ಮ  
ಹೊಂಬಣ್ಣದ ಒಡಲ ಅಣ್ಣಗೆ? ಎಂದ!

ಬಿಡೆಯಲೂ ನಿನ್ನ ಜಾಣ್ಯಮಾತ? ನನಗೊಂದು  
ಪೂದವಿಯ ಆಸೆಯ ತೋರಿ ಕರೆದು,  
ಒಡೆಯನ ಕಾಲ್ಗಿರಿವನೆಂದು ನೆನವೆಯ್ಯೆ?  
ಒಡಮನದವನೆ ನಾನು? ಎಂದ.

ಗುಣಕೆರಗುವನಮದು ಅಣ್ಣನೆಂದು, ಒಮ್ಮೆಯು  
ಕಣಕೆರಗುವನೆ ತಾನೀಗ?

ಹೆಡ್ಡರು ಎನ್ನ ಒಡಮಣಿದವರು ಈತನ ಓಲೆ ಕೇಳ್ಣ  
ಒಡ್ಡಿದ್ದು ಓಡಿದರೂ ತಪಕೆ!  
ದೊಡ್ಡಕಾರ್ಯವ ತೋರುತ್ತಿದ್ದನು ನನ್ನೊಡನೆ  
ಒಮ್ಮಗೂಡಿದ್ದರಾದರೆ, ಎಲ್ಲ!

ಅಪ್ಪಾಜಿ ಕೊಟ್ಟಿ ತೇಜದೊಳೆ ಎನ್ನ ಸೋದರರು  
ಒಪ್ಪದೊಳಿರಲಿ, ಎಂಬನು ಅಣ್ಣ;  
ಕಪ್ಪವ ತೆರಲಿ, ಎರಗಲಿ, ಎಂಬನು ಅಣ್ಣನೇ?  
ತಪ್ಪಲ್ಲ ಲೇಸಣ್ಣ! ಎಂದ!

ಉತ್ತಮರಾಣಿಯ ಮಗನೊಬ್ಬನು ಎನ್ನನು  
ತೋತ್ತರಮಗನ್ನ ಕಾಣ್ಣಿಂತೆ  
ಒತ್ತಂಬದಿಂದೆನ್ನ ಕರೆಮತಿದ್ದನು! ಭಾಗ್ಯ-  
ವತ್ತ ಅಣ್ಣನಲ್ಲಿ? ಲೇಸು ಎಂದ!

ಅಟ್ಟುವ ಓಲೆಗಳನಟ್ಟಿ, ಚಕ್ಕ ಚಕ್ಕ ಅನುಜರ  
ದಟ್ಟಿಸಿ ತಪ್ಪಿಗೆ ಓಡಿಸಿದ!  
ದಿಟ್ಟನೀಂಬುದಸರಿದು ಎಸಗೀಗ ಕೆಲಿಯನನು  
ಅಟ್ಟುದನ್ನೇ, ಬಲ್ಲೆನ್ನ ಎಂದ!

ಕ್ಷಣಿಕ್ಷಣಿಕೆ ಎನಗೆ ನಿನ್ನ ಒದೆಯನ ಗುಣವನು ಒ-  
ಕ್ಕಣಿಸುವಾಗೆ, ಎದೆಯಲ್ಲಿ ಕೋವ  
ಕುಣಿದಾದುತ್ತಿದೆ, ನಿನ್ನ ಕೆರಳಿಸಬೇಡ, ದ  
ಕ್ಷಣಿ; ಹೋಗು ಹೋಗು, ಸಾಕು, ಎಂದ !

ಅಂತಹ ಕರಿಣ ನುಡಿ, ನಿಧಾರಿಗಳನ್ನ ಕೇಳಿ ಕಂಡು ದಕ್ಕಿಣಾಂಕ  
ಕಂಬನಿದುಂಬಿ ಅಳತೊಡಗಿದನು. ನನ್ನಂತಹ ಪಾಟಿಗಳು ಇನ್ನುಂಟೇ? ಎಂದು  
ಆತಫ್ರತನೆ ಮಾಡಿಕೊಂಡನು.

ಆ ಹೊತ್ತಿನಲ್ಲಿ ಬಾಹುಬಲಿಯ ಮಂತ್ರಿ ಪ್ರಣಿಯ ಚಂದ್ರಮನು ಮಾತಾಡಿ  
ದೂರೆಗೆ ವಿವೇಕ ಹೇಳಿ ತನ್ನ ಮಾತಿನ ಸಾರಾಂಶವನ್ನ ತಿಳಿಯಹೇಳಿದನು.

ಪ್ರಮಾಜರಮೇತನ ಸುತರು ನೀವಿಬ್ಬರೂ  
ವಿರಸವ ನುಡಿದು ಅಡಿದಾಗೆ

ಧರೆಯೋಳಿದ್ವರಿನ್ನು ಸಹಜದಿ ನಡೆವರೆ?  
ಮರುಳುಗೊಂಡು ಆಡರೆ ವಿಭುವೆ?

ಅಣ್ಣತಮ್ಮದಿರು ಇನ್ನು ಜಗದೊಳುಳ್ಳವರೆಲ್ಲ  
ದೊಸ್ಕ್ಯಾಯೋಳ್ ಬಡಿದಾಡದಿಹರೆ?  
ಗುರುವಿಗೆ ಶೈತ್ಯ, ತಂದೆಗೆ ಮಗ ತನ್ನಯ  
ಪುರುಷಗೆ ಸ್ತೀ ಎರಗದಿರೆ,  
ಹಿರಿಯಣ್ಣಗೆ ಅನುಜರು ಎರಗದಾಗ, ಮಳಿಬೆಳಿ  
ಧರೆಯೋಳುಂಟೆ ಸ್ವಾಮಿ? ಎಂದ.

ಆದರೆ ಆ ಯಾವ ವಿವೇಕದ ನುಡಿಗಳೂ ಬಾಹುಬಲಿಯ ಕೋಪವನ್ನು  
ತಗ್ಗಿಸಲಿಲ್ಲ. ತನಗೆ ವಿರುದ್ಧವಾಗಿ ಬುದ್ಧಿ ಹೇಳಿದ ಸಭೀಯ ಹೆಂಗಸರನ್ನು ಹಿಡಿದು  
ಬಡಿಯುವಂತೆ ಸೇವಕರಿಗೆ ಆಜಣ್ಣಾಫಿಸಿದನು! ಹಾಗೆ ಬಡಿತಕ್ಕೆ ಸಿಕ್ಕಿದ ಹೆಂಗಸರು  
ಹೇದರಿ,

ಹಿಡಿದು ಆತ್ಮಲಿತ್ತು ಕೆಲಬರು ಒಡುವಾಗ, ಬ  
ಲುಡಿಬಿಟ್ಟು ತಮ್ಮ ಪಚ್ಚೆಗಳು  
ತೊಡರಲು, ದೊಪ್ಪನೆ ಕೆಡರು, ಕಾಲ್ಪಣ್ಣಿ  
ತೊಡರಿ ಬೀಳ್ಳುಂತೆ ಹುಲ್ಲಿಗಳು!

ಹಾಗೆಯೇ ಇನ್ನೂ ಹಲವಾರು ಪರಿಪರಿಯಾಗಿ ಥಾಸಿಗೊಂಡು ನೊಂದು  
ನರಳಿದರು. ತಮ್ಮ ತಪ್ಪನ್ನು ಮನ್ನಿಸುವಂತೆ ಯುವರಾಜನಲ್ಲಿ ಮೋರೆ ಇಟ್ಟರು

ಇತರರು ಆ ಹೆಂಗಸರ ಧೂತತನವನ್ನು ವಿಂಡಿಸಿ, ಅಂಥವರನ್ನು 'ಹಸುರೆಲೆ  
ಗೋಟು ಅಡಕೆಯ ಮೆಲ್ಲ (ಮುದುಕರಿಗೆ) ನೂಂಟೆ' - ತಕ್ಕ ಶಿಕ್ಕಿಗೆ ಒಳಪಡಿಸಬೇಕು,  
ಎಂದು ಆಗ್ರಹಿಸಿದರು!

ಬಾಹುಬಲಿಯಾದರೂ ತನಗೆ ವಿವೇಕ ಹೇಳಬಂದ ಮಂತ್ರಿಗಳಾದಿಯಾಗಿ  
ಎಲ್ಲರ ಮೇಲೂ ಕೋಪಗೊಂಡನು. ಆ ಪರಿಸ್ಥಿತಿ ಹೀಗಿತ್ತೆಂದು ಕವಿ ಹೇಳಿದ್ದಾನೆ:

'ಮೋರನ ಹೋಯ್ಯು ಉರೆ ಬೆಕ್ಕನು ಅಂಚಿಸಿಕೊಂಡನು' ಎಂಬ  
ಅರಿಕೆಯ ನುಡಿಯಂತೆ, ಮದನ  
ಉರುಬಿ ಹೋಗುವ ಮಂತ್ರಿ ಸವಿರನು ಅಂಚಿಸಿಕೊಂಡ.....'

‘ಉರಿಗೆ ಎಯ್ದುದ (ಬಂದು ಎರಗಿದ) ಮಾರಿ ಬೇರಸೆಟ್ಟಿಯ ಹೊಯ್ದಿ  
ದಾರಿಕಾರರ ಗಾದೆಯಂತೆ’

ಬಾಹುಬಲಿಯ ಕೋಪ ತಾಪಗಳು ಬಡ ಹೆಂಗಳೆಯರನ್ನ ಬಹುವಾಗಿ  
ನೋರಿಸಿದ್ದವು.

ಕವಿ ಈ ವಿಷಯ ಕುರಿತ ಪ್ರಕರಣವನ್ನು ಅತ್ಯಂತ ನಾಟಕೀಯವಾಗಿ ತುಂಬ  
ವಿವರವಾಗಿ ನಿರೂಪಿಸಿದ್ದಾನೆ. ಅದನ್ನೇಲ್ಲ ವಿವರಿಸಲು ಹೋಗದೆ, ಅದರ  
ತಾತ್ಕಾರ್ಥವನ್ನಷ್ಟೇ ಗ್ರಹಿಸಿದರೂ ರತ್ನಾಕರನ ಕವಿತಾ ಪ್ರತಿಭೆಯ ಪರಿಚಯವಾಗುತ್ತದೆ.  
ಈ ಪ್ರಸಂಗದಲ್ಲಿ ಬಳಕೆಗೊಂಡಿರುವ ಗಾದೆಯ ಮಾತುಗಳಾದರೂ ಅತ್ಯಂತ  
ದ್ವನಿಪೂರ್ಣವಾಗಿವೆ. ನಿದರ್ಶನಕ್ಕೆ ಕಟಕ ವಿನೋದ ಸಂಧಿಯ ಈ ನಾಟ್ಯದಿಯನ್ನು  
ಪರಿಭಾವಿಸಿ:

‘ಕಾಮಿನಿ ಇಲ್ಲ ಕೃಧಾರೆ ಮಂತ್ರ! ಮದುವೆಯ ಹೆಣ್ಣೇ ಇಲ್ಲ; ಆದರೂ  
ಕೃಧಾರೆಯ ಮಂತ್ರ ಹೇಳಿದಂತೆ ಆಭಾಸಕರ, ಎಂಬ ಗಾದೆ.

‘ಒಡವೆಯ ನೀಗಿದ ಮಗನು ತಂದೆಯ ಕಾಣ್ಣ ಕಡುಲಚ್ಚೆಯಂತೆ- ಇತ್ಯಾದಿ.

ಸಂಧಿವಿಗ್ರಹಿ ದಕ್ಷಿಣಾಂಕನು ತನ್ನ ಸಂಧಿಕಾರ್ಯದಲ್ಲಿ ಸೋತು ಹಿಂದಿರುಗಿ,  
ನಡೆದ ಎಲ್ಲ ಸಂಗತಿಯನ್ನೂ ಭರತೇಶನಿಗೆ ವರದಿ ಮಾಡಿ, ಕ್ಷಮೆ ಯಾಚಿಸಿದನು.  
ಆಗ ಆತನನ್ನು ಸಮಾಧಾನಗೊಳಿಸುತ್ತ ಭರತೇಶನಾಡುವ ಮಾತುಗಳು ಸೋಗಸಾಗಿವೆ:

ಮನಿದೇನಾದರೆ ಚೆಂಡನಿಡುವಂತೆ ಹಿಡಿದೆತ್ತಿ  
ವನಧಿಗೆ (ಸಮುದ್ರಕ್ಕೆ) ಇಡುವ (ಎಸೆಯುವ) ಶಕ್ತಿಯುಂಟು!  
ಅನುಜನ ಮೇಲೆ ಶಕ್ತಿಯ ತೋರಬಹುದೆ? ಮೇ-  
ದಿನಿ ಮೆಚ್ಚುವುದೆ? ಹೋರನು’ ಎಂದ !

ಸಾವಿರವಾದರು ಹಿರಿಯನೆಂಬರು ನನ್ನ  
ಕಾವನೆ ಕಿರಿಯನ ಎಂಬ  
ಆಪ್ಯಗ್ರದವನನು ಉಪಾಯದೋಳ ಗೆಲುವನೆ!  
ನೀವೆಲ್ಲರೂ ಅರಿದಿರಿ (ತಿಳಿದಿರಿ) ಎಂದ.

ಕೊನೆಗೆ ಭರತೇಶ ಜಿನಧಾನ ಮಾಡಿ ಒಂದಿರುಳಿನ ಜಾವದಲ್ಲಿ ಯೋಗನಿದ್ದೇಯಲ್ಲಿರಬೇಕಾದರೆ ಒಂದು ವಿಚಿತ್ರ ಸಂಭವಿಸಿತು, ಎಂದು ಕವಿ ವಿವರಿಸಿದ್ದಾನೆ.

ಮರನು ಅಲುಗದ ಮಾತು ಹುಟ್ಟಿದ ಹೊತ್ತುದು ! (ಸರಿ ಹೊತ್ತು)

ತೆರೆನಿಂದ ಕಡಲಂತೆ ಕಟಕ (ಸೇನೆ)

ಪರವಶವಾಗಿದ್ದಾದು. ಇಬ್ಬರು ಎಚ್ಚತ್ತು ಭೂ-

ವರನನು ಇಂತನುತ್ತಿದ್ದರು ಆಗ;

“ಹನಗೂಡಿ ಹಳ್ಳ, ನಾರು ಒಡಗೂಡಿ ಹಗ್ಗ ಎಂಬ

ಅನುವಿನೋಳ್ಳ ಪಡಗೂಡಿ ಚಕ್ಕೆ

ಫಾನತೆತ್ತನು, ಸೇನೆ ಹೊರತಾದರೆ, ಇವನೊಬ್ಬ

ಮನುಜನಲ್ಲವೇ ? ಎಂದರವರು!

ಖಾವಮ್ಮೆದುಸರು, ಬೇಜರರು, ಆವರು ಆಡಲು

ಖೊವರ ಕೇಳಿದ್ದನಂದು.....

ಆ ನುಡಿಯಿಂದ ಚಿಂತಾಕ್ರಾಂತನಾದ ಭರತೇಶ ಶಿಲಗ ನಡೆಸಿದ್ದಾಗ, ಮಂತ್ರಿ ‘ನೀವು ಚಿಂತಿಸದಿರಿ’ ಎಂದು ಸಾಂತ್ವನಗೊಳಿಸಿದನು. ಆಗ ಭರತೇಶ ಒಂದು ಹೊಸ ನಾಟಕವಾಡಿ ‘ನನ್ನ ಕಿರುಬೆರಳು ಉಣಿಕಿ, ಬಾಗಿ ಹೋಗಿದೆ. ಎಷ್ಟು ಎಳೆದರೂ ನೆಟ್ಟಿಗಾಗದು’ ಎಂದನು.

ಭರತೇಶ ತನ್ನ ಆಸಮ ಪರಾಕ್ರಮವನ್ನು ಜಗತ್ತಾಹೀರಾತುಗೊಳಿಸಲು ಆ ಉಪಾಯ ಹೂಡಿದ್ದನು. ಆ ಬೆರಳನ್ನು ಸರಿಮಾಡತಕ್ಕವರಿದ್ದರೆ ಬರಹೇಳಿ, ಎಂದು ಪ್ರಕಟಿಸಿದನು. ರಾಜವೈದ್ಯರಿಂದ ಹಿಡಿದು ಮಂತ್ರ ಮಾಟಗಾರರು ಆದಿಯಾಗಿ ಕಂಡಕಂಡವರೆಲ್ಲ ಬಲ್ಲಂತೆ ಪ್ರಯತ್ನಿಸಿದರು. ಕೊನೆಗೆ ಜಗಟಟ್ಟಿಗಳೆಲ್ಲ ಬಂದು ಬೆರಳನ್ನು ನೀವಿ ನೇರಗೊಳಿಸಲು ಯಶ್ವಿಸಿದರು. ಅದೆಲ್ಲವೂ ವಿಫಲವಾಗಿ ಹೋಯಿತು.

ಕೊನೆಗೆ ಭರತೇಶನೇ ಒಂದು ಉಪಾಯವನ್ನು ಸೂಚಿಸಿ, ಚಿನ್ನದ ಸರಪಳಿ ಕಟ್ಟಿ ಬೆರಳನ್ನು ಎಳೆಯುವಂತೆ ಸೈನಿಕರಿಗೆ ಹೇಳಿದನು. ಆ ಪ್ರಯತ್ನವೂ ವಿಫಲವಾಯಿತು!

ಸಣ್ಣ ಬೆರಳ ತಕ್ಕಿಯಂತು! ಹೆಚ್ಚಿಟ್ಟನ  
ಬಿಣ್ಣಿತೆಂತುಕೊ? ಮುಖ್ಯಿಯೆಂತೊ?  
ಬಣ್ಣದ ನುಡಿಯಲ್ಲ, ಚಕ್ಕಗುಂಪು ಅದಿಯನು  
ಅಣ್ಣ ಕಲಾಡುವ ತಕ್ತಿ!

ಎಂದು ಎಲ್ಲರೂ ವಿಸ್ತೃಯಗೊಂಡರು. ಕೊನೆಗೆ ಅದು ಹುಸಿರೋಗವೆಂದು  
ಅರಿತ ಅವರು, ಭರತೇಶನಿಗೇ ಅದರ ಮದ್ದ ಗೊತ್ತೆಂದು ಅರಿಕೆಮಾಡಿಕೊಂಡರು.  
ರಾಜನು ಜಿನೇಂದ್ರನನ್ನ ನೇನೆದು ಹಾರ್ಡೆಸ್ಟುತ್ತಿದ್ದಂತೆ ಬೆರಳು ನೇರಗೊಂಡಿತು!

ಇಂಥ ಮಹಿಮಾವಂತ, ಮಹಾತಕ್ತಿವಂತ ಅಣ್ಣನನ್ನ ಲೇಕ್ಕಿಸದೆ, ಬಾಹುಬಲಿ  
ಎದುರುಬಿದ್ದಿರುವುದನ್ನ ತಿಳಿದು ಎಲ್ಲರೂ ಮರುಕಗೊಂಡರು. ಅಪ್ಪರಲ್ಲಿ ಮಾತೆ  
ಸುನಂದಾದೇವಿ ತನ್ನ ಮಗ ಬಾಹುಬಲಿಯನ್ನ ಕರೆಸಿಕೊಂಡು ಹೀಗೆ  
ಹಿತವಚನಗಳನ್ನ ಹೇಳಿದಳು:

ಅಣ್ಣನ ಕೂಡೆ ಕಾಳಗವ ಮಾಡಿಂದು - ಆನು  
ಬೆಣ್ಣೆಂಬಾಲಾಡಿ ಸಾಕಿದನೆ?  
ತಣ್ಣನ ಮಾಡಬೇಕೆಮ್ಮೆಲ್ಲರ - ಉದರಕೆ  
ಹುಣ್ಣ ಮಾಳ್ಳುದು ಲೇಸೆ ಮಗನ?

‘ಹಿರಿಯಣ್ಣ ಹೆತ್ತೆ ತಂದೆ. ಪಾಟ’ ಎಂದು ಸ-  
ತ್ವರುಷರು ಭಕ್ತಿ ಮಾಡುವರು  
ಸರಿ ನಾನು ತಾನು ಎಂದು ದಾಯಾದ್ಯರಾಗಿ ಧೂ-  
ರ್ರಫರು ಹೋರುವರು ಜಗದೋಳಗೆ.

ಎಲ್ಲರು ತಪಸಿಗೆಯ್ದುದರು, ನೀನೊಬ್ಬಿ ನ-  
ಮ್ಮೆಲ್ಲರ ಅರ್ಥಿಯ ಸಲಿಸಣ್ಣ!  
ಬಲ್ಲತ್ತು ಹೋರದಿರು, ಅಣ್ಣನಿಗೆರಗು ಎಂದು  
ಗಲ್ಲವ ಹಿಡಿದು ಅಲುಗಿದಳು!

ಆ ಆನುನಯದಿಂದ ಕೊಂಚ ತಗ್ಗಿದಂತೆ ತೋರಿದ ಬಾಹುಬಲಿ ‘ಯುದ್ಧದ  
ಮಾತಾಡಿದ್ದಷ್ಟೆ. ನಾನು ಯುದ್ಧ ಮಾಡದೆ ಅಣ್ಣನಿಗೆ ಶರಣಾಗುತ್ತೇನೆ, ಎಂದು  
ನುಡಿದರೂ ಒಳಗಡೆ ಕೋಪಗೊಂಡೇ ಇದ್ದನು, ಎಂದು ಕವಿ ಸೂಚಿಸಿದ್ದಾನೆ.

ಅನಂತರ ಬಾಹುಬಲಿಯ ಪಟ್ಟದ ರಾಣಿ ಆತನಿಗೆ ಬುದ್ಧಿ ಹೇಳಿದಳು.

ಲೋಗರ ಹೂಡ ಕಾಳಗ ಸಲ್ಪುದು - ಅಣ್ಣನ  
ತಾಗಿ ಕಾಳಗವ ಮಾಡುವರೆ?  
ಶ್ರೀಗಂಧರಲ್ಲಿ ಕೈಚಿಂದಂತೆ ಮಾಳ್ಫರೆ?

.....  
ಒಂದುಮನೆಯ ಹೆಣ್ಣುಗಳ ತಂದು ಸದ್ಯಕ-  
ರೆಂದು ಬಾಳ್ಜುವರುಂಟು ಹೂಡಿ  
ಇಂದು ನೀವಣ್ಣ ತಮ್ಮಿರು - ಎನಗೆ ಎಮ್ಮೆ ಆಕ್ಷನ  
ಒಂದುಗೂಡಿಸದೆ - ಆಗಲಿಪರೆ?

.....  
ಎಂದು ಮುಂತಾಗಿ ಆಕ್ಷೇಪಿಸಿ ಒಂದಾಗಿ ಬಾಳುವುದೇ ಲೇಸೆಂದು  
ಬೇಡಿಕೊಂಡಳ್ಳು.

ಆದರೆ ಅವರೆಲ್ಲರ ಮಾತಿನಿಂದ ಭುಜಬಲಿಯ ಆವೇಶ ತಗ್ಗಿತೇ ವಿನಾ  
ಮೋದಲೇ ಶರಣಾಗಲು ಅವನ ಮನ ಒಪ್ಪಲಿಲ್ಲ. ಜತುರಂಗ ಬಲಗಳೆರಡೂ  
ಪರಪ್ಪರ ಸೇಣೆಸುವ ಬದಲು, ಅಣ್ಣ ತಮ್ಮಾಳಬ್ಬರೇ ಮೂರು ಬಗೆಯ ಯುದ್ಧಗಳಲ್ಲಿ  
ತೂಡಿ, ಸೋಲು ಗೆಲುವುಗಳನ್ನು ನಿಣ್ಣಯಿಸುವುದು ಸೂಕ್ತ, ಎಂಬ ಸಲಹೆಗೇ  
ಅವರು ಸಮೃತಿಸಿದರು. ಆದರೆ ತಮ್ಮನ ಮೇಲೆ ಯುದ್ಧಮಾಡಲು ಭರತೇಶನ  
ಮನಸ್ಸು ಒಡಂಬಿಡಲೇ ಇಲ್ಲ!

ಹೊನೆಗೆ ಒಂದು ಉಪಾಯ ಹೊಳೆಯಿತು. ತಮ್ಮನನ್ನು ಉಪಾಯದಿಂದ  
ಗೆಲ್ಲುಪುದೇ ಉತ್ತಮವೆಂಬ ಭಾವನೆಯಿಂದ ಭರತೇಶ ಬಾಹುಬಲಿಯನ್ನು  
ಎದುಗೊಳ್ಳಲು ನಡೆದನು. ಅವನೆಡುರು ನಿಂತು, ನನ್ನಿಂದ ನಿನಗಾದ  
ಅಪಚಾರವೇನು? ಹೀಗೇಕೆ ಸೆಣಿಸಿ ನಿಂತಿದ್ದೀರೆ? ಎಂದು ಬಗೆಬಗೆಯಾಗಿ  
ಬಾಹುಬಲಿಯನ್ನು ಪ್ರತ್ಯುಷಿಸಿದನು. ಜನರೆಡುರು ನಾವು ಹೋರಾಡಿದರೆ  
ನಗೇಗೀಡಾಗೇವ? ಇದೆಲ್ಲಿಯ ನಾಯ? ಎಂದು ಮುಂತಾಗಿ ವಿವರಿಸಿದನು. ಈ  
ಹೋರಾಟದಲ್ಲಿ ನೀನೇ ಗೆದ್ದೆ, ನಾನು ಸೋತೇ, ಎಂದೇ ತಿಳಿದುಕೊ, ಎಂದು  
ಹೂಡ ಸಾರಿಬಿಟ್ಟನು! ನೀನೇ ರಾಜನಾಗಿರು, ರಾಜ್ಯ ಪಟ್ಟ ಸ್ವೀಕರಿಸು, ಎಂದು  
ಆಹ್ವಾನಿಸಿದನು. ಅದೆಲ್ಲದರ ಸತ್ಯರಣಾಮ ಭರತೇಶ ಎಣಿಸಿದ್ದಂತೆಯೇ ಆಯಿತು!

ಗರುಡ ಮಂತ್ರಕೆ ವಿಷವಿಳಿದಂತೆ, ಭರತ ಭೂ  
ವರನ ವಾಕ್ಯವ ಕೇಳಲಾಗಿ  
ಜರಿಜರಿದು-ಅಂಗಜಗೆ-ಎತ್ತಿದ ಹೋಪ ಪ್ರೈ-  
ಸರಿಸಿತು ಹೃದಯ ತಂಜಾಯ್ಯ!

.....

ವಾಪಿ ನಾನು- ಎನ್ನಣಿಗಿಡಿರಾಗಿ ಕುಲಕ ಲೋ-  
ಕಾಪವಾದವ ತಂದೆನು- ಅಕಟ!  
ಹೋಪವರಗಳು ಆರ ಕೆಡಿಸಬೇ? ಎಂದು ಆ ಪ್ರಾಷ್ಟ  
ಚಾಪ ತನೆಷ್ಠಳಿ ಮರುಗಿದನು.

.....

ಅಪಕೇತ್ಯಾಯಾಯ್ಯಾದು ಮನೆಯಲ್ಲಿ ಹೋಗದು  
ತಪಸಿಂದ ತೊಳೆಯಬೇಕೆಂದು  
ಜಪಿಸಿದನಂಗಜನಾದು ಮೋಹ ಕರ್ಮದೋಂದು  
ಉಪಶಮದನುಭವವಲ್ಲೇ?

ಎಂದು ಮುಂತಾಗಿ ಬಾಹುಬಲಿ ಪಶ್ಚಾತ್ತಾಪಪಟ್ಟಿನು. ತನ್ನ ತಪ್ಪಿಗೆ  
ಪ್ರಾಯಶ್ಚಿತ್ತವಾಗಿ ತಪಸ್ಸು ಮಾಡಲು ನಿರ್ಧರಿಸಿ ಸಮಸ್ತ ಲೌಕಿಕ ವಿಷಯಗಳನ್ನೂ  
ತ್ಯಜಿಸಲು ನಿಶ್ಚಯಿಸಿದನು, ಎಂದು ಕವಿ ಸೂಚಿಸಿದ್ದಾನೆ. ಜೊತೆಗೆ, ಬೇರೆ ಕವಿಗಳು  
ಭರತ ಬಾಹುಬಲಿಗಳ ಯಥ್ರಾ ನಡೆಯಿತು, ಮೂರೂ ಬಗೆಯ ಯಥ್ರಾಗಳಲ್ಲಿ  
ಬಾಹುಬಲಿಯೇ ಗೆದ್ದನು ಎಂದು ಮುಂತಾಗಿ ಹೇಳಿರುವುದುಂಟು. ಆದು ತಪ್ಪು  
ಎಂದು ಪ್ರತಿಪಾದಿಸಿರುವ ಕವಿಯು,

ರಣಭಂಗವಾಗಬಾರದು ತಮ್ಮೈ - ಎಂದು ಸ-  
ದ್ಯೂ ವಚನದಿ ಜಯಿಸಿದನು!  
ಕ್ಷಣಕೆ ಮುಕ್ತಿಯ ಹೋಂಬ, ಮೃದುಹೃದಯಗೆ ಕೂರ  
ಗುಣವುಂಟೇ? ಸಾಕದಂತಿರಲಿ

ಎಂದು ಸಾರಿರುವುದು ಗಮನಾರ್ಹ .

ಅನಂತರದಲ್ಲಿ ಬಾಹುಬಲಿ ತಪಸ್ಸಿಗೆ ತೆರಳಿದನು. ಆತನ ಚೆಕ್ಕ ಮಗು  
ಸುಬಲಿ ನಾನು ತಂದೆಯಲ್ಲಿಗೆ ಹೋಗುತ್ತೇನೆಂದು ಹರ ಮಾಡಿದ್ದನ್ನು ಕಂಡು  
ಮನಮರುಗಿದ ಭರತೀಶ ಅವನನ್ನು ಅಷ್ಟಿಕೊಂಡು ಸಾಂತ್ವನಗೊಳಿಸಿದನು. ಹಾಗೆ

ತಮ್ಮಿಗೆ ಶಾಶ್ವತ ಸುಖ ಶಾಂತಿಯ ನೇಲೆಗಾಣಿಸಿದ ಭರತೀಶ, ಸಮಸ್ಯೆ  
ಭರತವಿಂದವನ್ನು ಗೆದ್ದು ತನ್ನ ನಗರಕ್ಕೆ ಹಿಂದಿರುಗಿದ್ದನ್ನು ಹೇಳುತ್ತ,

ದುಗುಡಪಿಲ್ಲದೆ ದೀರ್ಘ ಧರೆಯ(ನ್ನು) ಸಾಧಿಸಿ  
ಮಗುಳ್ಳಯೋಧ್ಯೇಯ ಹೊಕ್ಕು ಸೃಷ್ಟಿ  
ಅಗ್ರಜತನ್ನಪರ ಕಳುಹಿ ಸುಖವಿರಲಿದು  
ನಗರೀಪ್ರವೇಶದ ಸಂಧಿ.

ಎಂದು ಸೂಚಿಸಿ, ದಿಗ್ನಿಜಯ ಖಂಡವನ್ನು ಮುಕ್ತುಯಗೊಳಿಸಿದ್ದಾನೆ.

ನಾವೀಗ ಈ ಕಾವ್ಯದ ಮೂರನೆಯ ಖಂಡವಾದ ಯೋಗವಿಜಯವನ್ನು  
ಜಾನಪದೀಯಾಂಶದ ದೃಷ್ಟಿಯಿಂದ ಪರಿಶೀಲಿಸಬೇಕಾಗಿದೆ. ಇದರಲ್ಲಿ ಒಟ್ಟು ೨೨  
ಸಂಧಿಗಳು ಇವೆ. ಇಲ್ಲಿಲ್ಲ ಜನಸಾಮಾನ್ಯರನ್ನು ಕುರಿತ ಅಂಶಗಳು ಅಲ್ಲಲ್ಲಿ ಬಂದಿದ್ದರೂ  
ಇದು ಮುಖ್ಯವಾಗಿ ಭರತೀಶನ ವೈರಾಗ್ಯಜೀವನ ಚಿತ್ರಣವಾದ್ದರಿಂದ ಇಲ್ಲಿ ಆದರದೇ  
ಮೇಲ್ಗೊಂಡಿರುತ್ತದೆ. ಆದರೂ ಗಮನಾರ್ಹ ಸೂಕ್ತಿಗಳುಂಟು. ಅವನ್ನು ಗಮನಿಸೋಣ.

ಭೋಗ ಜೀವನದಲ್ಲಿ ವೈರಾಗ್ಯ ಹೊಂದಿ, ಮೋಕ್ಷ ಮಾರ್ಗದಲ್ಲಿ ಸಾಧನೆ  
ನಡೆಸುವುದು ಸುಲಭವಲ್ಲ. ಆದರ ಬಗೆಗೆ ರತ್ನಾಕರವರ್ಣ ಪರಿಪರಿಯಾಗಿ ವರ್ಣಿಸಿ  
ವ್ಯಾಖ್ಯಾನಿಸಿರುವುದು ಗ್ರಂಥದ ಉದ್ದಕ್ಕೂ ಕಂಡುಬರುತ್ತದೆ.

ಹೋರಗೆ ಸರ್ವವ ಬಿಡುಹುದು, ಚತ್ವರೋಽಿಷ್ಠ  
ಕರೆಯನೊಂದನು ಬಿಡಲರಿದು  
ಅರುವೆಯ ಬಿಂಬಿರೆ ತಪ್ಸಿಯೆ? ಕರೆಬಿಟ್ಟಿರೆ  
ಅರೆಗೋಳಿ ವಿಷಹೋಯ್ತಿ ಫಳಿಗೆ?  
ಮನವ ನಿರ್ಮಾಲಮಾಡಿದವನೀಗ ಸುಖಿ.....

ಇತ್ಯಾದಿ ವರ್ಣನೆಗಳನ್ನು ನೋಡುಹುದು.

ಬಾಹುಬಲಿ ಹೋರ ತಪಶ್ಚರಣೆಯಲ್ಲಿ ಒಂದು ವರ್ಣಕಾಲವೆಲ್ಲ  
ನಿರತನಾಗಿದ್ದರೂ ಆತನ ಅಂತರಾಳದಲ್ಲಿ ‘ತನ್ನದು ಪರರದು’ ಎಂಬ ಭೇದ  
ಭಾವ ಅಳಿಯದಿದ್ದುದರಿಂದ ಅಣ್ಣನ ಭೂಮಿಯ ಮೇಲೆ ನಾನು ನಿಂತಿದ್ದೇನೆ  
ಎಂಬ ಅಳುಪು ಆತನ ಅಂತರಾಳದಲ್ಲಿ ಆದಗಿದ್ದುದರಿಂದ ಬಾಹುಬಲಿಗೆ ಕೇವಲ

ಜಾಣ, ಮೋಕ್ಷ ದೊರೆಯದಾಗಿದೆ, ಎಂಬುದನ್ನು ಜಾಣಿಗಳು ಭರತೇಶನಿಗೆ  
ತಿಳಿಯಪಡಿಸಿದರು.

ತಕ್ಷಣವೆ ಭರತೇಶ ಬಾಹುಬಲಿಯಲ್ಲಿಗೆ ಹೋಗಿ, ಬಗೆ ಬಗೆಯಾಗಿ ತಮ್ಮಿಗೆ  
ನೀತಿ ಬೋಧಿ ಮಾಡಿದನು.

ನೆಲದ ಹೆಚ್ಚೆನು? ಇದು ಮತ್ತೊ ಇಸ! ಸ್ವರ್ಗದ ಉ  
ಜ್ಞಲ ರತ್ನಮಯ ವಿಮಾನಗಳು  
ಸಲೆ ಕಲ್ಪತರು ದಿವಿದರಿಗೆ ಎರವಲ್ತೆ?.....

ನೀನು ಇಳಿಯನು ಶೃಂಗವೆಂದು ಬಿಸುಟು ಬಂದೆ  
ನಾನು ಇದ ಬಿಡಲಾರದಾದೆ;  
ನೀನಿಗೆ ಗುರುವಾದೆ, ಲಘುವಾದೆ ನಾನು, ಎನೆ  
ಮಾನ ಜಾರಿತು ಕೇಳು ಮುನಿಗೆ!

ಅಲ್ಲಿಂದ ಮುಂದೆ ಆತನ ಮುಕ್ತಿ ಮಾರ್ಗ ಸುಗಮವಾಯಿತು, ಎಂದು  
ಸೂಚಿಸಿದ್ದಾನೆ.

ಅನಂತರದ ಜನನೀವಿಯೋಗ ಸಂಧಿಯಲ್ಲಿ ಯಶಸ್ವತೀದೇವಿ ಮುಕ್ತಳಾದ  
ಸಂಗತಿ ವರ್ಣಿತವಾಗಿದೆ. ಆಕೆ ದೀಕ್ಷೆಗೊಂಡು ತಪಿಸತ್ತೊಡಗಿದಳು; ಅನಂತರ  
ಶಾಂತಳಾಗಿ ಮುಕ್ತಳಾದಳು.

ಚೋಟ್ಟಕೊನೆಗೆ, ಭರತೇಶ ಚಕ್ರವರ್ತಿಗೆ ವೈರಾಗ್ಯ ಹುಟ್ಟಿದ ಪ್ರಸಂಗವನ್ನು  
ರತ್ನಾಕರವರ್ಣ ನಿರೂಪಿಸಿರುವುದರಿಂದ ಸ್ವಾರಸ್ಯವನ್ನು ಗಮನಿಸಬಹುದು.

ಭರತೇಶ ಮಾಮೂಲಿನಂತೆ ಯೋಗ ಭೋಗ ಜೀವನಕ್ಕುಮವನ್ನು  
ಮುಂದುವರಿಸುತ್ತ ಸುಖವಾಗಿರುತ್ತಿದ್ದನು. ಒಂದು ದಿನ ಸಮಸ್ತ ರಾಜರ ಮತ್ತು  
ರಾಜಕುಮಾರ ಸಮೀತ ಒಡೋಲಗದಲ್ಲಿದ್ದನು. ಆಗ ಸೇವಕನೊಬ್ಬ ಕನ್ನಡಿಯನ್ನು  
ತಂದು ಭರತೇಶನ ಮುಖಕ್ಕೆ ಹಿಡಿದನು. ಆದರಲ್ಲಿ ಚಕ್ರವರ್ತಿ ತನ್ನ ರೂಪವನ್ನು  
ಗಮನವಿಟ್ಟು ಪರಿಶೀಲಿಸಿದನು. ತನ್ನ ಕೈಯಲ್ಲಿ ಕಂಡ ನೆರೆಕೂದಲನ್ನು ನೋಡಿ  
ಆಶ್ಚರ್ಯಗೊಂಡನು:

ಚಿರಕಾಲ ಬೇಟವ ಮಾಡಿ ಮುಕ್ತಂಗನೆ  
ಕರೆಯಟ್ಟಿದಾ ದೂತಿ ಬಂದು

ಪ್ರೌರೆಸಾದು ಪೇಳ್ಣಂತೆ ಸ್ವಪನ ಕನ್ನಯೋಳೊಂದು  
ಸರೆಯಿದ್ದುದಾ ಸಮಯದೊಳು!

ಅದನ್ನು ಕಂಡು ಆಶ್ಚರ್ಯಗೊಂಡು, ತನ್ನ ಅಂತರಂಗದೊಳಗೆ ಆಲೋಚಿಸಿ,  
'ಇನ್ನು ನನಗೆ ಆಯುಸ್ಸು ಮುಗಿಯುತ್ತ ಬಂದಿದ್ದು, ಮುಕ್ತಿ ಮಾಗ್ ಹಿಡಿಯಲು  
ಇದು ಸಹಾಲ' ಎಂದು ತೀರಾನ್ನಿಸಿದನು. ಇನ್ನು ಮುಂದೆ ಲೋಕ ಭೋಗದಲ್ಲಿ  
ತೋಡಗಿರದೆ, ಮೋಕ್ಷಸಾಧನೆಗೆ ಯಶ್ಚಿಸಬೇಕು, ಎಂದು ನಿಶ್ಚಯಿಸಿದನು.

ಆರು ಏಂಡವ ಗೆಲ್ಲರೇನಾಯ್ತು? ಕರ್ಮದ  
ಮೂರುಕಂಡವ ಗೆಲ್ಲದೆನೆಗೆ  
ಮೂರು ರನ್ನವೆ ಜೀವಹಿತವೇಸೇ, ಹದಿನಾಲ್ಕು  
ಸೋರೆಯ ಮಣಿಯೋಳೇನಂದ!

ಹಾಗೆ ವೈರಾಗ್ಯವನ್ನು ನಿಶ್ಚಯಿಸಿ, ತನ್ನ ಹಿರಿಯ ಮಗನಿಗೆ ಭರತವಿಂಡದ  
ಆಳ್ಳಿಕೆಯನ್ನು ವಹಿಸಿಕೊಟ್ಟಿನು; ತಪಾಚರಣೆಗೆ ತೋಡಗಿದನು.

ಒಹುಬೇಗನೆ ಭರತೇಶನಿಗೆ ಆತ್ಮಫಳ ಉದಯಿಸಿತು. ಹಿಂದೆ ಚಕ್ರರಥ  
ಹುಟ್ಟಿ ದಿಗ್ಂಡಯ ಸಾಧಿಸಿದಂತೆ, ಈಗ ಧಾವನಚಕ್ರ ಹುಟ್ಟಿ, ಮೋಕ್ಷ  
ಸಾಧಕವಾಯಿತು.

ತಡೆದಿದ್ದ ಕಟ್ಟಿಯನೋಡೆಯಲೋಡನೆ ನೀರು  
ಬುದುಬುದನೆ - ಇಂದು ಪೋಪಂತೆ  
ಒಡೆದುದೆ ಬಂಧ, ತುಂಬಿದ ಕರ್ಮಜಲ ಕಂಡ  
ಕಡಗಿಂದುದು ದೇಹದಿಂದ!

ಹೊತ್ತ ಮೂಡೆಯ ಕಟ್ಟಿ ಸದೀರೆ ಧಾನ್ಯಗಳು - ಹೊಕ್ಕು  
ನೆತ್ತಿಗೆ ಹಗುರವಹಂತೆ  
ಅತಿತ್ತ ಕರ್ಮ ಕದಲಿದವ್ಯಕೆ - ಒಳಗೆ ಸು-  
ಚಿತ್ತಗೆ ಲಘುದೋರುತ್ತಿಹುದು!

ಹಾಗೆ ತಪಿಸಿ ಮುಕ್ತಿಕನ್ನೆಯನ್ನು ಪಡೆಯಲು ಸಿದ್ಧಾದ ಭರತೇಶನ  
ಸಹಸ್ರಸಂಖ್ಯೆಯ ರಾಣಿಯರೂ ತಮ್ಮ ರಾಜವೈಭವದ ಒಡವೆ ವಸ್ತುಗಳನ್ನೆಲ್ಲ  
ತೋರಿದು ಸರಳ ಉಡುಪಿನಲ್ಲಿ ವೃತಸ್ಥಿಯರಾದರು.

ಭರತೇಶನು ಮೋಕ್ಷಸಾಧಿಸಲಾಗಿ, ಅವನನ್ನು ಸತ್ಯರಿಸಲೆಂದು ಮೋಕ್ಷಲಕ್ಷ್ಯ ಬಳಗವೇ ಬಂದು ನೆರೆಯಿತು. 'ದಯಿ, ಶಾಂತಿ, ಕಾಂತಿ, ಸನ್ತಿ, ಖದಿಧಿ, ಬುದ್ಧಿ' ಎಂಬ ಗುಣಲಕ್ಷ್ಯಗಳೇ ಸುಂದರ ಸುರನಾರಿಯರ ರೂಪ್ಯ ಧರಿಸಿ ಬಂದಿದ್ದವು. ಅವರು ಮುಕ್ತಾತ್ಮ ಭರತೇಶನನ್ನು ಬಗೆಬಗೆಯಾಗಿ ಅಲಂಕರಿಸಿದರು. ಮೋಕ್ಷ ಲಕ್ಷ್ಯಯೋಡನೆ ಸಿದ್ಧ ಭರತೇಶ ಲೌಕಿಕ ರಾಣಿಯರಿಗಿಂತ ಮಿಗಿಲಾದ ಉತ್ಸಾಹದಿಂದ ನೆರೆದನೆಂದು ಕವಿ ವಿವರವಾಗಿ ವರ್ಣಿಸಿದ್ದಾನೆ. ಅಂತೊ ಭರತೇಶ ಕ್ಯೇವಲ್ಯ ಪಡೆದನೆಂದು ಹೇಳಿ ಉಲನೆಯ ಸಂಧಿಯನ್ನು ಮುಗಿಸಿದ್ದಾನೆ. ಆನಂತರದ ಸಂಧಿಗಳಲ್ಲಿ ರಾಣಿ ಪರಿವಾರದವರಾದಿಯಾಗಿ ಸರ್ವರೂ ಮುಕ್ತರಾದರು, ಎಂದು ಕವಿ ಸೂಚಿಸಿದ್ದಾನೆ. ಕೊನೆಯಲ್ಲಿ ಕವಿ ತನ್ನ ವಿಷಯದಲ್ಲಿ ಹೆಚ್ಚಿಗೆ ಹೇಳಿಕೊಳ್ಳಿದೆ, ಗುರು ಹಂಸನಾಥನ ಆಜ್ಞ್ಯಯ ಮೇರೆಗೆ ಈ ಮೋಕ್ಷದಾಯಕ ಕಾವ್ಯ ರಚಿಸಿರುವುದಾಗಿ ಸೂಚಿಸಿದ್ದಾನೆ:

ಭೋಗವಿಜಯ ಪೂರ್ವವಾಗಿ, ದಿಗ್ಂಜಯ, ಮ-  
ಯೋಗವಿಜಯ, ಮೋಕ್ಷವಿಜಯ  
ಕಾಗ- ಅರ್ಕಕೇರ್ಣ ವಿಜಯವಾಗಿ, ಮನಸಿಗೆ  
ಉಗಾಯ್ಯ, ಪಂಚಕಲ್ಭಾಷಾ!

### ಮುಕ್ತಾಯ

ಹೀಗೆ ಮಂಗಳಮಯವಾಗಿ ವಿಜೃಂಭಣೆಯಿಂದ ಆರಂಭಗೊಂಡ ತನ್ನ ಭರತೇಶ ವೈಭವವನ್ನು ಶಾಂತವಾಗಿ ಮಂಗಳಾಂತವಾಗಿಸಿ, ಕವಿ ಲೋಕಕ್ಕೆ ಶಾಂತಿ ಸುಭಿಕ್ಷ ಮತ್ತು ಮೋಕ್ಷಗಳನ್ನು ಹಾರ್ಡಿಸಿದ್ದಾನೆ. ಒಟ್ಟು ೯೦ ಸಂಧಿಗಳಲ್ಲಿ ೯೦೨ ಪದ್ಯ ವಿಸ್ತಾರದಲ್ಲಿ ಭರತೇಶನ ಸಂಪದ್ಯರಿತ ತುಂಬು ಜೀವನವನ್ನು ರತ್ನಾಕರವರ್ಣಿತ ತುಂಬ ವಿವರವಾಗಿ ವರ್ಣಿಸಿದ್ದಾನೆ. ಆತನ ಅಪೂರ್ವ ಭೋಗಯೋಗ ಸಮನ್ವಿತ ದಿನಚರಿಯನ್ನು ಎಪ್ಪು ಬಗೆಯಾಗಿ ವಿವರಿಸಿದರೂ ಕವಿಗೆ ತೃಪ್ತಿಯೇನಿಸಿದು. ಅರೆಕೊರೆಗಳನ್ನೇ ಅರಿಯದ ಮಹಾಸುಖಪುರುಷ ಭರತೇಶ ಚಕ್ರವರ್ತಿತ್ತು ಪಡೆದರೂ ಬೀಗಿ ಮೇರೆದವನಲ್ಲ. ಲೌಕಿಕ ಭೋಗ ಸವಿಯವ ಹೊತ್ತಿನಲ್ಲಿಯೂ ಯೋಗ ಮರೆತವನಲ್ಲ. ನರಭೋಗ ನಶ್ವರ, ಶಾಶ್ವತವೆಂದರೆ ಮುಕ್ತಿಯೊಂದೇ, ಎಂದರಿತ ಭರತೇಶ, ಹೆಚ್ಚು ತ್ರಾಸಗೊಳ್ಳಿದೆ ಮುಕ್ತಿಯನ್ನೂ ಸಾಧಿಸಿದನು, ಎಂದು ರತ್ನಾಕರವರ್ಣ ಸಾರಿದ್ದಾನೆ.

ಇಂತಹ ಬದುಕು ಸಮಸ್ತರಿಗೂ ಸಾಧ್ಯವಾಗುವುದಾದರೆ ಜನ್ಮ ಪಾವನವಾದಂತೆಯೇ. ಹಾಗೆ ಆಗಲಿ, ಎಂಬುದೇ ಕವಿಯ ಹಾರ್ಡೆಕೆ.

### ಶತಕಗಳಲ್ಲಿ ಜಾನಪದೀಯ ಅಂಶಗಳು

ರತ್ನಾಕರವರ್ಣೀಯ ಸುಪ್ರಸಿದ್ಧ ಕಾವ್ಯ ಭರತೀತ ವೈಭವದ ಜೋತೆಗೆ ಮೂರು ಶತಕಗ್ರಂಥಗಳನ್ನು ರಚಿಸಿರುವುದಾಗಿ ವಿದ್ವಾಂಸರು ನಿಣಾಯಿಸಿದ್ದಾರೆ. ತ್ರಿಲೋಕಶತಕ, ರತ್ನಾಕರಶತಕ, ಅಪರಾಜಿತೇಶ್ವರ ಶತಕ ಎಂಬ ಮೂರು ಕೃತಿಗಳ ಜೋತೆಗೆ ಅಧ್ಯಾತ್ಮಗೀತ ಗ್ರಂಥವನ್ನೂ ಆತ ರಚಿಸಿದ್ದಾನೆಂದು ಹೇಳಲಾಗಿದೆ. ಇವೆಲ್ಲ ಹೇಳಳಿಕೇಳಿ ಅಧ್ಯಾತ್ಮಿಕ ಚಿಂತನೆ, ಧಾರ್ಮಿಕ ತತ್ವ ವಿವೇಚನೆ ಹಾಗೂ ತರ್ಕ ಮುಂತಾದ ಅಲೋಕಿಕ ವಿಷಯಗಳಿಗೇ ಮೀಸಲಾದ ಗ್ರಂಥಗಳು. ಅವುಗಳಲ್ಲಿ ಜಾನಪದೀಯಾಂಶಗಳು ಅತಿ ವಿರಳವಾಗಿರುವುದು ಸ್ವಾಭಾವಿಕವೇ.

ಈ ಶತಕಗಳ ಸ್ವರೂಪ, ಉದ್ದೇಶಾದಿ ಮುಖ್ಯಾಂಶಗಳನ್ನು ಗ್ರಂಥ ಸಂಪಾದಕರು ಕ್ಷೋಡೀಕರಿಸಿ ಹೀಗೆ ನುಡಿದಿದ್ದಾರೆ:

“ರತ್ನಾಕರನ ಶತಕಗಳಲ್ಲಿ ಶ್ರಂಗಾರ ಸನ್ವಿವೇಶಗಳಿಲ್ಲ; ಸರಸ ಸಲ್ಲಾಪಗಳಿಲ್ಲ. ಇಲ್ಲಿಯ ವಾತಾವರಣ ಬಿಗಡಾಯಿಸಿದ ವಾತಾವರಣ; ಎಲ್ಲರ ಬೆನ್ನ ಹಿಂದೆಯೂ ಜವರಾಯ ಹೊಂಚುಹಾಕಿರುವ ರಹಸ್ಯವನ್ನು ರತ್ನಾಕರ ಭೇದಿಸಿರುವನು..... ಅತ್ಯುರಿಯ ಅನಂತತೆಯನ್ನು ನೆನಪಿಗೆ ತಂದು, ಅದನ್ನು ಗಳಿಸಬೇಕೆಂದು ಎಲ್ಲರನ್ನೂ ಒತ್ತಾಯಮಾಡುತ್ತಿರುವನು.....” (ಕವಿಕಾವ್ಯವಿಮರ್ಶ, ಪುಟ ೧೮-೨೫).

ವಿಶೇಷವಾಗಿ ರತ್ನಾಕರವರ್ಣ ತನ್ನ ಅಪರಾಜಿತೇಶ್ವರ ಶತಕ ಗ್ರಂಥವನ್ನು ಪರಿಪೂರ್ಣ ಜೀವನಾನುಭವ ಮತ್ತು ಅಧ್ಯಾತ್ಮಕ ಚಿಂತನೆಗಳ ಘಲವಾಗಿ, ಕೊನೆಯ ಕೃತಿಯಾಗಿ ರಚಿಸಿದ್ದಿರಬೇಕು ಎಂಬುದಾಗಿ ಗ್ರಂಥ ಸಂಪಾದಕರು ಸೂಚಿಸಿದ್ದಾರೆ. ಆ ಗ್ರಂಥದ ಒಂದು ಪದ್ಯ ಹೀಗಿದೆ:

ನೋಡುವ, ನೋಡಿ ಲಾಲಿಸುವ ಲಾಲಿಸುತ  
ಅತ್ಯಂತ ವಿಸ್ತೃತಿಯಂ | ಮಾಡುವ, ಮಾಡಿ  
ಮೆಚ್ಚುವ, ನಿಜಾತನ್ನೊಳು - ಆಗಲೆ ಮೆಚ್ಚುತ - ಐಕ್ಯದಿಂ||

ಕೂಡುವ, ಕೂಡಿ ಮೈ ಮರೆವ, ತೆನ್ನಲ್ಲಿನಾಗುತ್ತ  
ತಾನೆ ತನ್ನಳು - ಓಲಾಡುವ ಜೋಗಿಯೇ  
ಅಮೃತ ಭಾಗಿಯಲ್ಲಾ ಅಪರಾಜಿತೇಶ್ವರಾ॥

**ರತ್ನಾಕರ ಶತಕದಿಂದಲೂ ಒಂದು ಪದ್ಯವನ್ನು ಎತ್ತಿ ಬರೆಯಬಹುದು:**

ಎತ್ತೆತ್ತಂ ಲತಾಂಗಿಯರ್ ಸುಳಿದರ್ - ಅತ್ತತ್ವಾಡುಗುಂ ಕಣಳಿ  
ಎತ್ತೆತ್ತಂ ಕಾಮಿನಿಯರ್ ಮೂಗಂದಗೆದರತ್ತತ್ತ - ಒಂದುಗುಂ ಜಹ್ಯೇ, ಮತ್ತೆ  
ಎತ್ತೆತ್ತಂ ಸರಿಮಿಂಡಿಯರ್ ತೆಗೆದರ್ - ಅತ್ತತ್ತ - ಎಯ್ಯಿಗುಂ ಬುದ್ಧಿ ನಿಮ್ಮ  
ಅತ್ತ ಬಾರದು, ಕೆಟ್ಟೆನು- ಏವೆನು-ಆಕಟಾ ರತ್ನಾಕರಾಧಿತ್ಯಾರಾ॥

### **ಮುಕ್ತಾಯ**

ಇದುವರೆಗಿನ ಸ್ಥಾಲ ವಿವೇಚನೆಯಿಂದ ರತ್ನಾಕರವರ್ಣ ಸರಳಕಸ್ವಡದಲ್ಲಿ  
ಸರ್ವಜನಪ್ರಿಯವೂ ಸರ್ವಹಿತರಕ್ಕೆಯವೂ ಆಗುವಂತಿರುವ ಭರತೇಶ ವೈಭವ  
ಕಾವ್ಯವನ್ನು ರಚಿಸಿ, ಬೆಲೆಯುಳ್ಳ ಕಾಣಿಕೆ ನೀಡಿದ್ದಾನೆ. ಆತನ ಕಾವ್ಯ ಭೋಗಮಯ  
ವರ್ಣನೆಗಳಿಂದ ತುಂಬಿದ್ದರೂ ಜನರ್ಚಿವನದ ಅಂತರಂಗ ಬಹಿರಂಗಗಳನ್ನು  
ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಅದನ್ನು ಓದಿ ಸಂತೋಷಗೊಳ್ಳಬಹುದು  
ಎಂಬ ಅಂಶ ಮನವರಿಕೆಯಾಗುತ್ತದೆ. ರತ್ನಾಕರವರ್ಣ ಗಮನಾರ್ಹ ಕಸ್ವಡಕವಿ  
ಎಂಬುದರಲ್ಲಿ ಸಂದೇಹಕ್ಕೆಡೆಯಿಲ್ಲ ಎನ್ನಬಹುದು.





# ಜಾನಪದ

೫೧

ಸಾವಿರಾರು ವರ್ಷಗಳ ಕನ್ನಡ ಸಾಹಿತ್ಯವನ್ನು ಅಭ್ಯರ್ಥಿಸಿದಾಗ ಕೂಡ ನಮ್ಮ ಜಾನಪದದ ವಿವಿಧ ಮುಖಗಳು ಇದರಲ್ಲಿ ಅಂತರ್ಗತವಾಗಿರುವುದನ್ನು ಮತ್ತು ಅದಕ್ಕೆ ಒಂದು ಜೀವಶಕ್ತಿಯನ್ನು ಒದಗಿಸಿರುವುದನ್ನು ಗುರುತಿಸಬಹುದಾಗಿದೆ. ಪಂಪ, ರನ್ನ, ನಾಗವರ್ಮ, ನಯಸೇನ, ಬಂಧುವರ್ಮ, ಶಿವಕೋಟ್ಟಾಡಾಯ, ಬಿಹಕ್ಕಿ, ಮುಂತಾದ ಎಲ್ಲಾ ವ್ಯಾಟೀನ ಕವಿಗಳಲ್ಲಿ ವಚನ ಕೀರ್ತನೆ ರಗಳಿಗಳಲ್ಲಿ; ಕುಮಾರವಾಸ, ಲಕ್ಷ್ಮಿ, ಸರ್ವಜ್ಞ; ಅಧುನಿಕ ಕತೆ, ಕಾದಂಬರಿ, ನಾಟಕ, ಕವಿತೆಗಳಲ್ಲಿ ಒಂದಲ್ಲಿ ಒಂದು ವ್ಯಾಖ್ಯಾನದಲ್ಲಿ ಈ ಜಾನಪದ ಅಂಶಗಳು ಜೀವಸತ್ಯಗಳಾಗಿರುವುದನ್ನು ಸೂಕ್ತೇ ಪರಿಶೀಲನೆಯಿಂದ ಗುರುತಿಸಬಹುದಾಗಿದೆ.

ಸಾಹಿತ್ಯ ಹಿಡಿ ಮಂದಿಗಲ್ಲ, ಬಹುಮಂದಿಗೆ ಮತ್ತು ಬಹುಮಂದಿಯ ಜೀವನ ಸಾಕ್ಷಾತ್ಕಾರಕ್ಕೆ ಎಂಬ ವ್ಯಧಾನ ಕಾಳಜಿಯನ್ನು ವಚನಕಾರರು ಅನನ್ಯವಾಗಿ ತಮ್ಮ ವಚನಗಳಲ್ಲಿ ವ್ಯಾನರವಾರ ಮಾಡಿಸಿದ ಕಾರಣದಿಂದಾಗಿ ಸಹಜವಾಗಿ ವಚನ ಸಾಹಿತ್ಯ ಮತ್ತು ಅದರ ಜಾಡನ್ನೇ ಹಿಡಿದ ರಗಳೆ, ತ್ರಿಪದಿ ಸಾಹಿತ್ಯಗಳು ತಮ್ಮ ಸಾಹಿತ್ಯದ ಕೇಂದ್ರ, ನೆಲೆಗಳನ್ನಾಗಿ ಜನರ ಭಾವ, ಅನುಭವ ಮತ್ತು ಆಶಯಗಳನ್ನು ಆಶ್ರಯಿಸಿದವು. ಹಾಗೆಯೇ ರಾಜರನ್ನು ರಾಜಾಸಾಫಿವನ್ನು ಧಿಕ್ಕರಿಸಿ ಉದ್ದೇಶಪೂರ್ವಕವಾಗಿ ಜನದೇಡೆ ಕಣ್ಣು ತರೆದ ಕವಿಗಳು ಪುರಾಣ ಲೋಕಕ್ಷಿತ ವಿಶಿಷ್ಟವಾದ ಭಿನ್ನವಾದ ಮತ್ತು ಜೀವಂತವಾದ ಹೊಸ ಅನುಭವ ಲೋಕವನ್ನು ತಮ್ಮದನ್ನಾಗಿ ಮಾಡಿಕೊಂಡರು. ಹೀಗಾಗಿ ಸಾಹಿತ್ಯದ ಮಸ್ತಿಷ್ಣಲ್ಲಿ ಭಾವಿಯಲ್ಲಿ ಭಂದಸ್ಸಿನಲ್ಲಿ, ವಾತ, ಸ್ವಾಸ್ಥ್ಯಯಲ್ಲಿ ಆವರಣ ನಿರ್ಮಾಣದಲ್ಲಿ ಹಾಗೂ ನಿರೂಪಣೆಯಲ್ಲಿ ಜಾನಪದ ಆಶಯಗಳನ್ನು ಸಹಜವಾಗಿ ತುಂಬಿಕೊಂಡು ಈ ಸಾಹಿತ್ಯವನ್ನು ಜಡ್ಟು ಕಟ್ಟಿದ ರಾಜಾಸಾಫಿ ಸಾಹಿತ್ಯದ ಸಂಕೋಳಿಗಳಿಂದ ಹೊರಗೆಲಿದು ಜನರ ಸದುವೆ ತಂದವು.

ನಮ್ಮ ಸಾವಿರ ವರ್ಷಕ್ಕೂ ಹೆಚ್ಚುಕಾಲ ಬೆಲೀದು ಬಂದಿರುವ ಕನ್ನಡದ ಶಿಷ್ಯ ಸಾಹಿತ್ಯ ಎಷ್ಟು ಮತ್ತು ಹೇಗೆ ಜಾನಪದ ಸಂಪೇದನೆಯನ್ನು ಕಲಾಪೂರ್ವಾವಾಗಿ ಪ್ರಕಟಿಸಿದೆ ಎಂಬುದನ್ನು ತೋಲನಿಕವಾಗಿ ಅಧ್ಯಯನ ಮಾಡುವುದು ಅತ್ಯಂತ ಫಲವಂದವೆಂದು ಭಾವಿಸಲಾಗಿದೆ. ಅದ್ದರಿಂದ ಅಕಾಡೆಮಿ 'ಶಿಷ್ಯ ಸಾಹಿತ್ಯ ಮತ್ತು ಜಾನಪದ ಸಂಪೇದನೆ' ಎಂಬ ವಿಶಿಷ್ಟ ಮಾಲಿಕೆಯನ್ನು ಆರಂಭಿಸಿ ವ್ಯಾಟೀನ ಸಾಹಿತ್ಯದಿಂದ ಹಿಡಿದು ಇತ್ತೀಚೆನ ಸಾಹಿತ್ಯವನ್ನು ಜಾನಪದೀಯ ದೃಷ್ಟಿಯಿಂದ ತೋಲನಿಕವಾಗಿ ಅಧ್ಯಯನಕ್ಕೆ ಒಳಪಡಿಸುವ ವ್ಯಾಖ್ಯಾನಗ್ರಂಥನ್ನು ಮಾಡುತ್ತಿದೆ. ಅದರ ಫಲವೇ ಈಗ ಬೆಳಕು ಕಾಣುತ್ತಿರುವ ಹನ್ನೆರಡು ವ್ಯಾಖ್ಯಕಗಳು.